

brown
book

THE BOOK WAS
DRENCHED

TEXT LITE
WITHIN THE
BOOK ONLY

Osmania University Library

Call No. K.8.3.1.....B.51.B7.....

Name of Book: ~~A.47.29...B7~~.....

Name of Author: ~~R. N. D. M. S. G. Basu~~

UNIVERSAL
LIBRARY

OU_198112

UNIVERSAL
LIBRARY

ಗು ಲೋ ಬಿ ಹೊ

[ಸಂಕೃತಗಳ ಸರ್ಕಿಲನ್]

ಪ್ರಭಾತ ಸಹಿತ್ಯ

ಮಲ್ಲೇಶ್ವರಂ :: :: ಬೆಂಗಳೂರು

క్రూశాతచరు :
సిద్ధవనయల్లి శ్రీష్టతము
ప్రభాత సాంక్షే, బెంగళారు

ముస్తుణారు :
ది ఈస్ట్రోన్ స్ట్రేస్, జయబామారాజు రస్తె
బెంగళారు నగర

[శునముఁద్దుణ, అనువాద ఇత్తుది ఎఱ్ల యశ్శు లేఖకర వశ]

పీటి : ఒండూళాలు దూషణిం

ತನ್ನ ತಾಗಮಯ ಜೀವನದಿಂದ
ನನ್ನ ಸಾಹಿತ್ಯ ಜೀವನ ಬೆಳಸಿದ
ನನ್ನ ಅಣ್ಣಿಗೆ

ಪರಿವಿಡಿ

- | | | |
|-----------------|-----|-----|
| ಗ) ಗುಲಾಬಿ ಹೊ | ಪುಟ | ೮ |
| ಎ) ರಾಷದ್ದೀರ್ಣಿ | .. | ೧೬ |
| ಒ) ಬರದ ದೇರಿ | .. | ೩೬ |
| ಳ) ಮೋಹದ ರಾತ್ರಿ | .. | ೫೬ |
| ಶ) ಮನಸಿನ ಮಂಜು | .. | ೭೨ |
| ಇ) ಎರಡನೆಯ ತಾಯಿ | .. | ೮೨ |
| ಈ) ಹೂವಿನ ಹಂಡುಗಿ | .. | ೧೦೨ |

ಇದೇ ಲೀಖಕರಿಂದ

ಕಾರವಾನ್ (ಕಥಾ ಸಂಗ್ರಹ)

ಅಭಿನಲ್ಲಿ:

ಸ್ವಾತಂತ್ರ್ಯದೇಶಿಗೆ
(ರಾಜಕೀಯ ಕಾದಂಬಂ)

ಆಗಸ್ಟ್ ಒಂಬತ್ತು ಜೀವನ ಕೆಲಿ
(ಕಥಾ ಸಂಗ್ರಹ) (ಕಥಾ ಸಂಗ್ರಹ)

ಹೂ ಅರಳಿಸುವಾಗ !

೧೯೫೮ರಿಂದ ೧೯೬೭.

ಈ ಏಡು ವರ್ಷಗಳಲ್ಲಿ ನಾನು ಬರೆದ ಸಣ್ಣ ಕತೆಗಳಲ್ಲಿ ಕೆಲವು ಇವು.
ಎಂದೋ ಬರಬೇಕಾಗಿದ್ದ ಈ ಸಂಕಲನ ಇಂದು ಬೆಳಕಿಗೆ ಬರುತ್ತಿದೆ!

ಈ ಕತೆಗಳಲ್ಲಿ ಕೆಲವು ಕನ್ನಡದ ಬೇರೆ ಬೇರೆ ಪಶ್ಚಿಮಾತ್ಮಕ ಪ್ರಕಟ
ವಾಗಿವೆ. ಬೆಳಗಾವಿಯ ಕೀರಿಯರ ಬಳಗವ ‘ತಿರುಗಳೆ’ಯಲ್ಲಿ ‘ಬರದ
ದೇವಿ’ಯೂ ಸೇರಿಕೊಂಡಿತ್ತು.

ಪರಭಾಷೆಗಳಲ್ಲಿ ಕಥನಕಲೆ ದಿನೇ ದಿನೇ ಮುಂದುವರೆಯುತ್ತಿದೆ.
‘ಸಣ್ಣ ಕತೆ’ಯ ಕ್ಷೇತ್ರದಲ್ಲಿ ಬಗೆಬಗೆಯ ಪ್ರಯೋಗ ನಡೆದಿವೆ. ನಿರೂಪಣ,
ಪಾತ್ರರಚನೆ ಇತ್ತಾದಿ ಹಳೆಯ ವಿಧಾನಗಳು ಮಾಯವಾಗಿ ಹೊಸ ತಂತ್ರ,
ಹೊಸ ರೀತಿ ಬಳಕೆಗೆ ಬರುತ್ತಿವೆ. ಕತೆಗಾರ ಈ ಹೇಳುವ ವಿಧಾನದಲ್ಲಿ
ಕ್ಷಾಂತಿಕಾರಕ ಪರಿವರ್ತನೆಯಾಗುತ್ತಿದೆ.

ಜಗತ್ತಿನ ಕಥಾಸಾಹಿತ್ಯಕ್ಕೆ ಕನ್ನಡ ಕಥಾಸಾಹಿತ್ಯ ಯಾವ ಪಿಧದಲ್ಲಿ
ಹಿಂದುಳಿಯಬಾರದೆನ್ನುವ ಉತ್ಸಾಹ ಬರೆಹಗಾರರಲ್ಲಿ ನಾನೂ ಒಬ್ಬ.
ಈ ಕತೆಗಳಲ್ಲಿ ನಾನು ತುಳಿದಿರುವ ದಾಂ ಹೊಸದು. ಸ್ವತಂತ್ರವಾದುದು.
ಕೆಲವೆಡೆಗಳಲ್ಲಿ ಹೊಸ ಪ್ರಯೋಗಕ್ಕೂ ಕೃಘಾಕ್ಷದ್ದೇನೆ. ಹೊಸ ತಂತ್ರ
ಗಳನ್ನು ಬಳಸಿಕೊಂಡಿದ್ದೇನೆ.

ಈ ಕತೆಗಳನ್ನೇ ಮುಗಿಸಿದ ಬಳಿಕ ವಾಚಕರಿಗೆ ಅತ್ಯಷ್ಟಿಯಾಗ
ದಿದ್ದರೆ ನನ್ನ ಪ್ರಯ್ಯಕ್ತಿ, ಪ್ರಯೋಗ ಸಾಧಕ.

ಈ ಹೊವನ್ನು ತಮ್ಮ ಮಾಲೆಯಲ್ಲಿ ವಿಶ್ವಾಸದಿಂದ ಸೇರಿಸಿಕೊಂಡ
ಶ್ರೀ. ಕೃಷ್ಣಶರ್ಮ, ಚಿತ್ರ ಬರದುಕೊಟ್ಟಿ ಶ್ರೀ. ಪುರುಷೋತ್ತಮ
ರಾಯರು, ಆಚ್ಚಿನ ಪ್ರತಿ ತಯಾರಿಸಿ, ಕರದು ನೋಡಿ ನೇರವಾದ ಶ್ರೀ. ಜಿ.ಬಿ.
ಮತ್ತು ಆರ್. ಬಿ. ರಾಜ್ ಅವರು, ಮುದ್ರಿಸಿಕೊಟ್ಟಿ ಶ್ರೀ. ಹಿಂತಾನುಜ್
ಯವರು ಇವರಿಗೆಲ್ಲ ನಾನು ಪುಣಿ.

೧ ಮಾರ್ಚ್, ೧೯೬೬
ಬೆಂಗಳೂರು }

ಬಸವರಾಜ ಕಟ್ಟಿಸುವೆನಿ.

ತತ್ವ - ಒಪ್ಪ



ಶಿಕ್ಷ	ಸಾಲು	ತತ್ವ	ಒಪ್ಪ
ಡ	೬	ನನೋ	ನನೋ, ಈಗ
೧೪	೨೪	ನನ್ನ	ನನ್ನ
೧೫	೨೫	ನನ್ನ	ನನ್ನ
೧೬	೨	ಆ	ಆ
೧೭	೨	ಬಂಡಿಗಲ್ಲಿನಂತೆ	ಬಂಡಿಗಲ್ಲಿನಂತೆ
೨೪	೮	ಜಗತ್ತಿನ	ಈ ಜಗತ್ತಿನ
೨೫	೯	ಅನುತರ	ಅನುತರ ಜವ
೨೬	೧೦	ಹಾಗೆಯೆ	ಹಾಗೆಯೆ ಇದೆ
೨೭	೧೫	ದ್ವೀಪ	ಆ ದ್ವೀಪ
೨೮	೨೪	ಅನ್ನ	ಇನ್ನು
೨೯	೧೬	ಸುಖನೆನಿಸಿಸುತ್ತಿಕ್ಕು	ಸುಖನೆನಿಸುತ್ತಿತ್ತು
೩೦	೧೦	ಒಳಿಂದಿ	ಒಳಿಂದ
೩೧	೨	ನಿಲುಗನ್ನಡಿ	ನಿಲುಗನ್ನಡಿ
೪೧	೧	ದೇಬಿ	ದೇವಿ
೪೨	೨೧	ಅವರಿಗೆ	ಅವನಿಗೆ
೪೩	೨೦	ಇವೆಲ್ಲಾ	ಇದೆಲ್ಲಾ
೫೧	೫	ಅವಳ	ಅವನ
೫೨	೧೧	ನಾಗಮ್ಮು	ನಿಂಗಮ್ಮು
೫೩	೨	ಅವರ	ಅವಳ
೫೪	೧೦	ಅವರ	ಅವಳ
೫೫	೧೨	ಅಲಪರೆ	ಅಲಪರೆ
೫೬	೨೧	ಇಳಿದ	ಇಳಿನ
೫೭	೨೨	ಇಳಿದ	ಇಳಿನ
೫೮	೧೪	ಭಾಗ ವಹಿಸಿವವರಿ	ಭಾಗ ವಹಿಸದವರಿ
೫೯	೨	ಕಾಪ್ತ	ಕಾಪ್ತಾ
೬೦	೨	ಕೂಡಿಗೆಳಿದು	ಆಚಿಗೆಳಿದು
೬೧	೨೪	ನನ್ನ	ನನ್ನ
೬೨	೫	ಭಾವನೆಯಿಂದ	ಎಂಬ ಭಾವನೆಯಿಂದ
೬೩	೨೨	ಮತ್ತೆ	ಮತ್ತೆ ಅವಳನ್ನು
೨೦೪	೧೪	ಅವಾಗ	ಅದರೂ
೨೦೫	೧೧	ಬೃಹಸ್ಪತಿಹಾಳು	ಬೃಹಸ್ಪತಿಗಳು
೨೦೬	೨೨	ದೊಲು	ದೊಲು
೨೦೭	೪	(೧)
೨೦೮	೮	ಕೊನೆಯೆವರೀಂ	ಕೊನೆಯೆವರೀಗೂ

ಗುಲಾಬಿ ಹೂ!

ರ್ಯಾಣ್ ಮೆಗೆ ಹಿಂದಿನ ದಿನದ ರಾತ್ರಿಯಾದುದರಿಂದ ಹೊರಗಡೆ ತಿಂಗಳೇ ಬೆಳಕು ತಾನೆತಾನಾಗಿ ಜೀಲಿಕೊಂಡಿತ್ತು.

ಕಿಟಕಿಯಿಂದ ಇಣುಕಿ ಹೊರಕ್ಕೆ ದೃಷ್ಟಿಯೋಡಿಸಿದಳು ಕುಸುಮ.

ತಾಯ ಮಡಲಿನಲ್ಲಿ ಸುಖವಾಗಿ ನಿದ್ರೆಹೋದ ಎಳೆ ಮಂಗಳವಿನ ಹಾಗೆ ಆ ಗುಲಾಬಿ ಹೂ ಅರೆ ತೆರೆದಹಾಗೆ ನಸುಬಾಗಿ ಗಿಡದ ಮೇಲೆರಿಗಿತ್ತು.

ಅದು ದೃಷ್ಟಿಗೆ ಯಿಂಜುತ್ತಲೂ ಕುಸುಮೆಯ ಎದೆಯ ಕಳವಳವಿನಷ್ಟು ಹೆಚ್ಚಾಗುತ್ತಿತ್ತು.

ಆ ದಿನ ಬೆಳಗೆ.....

ಇದಿಗೆ ಬಾಗಿ ಗಿಡದ ಮೇಲೊರಿದ ಅದೇ ಆ ಗುಲಾಬಿ ಹೂ-ಅಗ ಬಾಲ ರವಿಯ ಬಂಗಾರಗಳಿಗೆ ಜೊತ್ತು ಯಿತ್ತಲ್ಲಿ ಅರಳಿ ಕುಲುಕುಲು ನಗುವಂತಿತ್ತು.....

ಅನಂತರ ಸಡೆದ ಆ ಫೂಟನೆ.....

ಚಿತ್ತ ಪಟ್ಟದಲ್ಲಿಯ ದೃಶ್ಯಗಳಂತೆ ಅದೆಳ್ಳವೂ ಅವಳ ಕಂಗಳೆಂದು ಸರಸರನೆ ಹಾದು ಹೋಗತೊಡಗಿತ್ತು

ಬೆಳಗೆ ಎನ್ನ ಆ ಅರಳದ ಗುಲಾಬಿಯನ್ನೆ ನಿಟ್ಟಿಸುತ್ತ, ಆಗಾಗ ಕನ್ನಡಿಯ ಕಡೆ ಹೊರಳಿ ತನ್ನ ಪ್ರತಿಬಿಂಬದ ಕಡೆ ಕಟ್ಟಾಕ್ಕೆ ಬೀರುತ್ತ, ಮಧ್ಯ ಮಧ್ಯ ಕೇರಣಾತ್ಮಿಯ ಮೇಲೆ ಬಾಚಣಿಗೆಯನ್ನಾಡಿಸುತ್ತಿದ್ದಳು-ತನ್ನ ಹೃದಯವನ್ನೆ ಸೂರೆಗೊಂಡಿತ್ತು, ಆ ನುದ್ದಾದ ಗುಲಾಬಿ ಹೂ ಇ

“ಅಹಾ! ಎಷ್ಟು ಮೋಹಕವಾಗಿದೆ ಈ ಹೂ! ನನ್ನ ಕೆನ್ನೆಗಳೂ ಹೀಗೆಯೇ ಮುದ್ದಾಗಿವೆಯೆಂದು ಕಾಲೇಜಿನಲ್ಲಿದ್ದಾಗ ‘ಅವರು’ ಹೇಳುತ್ತಿದ್ದರು! ಅಂದಿನ ಆ ದಿನಗಳು! ಸೇನೆದೊಡನೆ ಮೈನವಿರೇಖುತ್ತದೆ. ಆ ಬಣ್ಣ ಬಣ್ಣ ದ ಕಾಲವೆ ಈಗ ಮತ್ತೆ ಮೋಹಮೋರಬಹುದೆ?.....”

ಒಮ್ಮೆದೊಮ್ಮೆಲ್ಲ ತನ್ನ ಕೆನ್ನೆಗಳಿಗೆ ಕೆಂಪೇರಿತ್ತು! ತುಟಿಗಳಲ್ಲಿ ನಾಚಿ ಕೆಯ ಸೆಗಿ ಸುಳಿದಾಡತೊಡಗಿತ್ತು. ಕನ್ನೆದಿಯಲ್ಲಿ ತನ್ನ ಚೆಲುವನ್ನು ಶಾನೆ ಸೋಡಿಕೊಳ್ಳುತ್ತ ಆಗಾಗ ಆ ಹೂವನ್ನು ಆಸೆಯಿಂದ ನಿಟ್ಟಿಸುತ್ತ ಮೈ ಮರಿತು ಹೋಗಿದ್ದಳು.

—“ಈ ಗುಲಾಬಿ ಹೂವಿಗೂ ನನ್ನ ಮುಖಕ್ಕೂ ಏನು ವೃತ್ತಾಸ ವಿದೆ?—ನಿಜ. ‘ಅವರು’ ಕಾಲೇಜಿನಲ್ಲಿದ್ದಾಗ ಹೇಳುತ್ತಿದ್ದಂತೆ ‘ಹೆಸರಿಗೆ ತಕ್ಕ ಹುಡುಗಿ’ ನಾನು! ಸಂಶಯವೇ ಇಲ್ಲ. ಈ ಕಣ್ಣಿ! ಈ ಕೆನ್ನೆ! ಈ ರಸದುಂಬಿದ ತುಟಿ! ಈ ಹುಬ್ಬಿ! —ಈ ಮೂಗು! ಅಹಾಹಾ!.....”

ತನ್ನ ಶರೀರವೆಲ್ಲಾ ಒಂದು ಅನಿವಾರ್ಯವಾದ ಸುಖಲಜರಿ ಯಿಂದ ರೋಮಾಂಚಿತವಾಗಿತ್ತು!

—“ನನ್ನ ಮುಡಿಯಲ್ಲಿ ಹೇಗೆ ಕಾಣಿಸಿತು ಈ ಗುಲಾಬಿ ಹೂ? - ನನ್ನ ಚೆಲುವು ಇನ್ನೂ ಎದ್ದು ಕಾಣಿಸಬಹುದಿಲ್ಲವೇ?—‘ಅವರು’ ಕ್ಕೆತನೆ ದಿಂದ ಆ ಹೂ ಹರಿದು ತಂಡು ಒಂದಿಣಿಂದ ಸದ್ದುಮಾಡದೆ ಬಂದು ಅದನ್ನು ನನ್ನ ಮುಡಿಗೆ ಸೇರಿಸಿದರೆ? —ರಿ.....? ಅಹಾಹಾ.....”

ಪುನಃ ತನ್ನ ಶರೀರ ಪುಲಕಿತನಾಗಿತ್ತು. ಅದರೊಂದಿಗೆ ಯಾವುದೋ ಮಾಸಪತ್ರಿಕೆಯಲ್ಲಿ ಓದಿದ್ದ ಕತೆಯೊಂದು ಹತಾತ್ಮಾಗಿ ನೆನಪಾಗಿತ್ತು.

—ಆ ಕತೆಯಲ್ಲಿಯ ನಾಯಕ ನಾಯಕಿಯರೂ ಇನ್ನೂ ಉರ ಯಂದವರು. ಒಲವಿನ ನಲ್ಲಿ—ನಲ್ಲಿಯರು! ಒಂದು ದಿನ ಆಕೆ ಹೇಳಲು ಹಾಕಿ ಕೊಂಡು ಸಿಂಗಾರಾಗಿ ಕೂತಿದ್ದಾಗ ಆತನು ಅರಳಿದ ಗುಲಾಬಿ ಹೂವೊಂದನ್ನು ತಂಡು ಅವಳಿಗೆ ಮುಡಿಸುವನು. ಮುಣಿಸಿಯಾದ ಬಳಿಕ ಅವಳ ಎದಿಯ ಸುತ್ತು ಕ್ಕೆ ಹೆಣೆದು ತುಟಿಗಳಿಗೆ ಮುತ್ತಿಟ್ಟು ಕೇಳುವನು.

“ ಅಬ್ಬಿ! ಇದೇನೇ ಇದು! ಅಲ್ಲಿಂದು ಗುಲಾಬಿ ಹೂ! ಇಲ್ಲಿಂದು ಗುಲಾಬಿ ಹೂ!”

“ ಎಲ್ಲಿ? ” ನಸುನಾಚಿಕೆಯಿಂದಲೂ ನಸುನಗೆಯಿಂದಲೂ ಆಕೆ ಕೇಳುವಳು.

“ ಇಲ್ಲಿ! ” ಎಂದು ದೇಶು ದೇಶಂತ್ರಲೇ ಆತನು ಮತ್ತೆ ಆಕೆಯನ್ನು ವಟಪಟನೆ ಮುದ್ದಿಸುವನು.

“ ನನ್ನವರೂ ಹೀಗೆಯೇ ಈ ಗುಲಾಬಿ ಹೂವನ್ನು ಮುಡಿಸಿ ಮುತ್ತಿಟ್ಟಿರಿ? ” ಎಂದುಕೊಂಡಾಗ ತನ್ನ ಹೃದಯ ಆಶೆ ಆಕಾಂಕ್ಷೆಗಳಿಂದ ತುಂಬಿ ಬಂದಿತ್ತು.

ಆದರೆ.....

ಆ ಆಶೆ—ಆಕಾಂಕ್ಷೆ, ಕಾಶುರತೆಗಳೆಲ್ಲವನ್ನೂ ರುಡಿಗೂಡಿಸಿ ತನ್ನ ಹೃದಯಕ್ಕೆ ಬಲವಾದ ಏಟುಹಾಕಿಬಿಟ್ಟಿತ್ತು ನಿರಾಶೆ! —

ಬೆಗಿನ ವಾಯು ವಿಹಾರದಿಂದ ಹಿಂದಿರುಗಿದ ‘ಅವರು’ ಶೋಣಿದಲ್ಲಿ ನಡೆದು ಬಂದರೂ, ಆ ಹೂವಿನ ಕಡೆ ಅವರ ಗಮನ ಸೀಳಿಯಲ್ಲ. ತನ್ನನ್ನು ಅವರು ಕತ್ತಿತ್ತಿ ನೋಡಲಿಲ್ಲ. ಸೇರವಾಗಿ ಒಳಕ್ಕೆ ಕಿಟ್ಟಿವಿನ ಹತ್ತಿರ ಹೋಗಿಬಿಟ್ಟಿದ್ದರು. ಅವರಿಟ್ಟ ಒಂದೊಂದು ಹೆಚ್ಚೆಯೂ ತನ್ನ ಆಶೆಯನ್ನು ಮೆಟ್ಟಿ ಹೋದಹಾಗಾಗಿತ್ತು.

ಸಹಜವಾಗಿಯೇ ಆಗ ತನಗೆ ಭಾರಿ ಕೋಪ ಬಂದುಬಿಟ್ಟಿತ್ತು. ಬಾಚ ಣಿಗೆಯನ್ನು ದೂರ ಬಿಸುಟ್ಟು, ಕನ್ನಡಿಯನ್ನೊಡೆ ಚೂರುಚೂರುಮಾಡಿ ಇಲ್ಲಿಂದ ತಕ್ಕಣ ಹೊರಟುಬಿಡಬೇಕೆಂದೂ ಮನಿನಲ್ಲಿ ಬಂದಿತ್ತು. ಎಂಥ ಸ್ವಾಧೀ ಈ ಗಂಡಸು ಜಾತಿ! ಅವರ ಹೃದಯವಾದರೂ ಎಂಥದು ಕಲ್ಲಿ ನಂಥದು!—ಪ್ರೇಯಸಿಯರ ಆಶೆ ಆಕಾಂಕ್ಷೆಗಳ ಕಡೆ ಲಕ್ಷ್ಯ ಕೊಡುವ ತಿಳು ವಳಕೆ ಕೂಡ ಇರಬಾರದೇ ಅವರಿಗೆ! ಎಂದುಕೊಂಡಾಗ ಇಡೀ ಪುರುಷ ವರ್ಗವೇ ತನ್ನ ಶಾಪಕ್ಕೆ ಗುರಿಯಾಗಿತ್ತು. ಕಂತ ಬಿಗಿದುಬಂದಿತ್ತು.

ಅಷ್ಟರಲ್ಲಿ ಕಿಟ್ಟಿವಂತ್ತು ಕರೆದುಕೊಂಡು ‘ಅವರು’ ತನ್ನ ಬಳಿಬಂದು ನಗುನಗುತ್ತ ಹೇಳಿದ್ದರು:

‘ಒಂಭತ್ತು ಗಂಟೆಯಾದರೂ ಇನ್ನೂ ಮುಗೀಲಿಲ್ಲವೇನು ನಿಮ್ಮ ಅಲಂಕಾರ ?’

‘ಅವರ’ ಮಾತಿನಲ್ಲಿ—‘ಅವರ’ ಮುಗುಳು ಸಗೆಯಲ್ಲಿ ಎಂಥ ಮೋಡಿ ಅವಿತಿತ್ತೊ ಏನೋ !—ತನ್ನ ಕೋಪ—ತಾಪವೆಲ್ಲ ಒಮ್ಮೆಲೆ ಇಳಿದು ಹೋಗಿ ಬಿಟ್ಟತ್ತು !

‘ಮುಗೀಲಿಲ್ಲರಿ ! ಇನ್ನೂ ಕೊಂಚ ಇದೆ ಎಂದು ಹೇಳಿ ತಾನು ಆ ಹೂವಿನ ಕಡೆ ಅರ್ಥಪೂರ್ಣ ದೃಷ್ಟಿ ಬೀರಿದ್ದಳು. ಏನು ಮಾಡಿದರೇನು ! ತನ್ನ ಆಕಾಂಕ್ಷೆ ಅವರಿಗೆ ಕೊನೆಗೂ ಅರ್ಥವಾಗಿರಲ್ಲಿ !

‘ಕಿಟ್ಟೊಗೆ ಇಂದು ಹೇಳ ತಟ್ಟು ಹೊಳಸಬೇಕು ಕುಸುಮಾ ! ನಾಡಿದ್ದು ಆತನ ತಾಲೆ ಷಂದುವಾಗುತ್ತಲ್ಲ ! ಸದೆ ನೀನೂ ಏನನ್ನಾದರೂ ತೆಗೆದುಕೊಂಡಿರುವುಂತೆ !’

ಸರಿ ! ಆಗ ವಾತ್ರ ಆ ಹೂವಿನ ಆಸೆ ಬಿಟ್ಟು ಕೊಟ್ಟು ತಾನು ಎದ್ದು ಬಿಡಲೇಬೇಕಾಗಿತ್ತು !

ಒಳಕ್ಕೆ ಹೋಗಿ ಸೀರೆ ಬದಲಾಯಂಸಿಕೊಂಡು ಹೂರಕ್ಕೆ ಒಂದಿದ್ದ ಶು. ಕಿಟ್ಟೊ ತಂದೆಯ ಕೆರುಬೆಯನ್ನು ಹಿಡಿದುಕೊಂಡು ಒಂದೊಂದಾಗಿ ಮೆಟ್ಟಲು ಇಳಿಯುತ್ತಿದ್ದ. ಆತನ ಚೈಷ್ಟಿ ತಟ್ಟನೆ ಆ ಗುಲಾಬಿ ಹೂವಿನ ಮೇಲೆ ಬಿದ್ದು ಬಿಟ್ಟತ್ತು.

‘ಅಮ್ಮೆ, ಆ ಹೂ.....ನನಗೆ.....’ ಎಂದು ಹೇಳುತ್ತಲೆ ಕಿಟ್ಟು ಒಂದೇ ಏಟಿಗೆ ಆ ಗುಲಾಬಿ ಗಡಕ್ಕೆ ನೆಗೆದುಬಿಟ್ಟಿದ್ದ.

ತನ್ನ ಅತಿಎ ನಿರಾಶೆಗೆ ಕಾರಣವಾದ ಆ ಗುಲಾಬಿ ಹೂ ಇನ್ನೂ ಈ ಕೆಡಿಗೇಡಿ ಕೈಗೆ ಬೀಳುತ್ತಲ್ಲ—ಎಂದು ಯೋಚಿಸುತ್ತಲೂ ತನಗೆ ತಡೆಯ ಲಾರದ ಕೋಪವುಕ್ಕೇರಿತ್ತು. ‘ಅವರು’ ನೋಡುತ್ತಿದ್ದಂತೆಯೇ ತಾನು ಸರುನೇ ಮುಂದೆ ಹಾರಿ ಕಿಟ್ಟುವಿನ ಕೈಗಳನ್ನು ಬಿಗಿಯಾಗಿ ಹಿಡಿದು ಚಪಾರನೆ ಆತನ ಕೆನ್ನೆಗೊಂದು ಏಟು ಬಿಟ್ಟಿದ್ದಳು. ತಾನೇನು ಮಾಡುತ್ತಿರುವೆನೇಂ ಬುದರ ಅರಿವೇ ಇರಲಿಲ್ಲ ಆಗ. ‘ಹೂವಂತೆ ಇವನಿಗೆ ಹೂ ! ನೀನೇನು ಹೆಣ್ಣೀ ?—ಏನು ಮಾಡುತ್ತೀರೂ ಅದನ್ನು ! ಎಂದು ಗಜೆಸಿದ್ದಳು.

ವಟ್ಟಿ ಬಲವಾಗಿ ಬಿಡ್ಡದರಿಂದ ಕಿಟ್ಟು ಕೆನ್ನೆಗೆ ತಟ್ಟನೆ ಕೆಂಪೇರತ್ತು. ಬೆರಳುಗಳ ಪಡಿಯಚ್ಚು ಅದರ ಮೇಲೆ ಸ್ವಷ್ಟವಾಗಿ ಎದ್ದು ಕಾಣಿಸುತ್ತಿತ್ತು.

‘ಅವರು’ ಒಂದು ಸಲ ತೀಕ್ಕು ದೃಷ್ಟಿಯಿಂದ ತನ್ನನ್ನು ನೋಡಿದ್ದರು. ಅದೇ ಆಯಂತ್ರಣೆ. ಅನಂತರ ಪಿಟ್ಟಿಂದು ವಾತನಾಡಲಿಲ್ಲ. ಎಂಥ ಕಳೆವಳ ತುಂಬಿಕೊಂಡಿತ್ತು ಆ ದೃಷ್ಟಿಯಲ್ಲಿ!—

ಆತ್ಮ ಆತ್ಮ ಕಿಟ್ಟುವಿನ ಕಳ್ಳುಗಳಿರಡೂ ಸಾಯಂಕಾಲದ ಮುಗಿಲಿನಂತಾಗಿದ್ದವು.

ಅನಂತರ ಅವನನ್ನು ಸಂತಪ್ಪಿಸಿ ಹೇಳಿಗೆ ಕರೆದೊಯ್ಯಬೇಕಾದರೆ ಒಂದು ಮಹಾ ಪುರಾಣವೇ ನಡೆದಿತ್ತು!

ಅಂದು ಯಾರಿಗೂ ಉಂಟ ರುಚಿಸಲಿಲ್ಲ. ‘ಪಸಿ’ ಮಾತ್ರ ಹೊಟ್ಟೆ ತುಂಬಾ ಹೊಡಿಸು ಮನೆಯಲ್ಲಿ ಗೂರಗುಟ್ಟುತ್ತಾ ಬಿದ್ದಿತ್ತು.

ಇಡೀ ದಿನವೇಲ್ಲ ಕಳೆವಳದ ಬಜ್ಜೆ ಚುಂಚುತ್ತಲೇ ಇತ್ತು ತನ್ನ ಎದೆಯಲ್ಲಿ! ನಿದ್ರೆಯಾದರೂ ಹೇಗೆ ಬರಬೇಕು ಇಂಥ ಸ್ಥಿತಿಯಲ್ಲಿ?.....

ರಣ! ರಣ! ರಣ!

—ಕುಸುಮಾ ಬೆಳ್ಳಿ ಬಿಡ್ಡ ಹೀಂದಿರುಗಿದಳು.

ಗೋಡಿಗೆ ನೇತಾಡುತ್ತಿದ್ದ ಗಡಿಯಾರದಲ್ಲಿ ತಾಸಿನ ಮತ್ತು ಸಿಮಿವದ ಮುಳ್ಳು ಒಂದನ್ನೊಂದು ಗಟ್ಟಿಯಾಗಿ ಅಪ್ಪಿಕೊಂಡಿದ್ದವು.

ಹನ್ನೆರಡು ಗಂಟೆ!—ಮಧ್ಯ ರಾತ್ರಿ!

—ಇಡೀ ಜಗತ್ತೆಲ್ಲಾ ಸಿದ್ದ ಹೋಗಿರಬಹುದು ಈಗ. ಈ ತೋಟ, ಈ ತರುಲತೆಗಳು, ಈ ಗುಡ್ಡ—ಬೆಟ್ಟ, ಈ ನದಿ, ಈ ಗುಲಾಬಿ ಹೂ—ಎಲ್ಲ ಶಾಂತವಾಗಿ ನಿದ್ರೆಹೋದಹಾಗಿವೆ. ಅದರೆ ತಾನು?—ಹಾಯ್! ತನಗೆ ಲೀಯ ನಿದ್ರೆ! ಕಳೆವಳದ ಬಾಣಗಳು ಒಂದೇ ಸಮನೆ ಎದೆಯನ್ನು ಕೊರೆಯುತ್ತಿವೆ. ಕರುಳನ್ನು ಕೆವುಚುತ್ತಿವೆ!—ನಿದ್ರೆಯ ರುಂಡ ಚೆಂಡಾಡಿ ದೂರಹಾರಿಸುತ್ತಿನೆ!

....ಇಂದು ಬೆಳಗ್ಗೆ ಕಿಟ್ಟುವಿನ ಕೆನ್ನೆ ಮೇಲೆ ಮೂಡಿದ್ದ ಬೆರಳುಗಳು!

—ಕೆಂಡದಂತಾಗಿದ್ದ ಅತನ ಕಣ್ಣಗಳು!

—ಕರುಳನ್ನು ಕೊರೆಯುವ ‘ಅವರ’ ಆ ಅತ್ಯದೃಷ್ಟಿ!

—ಹಾಯ್! ತನಗೆಲ್ಲಿಯ ನಿದ್ರೆ!—ಎಲ್ಲಿಯ ನಿದ್ರೆ;—

ಕುಸುಮಾ ಆಸಯಾಯಾದಳು. ಕಟ್ಟಿಕೊಲ್ಲಿ ತಲೆಯನ್ನಿರಿಸಿ ಬಿಕ್ಕೆ ಬಿಕ್ಕೆ ಅಳತೊಡಗಿದ್ದು.

ತನ್ನನೇಯು ಗಳಿ ಮೇಲ್ಲನೇ ಬೀಸಿ ಬಂದು ಅವಳ ತಲೆಗೆ ತಂಪ ನೇರಜಿತು. ಅಳುವಿಸಿಂದಾಗಿ ಕಳವಳವು ಕೊಂಚ ಕೊಂಚನಾಗಿ ಕರಗಿಹೋಗತೊಡಗಿತು.

ಇನ್ನು ಸಿದ್ದಿಸಬೇಕು—ಬಿಗಿಯಾಗಿ ಹೊದ್ದುಕೊಂಡು ಮಲಗಿಕೊಳ್ಳು ಬೇಕು—ಎಂದು ನಿರ್ಧರಿಸಿ ಹಾಸುಗೆಯ ಮೇಲೆ ಉರುಳಿಕೊಂಡಳು. ರಭನ ದಿಂದ ಶಾಲನ್ನೇಕೆಂದು ತಲೆ ತಂಬಾ ಹೊದೆದುಕೊಂಡಳು.

ಎನು ಮಾಡಿದರೇನು?—

ಬಲಾತ್ಮಾರದಿಂದ ಎಲ್ಲಾದರೂ ಒಲಿಯುವಳೇ ನಿದ್ರೆಯ ಹೆಣ್ಣು?— ಮುಕಾ ಮಾಟಗಾತಿ ಆಕೆ! ಕುಸುಮೆಯ ಸಿಧಾರ್ಪಕ್ಕೆ ಯಂತಸ್ಸು ದೂರಯು ವುದು ಒಂದು ಕಡೆ ಉಳಿದು ಪವಳ ಕರೀರವೆಲ್ಲ ಬಿರ್ಮನೆ ಬೆಮತುಕೊಂಡಿತು.

ಎಡಕ್ಕೆ ಹೊರಳಿದಳು! ಬಲಕ್ಕೆ ಹೊರಳಿದಳು! ‘ಅಯೋ’! ಎಂದಳು. ‘ಅವಾಯ್’ ಎಂದಳು.

—ಎಲ್ಲಿಯ ನಿದ್ರೆ!.....

ಶೈಫಿಷದಿಂದ ಎದ್ದು ಕುಳತಳು!

ನಿದ್ರೆ ಬರದಂತಾದಾಗ ಎದ್ದು ಏನನಾಯಾದರೂ ಓದುತ್ತಾ ಕುಳಿತರು ವುದು ಅವಳ ಪದ್ಧತಿಯಾಗಿತ್ತು. ಓದು ಓದುತ್ತಿದ್ದಹಾಗೆ ಕಣ್ಣ ತಾವಾಗಿಯೇ ಮುಚ್ಚಿಕೊಳ್ಳತ್ತಿದ್ದವು. ಇಂದೂ ಹಾಗೆಯೇ ಮಾಡುವುದೆಂದು ಕೊಂಡು ಚಟ್ಟಿನೆದ್ದು ಮೇಜಿನ ಬಳಿಬಂದು ದೀಪದ ಬತ್ತಿಯನ್ನು ಮೇಲ ಕ್ಕೇರಿಸಿದಳು. ಏನನ್ನು ಓದುವುದು—ಎಂದು ಯೋಚಿಸುತ್ತಿದ್ದಾಗಲೇ ಮೇಜಿನ ಮೇಲೆ ಬಿಡ್ಡಿದ್ದ ಹಾಳೆಗಳದೊಂದು ಕಟ್ಟಿ ಅವಳ ಛತ್ರವನ್ನೇಕೆಯಿತು.

ಕುಕ್ಕೊಡಲ ತುಂಬಿದ ದೃಷ್ಟಿಯಿಂದ ಅದನ್ನು ಸಿಟ್ಟಿಸಿದ್ದು.

‘ಅವರ’ ದಿನಚರಿ!

ರಾತ್ರಿ ಬರೆದು, ಮರೆತು ಅಲ್ಲೇ ಬಿಟ್ಟಿರಬಹುದೇನೋ ಎಂದುಕೊಂಡು ಘಡಫೆಡಿಸುವ ಹೃದಯದಿಂದ ಅದನ್ನು ಕೈಗೆತ್ತಿಕೊಂಡಳು.

ಇದುವರೆಗೂ ‘ಅವರ’ ದಿನಚರಿ ಅವರು ಕೈಗೆ ಬಂದಿರಲಿಲ್ಲ. ಒಂದೆ ರಡು ಬಾರಿ ‘ಅವರು’ ಬರೆಯುತ್ತೆ ಕೂಡಾ ಸೇರಿದ್ದೊದರೂ, ಅದನ್ನು ಓದಿಸೋಡಬೇಕೆಂಬ ಉತ್ಸರ್ಪಿತೀಯೇನೂ ಆಕೆಗುಂಟಾಗಿರಲಿಲ್ಲ. ಆದರೆ ಏಕೋ ಏನೋ ಏ, ಸಾಧ್ಯವಿದ್ವಾಷ್ಟ್ವ ಪರಿಣಾಮ ತೀರಬೇಕೆಂದು ಅಪೇಕ್ಷೆ ಯಾಂಟಾಯಿತು. ನಿದ್ರೆಮೋಗಿದ್ದು ‘ಅವರ’ ಸೌಖ್ಯವೆತ್ತಿ ಸಿಟ್ಟಿಸಿದಳು. ಅವಳ ಕಡೆ ಬೆನ್ನು ತಿರುಗಿಸಿ ಗಾಢ ಸಿದ್ರೆಯಲ್ಲಿ ತಲ್ಲಿನರಾಗಿದ್ದರು ‘ಅವರು’!

ನಡುಗುವ ಕೈಗಳಿಂದ ಕುಸುವನೂ ಒಂದೊಂದೇ ಹಾಂಗಳನ್ನು ಮಂಗಜಿಯಾಕ ತೊಡಗಿದರು.

• ಒಂದು ಹಾಳೆ ಹೀಗೆ ಅರಂಭನಾಗಿತ್ತು :

“ ತಾ|| ಇ ಇ ೩೪.

ರಾತ್ರಿ ಹತ್ತು ಗಂಟೆ.

ಒಂದು ಶಾಮಲೆ ನನ್ನನ್ನು ತ್ಯಜಿಸಿಹೊಡಳು. ದೂರ.....ಯಾರ:ದೂರ ಹೋದಳು. ಆ ಕೊಮುಲ ದೇಹವನ್ನು ಬೆಂಕಿಯ ಚಾಪ್ತಿ ಗಳಿಗೆ ಬಲಿಕೊಟ್ಟಿ ಈಗತಾನೇ ಬಂದಿದೇನೆ. ಆಕೆ ಸತ್ತುಹೊಡಳು. ಅದ ಕಾಂತಿ ಅಳುತ್ತಿಲ್ಲ ನಾನು. ಒಂದು ವಿನ—ಎಂದಾದರೂಂದು ದಿನ ನಾನೂ ಹೀಗೆಯೇ ಬೆಂಕಿಯ ಚಾಪ್ತಿಗಳಿಗೆ ಬಲಿಯಾಗುವವನೇ ಅಲ್ಲವೇ? ಸತ್ತನರಿ ಗಾಗಿ ಅಳುತ್ತು ಕೂತಿರುವುದು ಶುದ್ಧ ಮೂರ್ಖತನವಲ್ಲದೆ ಬೇರಿಲ್ಲ. ಆದರೆಸತ್ತ ಶಾಮಲೆಗಾಗಿ ಶೋಕಸುತ್ತಿದ್ದೇನೆಯೆ ನಾನು?—ಇಲ್ಲ.....ಇಲ್ಲ.....ಶಾಮಲೆಯ ಈ ಪ್ರತಿ ಮೂರ್ಖ.....ನವ್ಯ ಪ್ರೀತಿಯ ಪಡಿ ಯಚ್ಚು.....ನನ್ನ ಮುದ್ದು ಕಂದ.....ಪನನ್ನು ಅರಿಯದ ಈ ಹನು

ಗೂಸು—ಇಂಥ ವಯಸ್ಸಿನಲ್ಲಿ ಹೀಗೆ ಇದನ್ನು ಚೈಲ್ಲಿಕೊಟ್ಟು ಆಕೆ ನಡೆದು ಬಿಟ್ಟುಕು. ನಾನಿನ್ನೂ ಕಾಲೇಜು ವಿದ್ಯಾರ್ಥಿ.....ಇನ್ನು ಈ ಅನಾಧ ಮಗುವಿನ—ತಾಯಿಯಿಲ್ಲದ ತಬ್ಬಲಿ ಮಗುವಿನ ಗತಯೇನು ಎಂದು ಮರು ಗುತ್ತಿದೇನೇ.....ಕೊರಗುತ್ತಿದೇನೇ.....ಕೆಣ್ಣೀರು ಸುರಿಸುತ್ತಿದೇನೇ.....

ಶಾಮಲೀಯಂತೂ ಹೋದಳು! ಇನ್ನು ನನ್ನ ಬಾಳುವೆ?—ಸಹರಾ ಮರುಭೂಮಿಯಂತೆ! ಆ ಭೀಕರ ಮರುಭೂಮಿಯಲ್ಲಿ ನನ್ನ ಈ ಕೋಮಲ ಕಂದ ಬೆಂದುಹೋಗಬೇಕೇ?—

ಹಾಯ್! ಹಾಯ್! ಶಾಮಲೇ! ನಿನ್ನನ್ನು ಸೆಳಿದೊಯ್ದ ಆ ವಿಧಿ ಎಂಥ ಕಂಡೊರ ಹೃದಯಿಯಾಗಿರಬಹುದು! ಈ ಪಸುಳಿಯ ಮೇಲಾದರೂ ಕನಿಕರವಿಟ್ಟು ನಿನ್ನನ್ನು ಬಿಟ್ಟುಬಿಟ್ಟಿದ್ದರಿ?—

ಆದರೆ—ಅದ್ದಲ್ಲಿ ಸಾಧ್ಯವಿದೆ?

ಮೃತ್ಯು! ಕತ್ತಿಲೋರ ಮೃತ್ಯು! ಪಾಷಿ! ಮಹಾ ಭಯಂಕರ ಪಿತಾಚಿ! —ಅಯ್ಯೋ, ಈ ಮೃತ್ಯುವನ್ನು ಕೊಲೆಮಾಡುವವರಾದೂ ಇಲ್ಲವೇ ಈ ಜಗತ್ತಿನಲ್ಲಿ?—”

ಮುಂದೆ ಓದುವುದಕ್ಕೂ ಆಗಲಿಳ್ಳ ಕುಸುಮಾಗೆ. ಅವಳ ಕಳ್ಳುಗಳಲ್ಲಿ ನೀರು ತುಂಬಿ ಬಂದಿತ್ತು.

ಉದ್ದೀಗದ ಭರದಲ್ಲಿ ಮಧ್ಯೆ ಎಷ್ಟು ಹಾಳಿಗಳನ್ನು ಹಾಗೆಯೇ ಮಗುಚಿ ಹಾಕಿದ್ದ ಲೋ ತಿಳಿಯಂತು. ಕಂಬನಿಗಳನ್ನು ಏಂಡಿದುಕೊಂಡು ಇನ್ನೊಂದು ಹಾಳಿಯಮೇಲೆ ದೃಷ್ಟಿಯನ್ನು ಸ್ಥಿರವಾಗಿಸಿದಳು :

“ತಾ|| ೪-೯-೩೨.

ರಾತ್ರಿ ಎರಡು ಗಂಟೆ.

ಏನು ಮಾಡಲಿ?

ಸಿದ್ದೇಬಾರದಾಗಿದೆ.

ಹೃದಯದಲ್ಲಿ ಭೀಕರ ಕೋಲಾಹಲಕ್ಕಾರಂಭವಾಗಿದೆ.

ನನ್ನಂಥ ದುದ್ದೀರ್ವಿ ಈ ಜಗತ್ತಿನಲ್ಲಿ ಇನ್ನೊಬ್ಬಿನಿರಬಹುದೇ?

ನನಗೆ ಉಬಟಕ್ಕೆ ಕೊರತೆಯಿಲ್ಲ. ವಿಲಾಸಕ್ಕೆ ಕೊರತೆಯಿಲ್ಲ. ಈ ಸಂಪತ್ತಿಲ್ಲವನ್ನು ಕಟ್ಟಿಕೊಂಡು ಏನು ಮಾಡಬೇಕಾಗಿದೆ?—ಇದನ್ನೆಲ್ಲ ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಸುಖವನ್ನು ಕೊಟ್ಟಾರೇ ಯಾರಾದರೂ ನನಗೆ?—

ಶಾಮಲೆಯೇನೋ ಸತ್ತು ಹೋದಳು. ಈ ಮಧ್ಯ ಕಾಲೇಜಿನಲ್ಲಿ ಕುಸುಮೆಯ ಸ್ನೇಹವಾಯಿತು. ಆ ಸ್ನೇಹ ಮದುವೆಯಲ್ಲಿ ಮುಗಿದೀ ತೆಂದು ನನಗಾಗ ಎಲ್ಲಿ ತಿಳಿದಿತ್ತು? ಏನೋ—ಹೇಗೋ ಮದುವೆಯೂ ಆಯಿತು. ಮೊದಲ ಹೆಂಡತಿಯಿಂದ ನನಗೋಂದು ಮಗುವಾಗಿದ್ದುದನ್ನು ಅರಿತೂ ಕುಸುಮಾ ನನ್ನನ್ನು ವರಿಸಲೊಷ್ಟಿದಳು. ಅದೆಂಥ ಅಪಾರ ಪ್ರೀತಿ ಆಕೆಯದು ನನ್ನ ಹೇಳೆ! ನಾನೂ ಅವಳ ರೂಪರಾಶಿಗೆ ಮಾರುಹೋದ. ಮದುವೆ ಮಾಡಿಕೊಂಡೆ. ಈಗ ಅದರ ಫಲ ಅನುಭವಿಸುತ್ತಿದೇನೇ.

‘ಮಲತಾಯಿ ಎಷ್ಟೆಂದರೂ ಮಲತಾಯಿಯೇ!’ ಎಂದು ಜನರಾ ಡುವ ಮಾತಿನಲ್ಲಿ ಈಗ ಕಾಣಿಸುತ್ತಿದೆ ನನಗೆ ಸತ್ಯ. ಆಗ?—ಆಗ ಏಕೆ ಹೊಳೆಯಲ್ಲಿಪ್ಪೋ ಈ ವಿಚಾರ ನನಗೆ? ಏಕೆ ಎಂದರೇನು ಹೇಳುವುದು! ಆಗ ನನ್ನ ಕಣ್ಣಗಳಿಗೆ ಮೋಹದ ಪರದೆ ಬಿದ್ದಿದ್ದಿತ್ತಲ್ಲ! ಕುಸುಮೆಯ ಹರಯಿದ ತುಂಬು ಕರಿರ ನನ್ನ ಎದೆಯನ್ನು ಸೆರಿಹಿಡಿದ್ದಿತ್ತಲ್ಲ!

ಕುಸುಮಾ ಕಿಟ್ಟಿವನ್ನು ಮೆಚ್ಚಿಕೊಂಡಿಲ್ಲವೆಂತಲ್ಲ. ಆತನನ್ನಾಕೆ ಪ್ರೀತಿಸುತ್ತಿಲ್ಲವೆಂತಲ್ಲ.....ಆದರೇನು! ಈಚಿಗೆ ಅವಳ ವರ್ತನೆಯೇ ವಿಚಿತ್ರವಾಗಿ ಹೋಗಿದೆ. ನಾನು ಮನೆ ಸೇರಿದಾಗಲೆಲ್ಲ ಕಿಟ್ಟೊ ಶಂಬನಿ ಗರಿಯುತ್ತಲೇ ಇರುತ್ತಾನೆ. ಅವನು ಬಯಿದ ವಸ್ತು ಅವನಿಗೆ ಸಿಕ್ಕುವುದಿಲ್ಲ. ಚೇಡನಾದದ್ದು ನಾತ್ರ ಸಾಕಾಗುವವ್ವು!—ಅವುಗಳನ್ನು ಕೊಡು ವಾಗ ಬಲಾತ್ಮಾದ ಬೀರಿ. ಕುಸುಮೆಯ ಈ ವಿಲಕ್ಷಣ ವರ್ತನೆಯ ಅಧ್ಯ ವೇನೋ—ನನಗೆ ತಿಳಿಯದಾಗಿದೆ.

ನೆರೆಹೊರೆಯುವರೆಲ್ಲ ಆಗಾಗ ಕಿವಿಮಾತನಾಡಿಕೊಳ್ಳುತ್ತಾರೇ—ನಾನು ಹೊರಗೆ ಹೋಗಿದ್ದಾಗ ಮುಸುಮಾ ಕಿಟ್ಟಿವನ್ನು ಕೊರಡಿಯಲ್ಲಿ ಹಾಕಿ ಏಟ್ಟಿ ಕೊಡುತ್ತಾರೆ—ಎಂದು. ಜನರ ನಾತನ್ನು ನಿಜವೆಂದು ನಂಬಲೇ ನಾನು?

ಹೂವಿನಂಥ ವ್ಯಾದು ಹೃದಯದ ನನ್ನ ಕುಸುಮಾ ಇಂಥ ಕೃತ್ಯ ಮಾಡಿ ಯಾಳೀ? ಆಕೆಯ ಹೃದಯವೇನು ನನಗೆ ಅಪರಿಚಿತವೇ? —ನಾನಿದನ್ನೆಲ್ಲ ಹೇಗೆ ನಂಬಲಿ?

ಆದರೇನು, ಈ ಜನರೆಲ್ಲ ಆದುಸ್ವದು ಸುಳ್ಳಿ ಎನ್ನಬೇಕೇ? —ಅಲ್ಲದೆ ಕಿಟ್ಟಿವಿನ ಕೆಂಪಗಾದ ಕೆನ್ನೆ, ದಾಸವಾಳ ಹೂವಿನಂತಾದ ಕಣ್ಣಿ, ಬಾಡಿದ ಮುಖ, ಕುಂದಿದ ಶರೀರ, ಬಡೆದ ಧ್ವನಿ ಇವೆಲ್ಲ ಏನು ಹೇಳುತ್ತುವೆ?

ಕುಸುಮೆಯನ್ನು ನಾನು ಮಂದುವೆಯಾಗಬಾರದಾಗಿತ್ತೇ?

ಅಯ್ಯಾ, ಈ ಸಮಸ್ಯೆ ಪರಿಹಾರವಾಗುವುದೆಂತು?

ನನಗೆ ಸುಖ ಸಿದ್ಧ ಬರುವುದೆಂತು?"

ಓದಿದ ಹಾಗೆಲ್ಲ ಕುಸುಮೆಯ ಹೃದಯದ ಉದ್ದೇಷ ಹೆಚ್ಚಿತೊಡಗಿತು. ರಭಸದಿಂದ ಎಲ್ಲ ಡಾಳಿಗಳನ್ನೂ ಮುಗುಂಟಿಕಾಕಿದಳು. ಬರೆದಿದ್ದ ಕೊನೆಯ ಹಾಳೆ. ಅಂದು ರಾತ್ರಿ 'ಅವರು' ಬರೆದಿದ್ದುದು!

ಕುಸುಮಾ ಓದತೊಡಗಿದಳು—

ತಾ|| ನ ಅ-ಶಿರ.

ರಾತ್ರಿ ಎಂಟು ಗಂಟೆ.

ಒಂದು ಗುಳಾಬಿ ಹೂವಿಗಾಗಿ!—

—ಒಂದೇ ಒಂದು ಕುದ್ರ ಗುಳಾಬಿ ಹೂವಿಗಾಗಿ ಇಂದು ಕಿಟ್ಟಿ ಏಟು ತಿಂದ!

ನನಗೆ ಸಿಜಕ್ಕೂ ಆಳ್ಳಿಯರವಾಗುತ್ತದೆ. ಕುಸುಮಾ ಆತನನ್ನು ಹೇಗೆ ಹೊಡಿದಳೋ! ಅವಳ ಬೆರಳು ಆತನ ಕೆನ್ನೆಯ ಮೇಲೆ ನಿಷ್ಕಾಳವಾಗಿ ಮೂಡಿದ್ದವು. ಅವನ್ನು ನೋಡಿದ ಹಾಗೆಲ್ಲ ನನ್ನ ಕರುಳು ಕಿವಿಚುತ್ತಿತ್ತು. ಆದರೆ ನಾನು ಪಿಟ್ಟಿನ್ನುಲಿಲ್ಲ—

ಹೇಗೆತಾನೆ 'ಪಿಟ್ಟಿನ್ನು'ವುದು?

ಕೊಂಡಿದ ಭರದಲ್ಲಿ ಕುಸುಮಾ ವಿರಂತಕ್ಕೆ ನೋಗಿಬಿಟ್ಟರೆ?

ಮೊದಲೇ ಕಾಲೀಜು ಶಿಕ್ಕಣ ಪಡೆದ ತರುಣಿ. ಸೆಡೆಮುಕೊಂಡು ತಟ್ಟನೆ

ಹೂಂಟು ಹೋಗಿಬಿಟ್ಟರೆ? ಆಕೆ ಹೋದರೆ ನಾನೇನೂ ಸತ್ಯಮೋಗುವು ದಿಳ್ಳ. ಅದರೆ....ಜನ ಏನೆಂದಾರು? ಅವರ ಮುಖ ಯಾರು ಕಟ್ಟಿಯಾರು?

ಕುಸುಮೆಗೂ ಈ ಬಗ್ಗೆ ಪತ್ತಾತ್ಮಾಪವಾಗಿದ್ದರೂ ಆಗಿರಬಹುದು. ಸಿಂಹಕ್ಕೂ ಹೂವಿನಂಥ ಹುಡುಗಿ ಆಕೆ. ಹೃದಯವೂ ಅಂಥದೇ. ಏನೋಽಂದು ಚುಚ್ಚು ಆವೇಶದಲ್ಲಿ ಪಟ್ಟಿ ಬಿಟ್ಟಿರಬೇಕು. ಸ್ತೀರು ಹೃದಯ! ಅದರಷ್ಟು ವಿಚಿತ್ರವಾದುದು ಇನ್ನಾವುದೂ ಇಲ್ಲ. ಕ್ವಾಕ್ಕೆ ಕೋವ—ಕ್ವಾಕ್ಕೆ ಪ್ರೇಮ!

ಹೋಗಲೆ! ಹೆಂಗಸರು ಎಷ್ಟು ಕಲಿತರೂ ಎಷ್ಟು ಸುಧಾರಿಸಿದರೂ....ಅವರು ಹಾ—ಗೆ—ಯೀರ್ !

ಹೇಳುತ್ತಾರಲ್ಲ—‘ಹುಟ್ಟಿಗುಣ’ ಅಂತ!

ಓದು ಮುಗಿಸುವುದರೊಳಗಾಗಿ ಕುಸುಮೆಗೆ ತುಂಬಾ ಪಶ್ಚಾತ್ತಾಪ ವಾಗಿತ್ತು. ‘ನಾನು ಹಾಗೆ ಯಾಕೆ ಹೋಡಿದೆ—ಅನ್ನನು ನಿಮಗೆ ಹೇಗೆ ತೀರ್ಧಿತು ನನ್ನ ರಾಜಾ! ’ ಎಂದು ಮನಸ್ಸಿನಲ್ಲಿ ಕೂಗಿಕೊಂಡಳು. ದಿನ ಚರಿಯ ಪ್ರಸ್ತುಕವನ್ನು ಇದ್ದುದಿದ್ದ ಹಾಗೆ ಇಟ್ಟು ಬಂದು ಹಾಸುಗೆಯಮೇಲೆ ಬಿದ್ದಳು. ತಲೆ ದಿಂಬಿನ ಮೇಲೆ ಮುಖ ಇಟ್ಟು ಬಿಕ್ಕೆ ಬಿಕ್ಕೆ ಅಳತೊಡಗಿದಳು.

ರಾಮುವಿನ ಸಿದ್ದ ಹಾರಿಯೋಯಿತು. ಪಕ್ಕೆಕ್ಕೆ ತಿರುಗಿ ನೋಡಿದ.

ಮೇಂಜಿನ ಮೇಲೆದ್ದ ದೀವಿಗೆ ಹಾಂತವಾಗಿ ಉರಿಯುತ್ತಿತ್ತು! ಕುಸುಮೆಯ ಮುಖಿದಿಂದ ಅಳು ವರೋನವಾಗಿ ಉರುಳುತ್ತಿತ್ತು!

ತಟ್ಟಿನೆದ್ದು ಕುಳಿತು ಅವಳ ತಲೆಯನ್ನೆತ್ತಿ ತೊಡಿಯ ಮೇಲಿಟ್ಟು ಕೊಂಡ. ಬೆರಳ್ಳಿನಿಂದ ಒಂದೊಂದು ಕಂಬಿನುನ್ನೊರೆಸುತ್ತ ಕೇಳಿದ.

‘ ಏಕೆ ಕುಸುಮಾ ಅಳುತ್ತಿದ್ದೀಯಾ? ’

ನಲ್ಲಿನ ಎದೆಯಲ್ಲಿ ವಾಖ ಮುಚ್ಚಿಕೊಂಡು ಬಿಕ್ಕುತ್ತ ಬಿಕ್ಕುತ್ತ ಆಕೆ ಹೇಳಿದಳು.

‘ ನಾನು ಪಾಪಿ! ನನ್ನ ಕ್ವಮಿಸಿ! ’

‘ ಪಾಪಿ? ಎಂಥ ಪಾಪ? ಏನು ಪುಣಿ? —ಇದೇನೇ ಕುಸುಮಾ, ಎಂದೂ ಇಲ್ಲದ ಹುಚ್ಚು ಇಂದು? — ಇದುವರೆಗೂ ಅಳುತ್ತಲೇ

ಇದ್ದಿಯೆಂತ ಕಾಣಲ್ಪತ್ತಿ?—ನಿದ್ದೆಯೇ ಇಲ್ಲವೇನು? ಅಯ್ಯೋ? ಹುಚ್ಚಿಯೇ ಹುಚ್ಚಿ!—” ಎನ್ನುತ್ತ ಆಕೆಯ ಕೂಡಲು ತೀಡುತ್ತ ಹೇಳಿದ.

‘ ಏನಾಯಿತೇ ಕುಸುಮಾ?—ಹೇಳು. ಏನಾಯಿತು? ’

ಆಕೆ ಮಾತನಾಡಲಿಲ್ಲ. ಮೆಲ್ಲನೆ ಕ್ಕೆ ಎತ್ತಿ ಕಿಟಿಕಿಯಾಚಿಗದ್ದ ಆ ಗುಳಾಬಿ ಹೂವಿನ ಕಡೆ ಬೆರಳು ಮಾಡಿದಳು.

ಅಗ ಅವನಿಗೆಲ್ಲವೂ ಅರ್ಥವಾರ್ಧತೇನೋ!—ಮೇಚಿನ ಕಡೆ ಸೋಡಿದ. ದಿನಚರಿ ಅಲ್ಲೇ ಬಿದ್ದಿತ್ತ!—ಅಂತೂ ಅದನ್ನೆಲ್ಲಾ ಓದಿ ಬಿಟ್ಟಿರಬೇಕು—ಎಂದುಕೊಂಡು ಮೆಲ್ಲನೆದ್ದ ದೀಪ ಸಣ್ಣ ಗೆ ಮಾಡಿ ಹಾಸುಗೆಗೆ ಬಂದ. ‘ ಇಂದು ಸಾಕು ಇಷ್ಟೇ. ಇನ್ನು ಸಿದ್ದೆ ಮಾಡೋಣ ’ ಎಂದು ಹೇಳಿ ಅವಳ ಕಂಬನಿಗಳನ್ನು ಒರಿಸಿ, ಕೆನ್ನೆಗಳಿಗೆ ಮೃದುವಾಗಿ ಮುತ್ತಿಟ್ಟು ಮಲಗಿಸಿದ. ಆತನ ಎದೆಗೆ ಎದೆ ಸೇರಿಸಿ, ಕುಸುಮಾ ಹಾಯಾಗಿ ಕಣ್ಣು ವಿಡಿದುಕೊಂಡಳು.

ರಣ !

ಒಂದು ಗಂಟಿಯಾಯಿತು ಗಡಿಯಾರದಲ್ಲಿ!

ಅದರೊಂದಿಗೆ ಆ ನಲ್ಲಿನಲ್ಲ ಯಾರ ಆತ್ಮಗಳಿರಡಿ ಒಂದಾಗಿಬಿಟ್ಟುವು !

[೭]

ಮಾರನೆಯ ದಿನ ಕುಸುಮಾ ಹಾಸುಗೆ ಬಿಟ್ಟು ಎದ್ದಾಗ ಅವಳ ಹ್ಯಾದಯದಲ್ಲಿ ಅನನುಭೂತ ಶಿನಂದೊಽತ್ತಾಹ ತುಂಬಿತ್ತು. ಎದ್ದೂ ಒಲೆ ಹೊತ್ತಿಸಿ ಶಾಫಿಗೆ ನೀರು ಇಟ್ಟ ಕೂಡಲು ಬಾಚಿಕೊಳ್ಳಲೊಡಗಿದಳು. ನಿತ್ಯ ದಂತಿ ನಾಲ್ಕು ಗಂಟಿಗೇ ಎದ್ದು ರಾಮು ನದೀ ತೀರಕ್ಕೆ ವಾಯುವಿಹಾರ ಹೊಗಿದ್ದು.

ಹಲಾತ್ತಾಗಿ ಏನೋ ಸ್ವರಣಿಯಾಗಲು ಕುಸುಮಾ ಕೂಗಿ ಕರೆದಳು.

‘ ಕಿಟ್ಟು, ಕಿಟ್ಟು, ಏ ಕಿಟ್ಟು ssss’

ಕಿಟ್ಟು ಎಲ್ಲಿದ್ದನೋ ಏನೋ, ಆಕೆಗೆ ‘ ಓ ’ ಕೊಡಲಿಲ್ಲ.

ವುನೇ ಲಕ್ಷ್ಮೀಮಾತಿಸಲ್ಲ ಆಕೆ ಕೂಗಿ ಕರೆದಳು...

‘ಕಿಟ್ಟೊ, ಕಿಟ್ಟೊ, ಏ ಕೃ-ಷ್ಣಾಣ’

ಅದರೂ ಉತ್ತರವಿಲ್ಲ. ಕಿಟ್ಟೊವಿನ ಸುಂಹೂ ಇಲ್ಲ.

‘ಕಿಟ್ಟೊ, ಏ ಗೋಪಾಲಕೃಷ್ಣಾ!’

ಮತ್ತೆ ನಿರುತ್ತರವೇ!

ಕುಸುಮಾ ಅಗ ಮಾತ್ರ ಕೂತಲ್ಲಿಂದ ಎದ್ದುಬಿಟ್ಟುಳು. ಬಂದು ನೋಡಿದರೆ ಕಿಟ್ಟು ಬಾಗಿಲಿನಲ್ಲಿ ನಿಂತು ಏನನ್ನೊ ಏಕಾಗ್ರ ಚಿತ್ತದಿಂದ ನೋಡುತ್ತಿದ್ದು.

ಅವನ ದೃಷ್ಟಿ ಸಿಫ್ರಿರವಾಗಿ ನೆಲಿಸಿತ್ತು ಆ ಗುಲಾಬಿಯುವಿನ ಮೇಲೆ!

ಅದೇ ಆ ಗುಲಾಬಿ ಹೂ—ನಿನ್ನೆಯಿದಿನ ಅಷ್ಟೆಲ್ಲ ಅನಧರ್ಚಕ್ಕೆ ಕಾರಣ ವಾದ ಆ ಹೂ—ಇಂದು ಇನ್ನೊ ದೊಡ್ಡ ದಾಗಿ, ಅದೇ ಮೇಲಕ್ಕೆ ಇರುತ್ತಿದ್ದ ಸೂರ್ಯ ಕಿರಣಗಳಲ್ಲಿ ಅರ್ಥ ನಳಿನಳಿಸುತ್ತಿತ್ತು!

ಕಿಟ್ಟೊವಿನ ಗದ್ದ ವನ್ನು ಒಡಿದತ್ತೀ ಕುಸುಮಾ ಅಕ್ಕರವ ಘ್ರಣಿಯಲ್ಲಿ ಕೇಳಿದಳು.

‘ ಏನು ನೋಡುತ್ತಿದ್ದೀರ್ಯಾ ಕಿಟ್ಟೊ ? ’

ಕಿಟ್ಟೊ ಕೆಣ್ಣು ಕುಣಿಸುತ್ತೆ ಉತ್ತರವಿತ್ತೆ.

‘ ಆ ಗುಲಾಬಿ ಹೂ.....ಅಮ್ಮಾ ! ’

‘ ಕಿಟ್ಟೊ, ಸಿನಗೆ ಬೇಕೇ ಆ ಗುಲಾಬಿ ಹೂ ? ’

‘ ಹೌದಮಾತ್ರ ! ಬೇಕು !....ಅದರೆ....ಬೇದಮಾತ್ರ ಬೇಡ. ನೀನು ಹೊಡಿಯಂತ್ತಿರು ! ’—ಅವನ ದೃಷ್ಟಿಯಲ್ಲಿ ಇವಳಿ ಹೊರಸೂಸುತ್ತಿತ್ತು.

‘ ಇಲ್ಲಮಾತ್ರ ಕಿಟ್ಟೊ, ನಾನಿನ್ನು ಹೊಡಿಯೋಲ್ಲ ! ’

‘ ಹೊಡಿಯೋಲ್ಲವೆ ಅಮಾತ್ರ ?—ಎಂ—ದೆಂ—ದೂ ? ’

‘ ಇಲ್ಲವಾ !—ಇನ್ನೆಂದೂ ನಿನ್ನ ಹೊಡಿಯೋಲ್ಲ ! —ಸಿನಗೆ ಕೈಕೂಡಾ ಹಚ್ಚೋಲ್ಲ !—ನನ್ನ ಮುದ್ದು ನೀನು ! ನನ್ನ ಚಂದ್ರಾಮ ನೀನು !.....? ಎಂದೆನ್ನುತ್ತ ಕುಸುಮಾ ಅವನನ್ನೆತ್ತಿ ಎದೆಗವಚಕೊಂಡಳು.

‘ ಕಿಟ್ಟೊ, ಆ ಹೂ ತೆಗೆದುಕೊಂಡು ಏನು ಮಾಡುತ್ತಿರ್ಯಾ ? ’

ಆತ ತಟ್ಟನೆ ಉತ್ತರವಿತ್ತ.

‘ ತಂಗಿಗೆ ಮುಡಿಸುತ್ತೇನೆ ಅಮಾತ್ರ ! ನನಗೊಬ್ಬಜೂ ತಂಗಿನ ಕೊಡೆ ನೀನು !—ಆ ಜಾಗಿರದಾರರ ಮುನ್ಯಾ ನಿನ್ನ ತನ್ನ ತಂಗಿಗೆ ಹೂ ಕೊಡುತ್ತಾ ಇದ್ದ. ನಾನೂ ನನ್ನ ತಂಗಿಗೂ ಕೊಡಬೇಕು ಅಂತ ಅನ್ನು ಸಿತು. ಅಮಾತ್ರ, ನೀನು ನನಗೊಬ್ಬಜು ತಂಗಿನ ಕೊಡುತ್ತಿರು ?—ನಾನು ಆಕೆಗೆ ಹೂ ಮುಡಿ ಸುತ್ತೇನೆ. ಅಮಾತ್ರ !—ಆಽಃ ?’

ಕುಸುಮಾ ಬೆಚ್ಚಿ ಬಿದ್ದಳು. ಇಪ್ಪು ಪುಟ್ಟ ಜೀವದ ಅಪೇಕ್ಷೆ ಎಂಥಂದು ! ತಂಗಿ ಬೇಕಂತೆ ! ಆದರೆ ಆ ಭಾಗ್ಯ ಎಲ್ಲಿದೆ ತನಗೆ ?

ಆ ತಾಯ ಹೃದಯ ತುಂಬಿ ಬಂದಿತು.

‘ ಕಿಟ್ಟು, ನೀನೇ ಅಣ್ಣ, ನೀನೇ ತಂಗಿ—ಎಲ್ಲಾ ನೀನೇ ! ’ ಎಂದು ಹೇಳಿ ಅವನನ್ನು ಮತ್ತೆ ಮತ್ತೆ ಮುತ್ತಿಟ್ಟುಕೊಂಡಳು.

ಅಪ್ಪುರಲ್ಲಿ ರಾಮು ಬಂದು ತಾಯಿ ಮಕ್ಕಳು ಚಿನ್ನಾಟವನ್ನೆಲ್ಲ ನಿರೀಕ್ಷೆ ಸುತ್ತಿದ್ದ. ಆತನಿಗೆ ಏನು ವಿಚಾರಬಂತೋ ತಿಳಿಯದು. ಆ ಶರಳಿದ ಗುಲಾಬಿ ಹೂವನ್ನು ಮೆಲ್ಲಿನೆ ಕಿತ್ತು ತಂದು, ಆಕೆಗೆ ತಿಳಿಯದಂತೆ ಹಿಂದಿ ನಿಂದ ಬಂದು ಅವಳ ಮುಡಿಯಲ್ಲಿ ಸೇರಿಸಿದ. ಮೆಲ್ಲಿಗೆ ಬಾಗಿ ಅವಳ ತುಟಿಗಳಿಗೆ ಒಂದು ಮುತ್ತನ್ನೊತ್ತಿದ.

ಕುಸುಮಾ ಚಕ್ಕತಳಾಗಿ ಕತ್ತುಹಾರಿಸಿ ನೋಡಿದಳು.

ರಾಮು ನಸುನಗುತ್ತ ನಿಂತಿದ್ದ !

‘ ಅಯ್ಯೋ ! ಹೊಗ್ಗಿ ಅಂದೆ ! ಏನಿದು ನಿಮ್ಮ ಹುಡುಗಾಟ ? ಎಂದು ನಾಚಿಕೆ ತುಂಬಿದ ಧ್ವನಿಯಲ್ಲಿ ಹೇಳಿದಳು.

‘ ಗುಲಾಬಿ ಹೂ ! ’ ರಾಮು ಕಣ್ಣ ಕುಣಿಸುತ್ತ ಉತ್ತರವಿತ್ತ.

‘ ಇದೋ...ಇಲ್ಲಿಂದು ಗುಲಾಬಿ ಹೂ ನಿನ್ನ ಮುಡಿಯಲ್ಲಿ ಶೋಭಿ ಸುತ್ತಿದೆ. ಅಲ್ಲಿಂದು ಗುಲಾಬಿ ಹೂ ನನ್ನ ತೊಡೆಯ ಮೇಲೊರಗಿ ಕೊಂಡಿದೆ—ಇನ್ನೊಂದು—ಇದೋ ನಿನ್ನ ತುಟಿಗಳಿಗೆ ಮುತ್ತಿಡುತ್ತಿದೆ.....’ ಎಂದು ಹೇಳುತ್ತಾ ಆಕೆಯ ರಸದುಂಬಿದ ತುಂಗಳನ್ನು ಮತ್ತೆ ಮತ್ತೆ ಚೆಂಬಿಸಿದ.

ಹೆತಾತ್ಯಾಗಿ ಸುಸುಮೆಗೆ ತಾನು ಓದಿದ್ದ ಈ ಕತೆಯು ಸ್ವರಣೆಯಾಯಿತು. ಆತೆಯು ಶರೀರಕ್ಕೆಲ್ಲ ಬಿಸಿಯೇರಿ ನರನರಗಳಲ್ಲಿಲ್ಲ ರೋಮಾಂಚವೆದ್ದಿತು.

“ ಅಲ್ಲೊಂದು ಗುಲಾಬಿ ಹೂ....ಇಲ್ಲೊಂದು ಗುಲಾಬಿ ಹೂ !”
‘ತನ್ನವರ’ ಆ ಮೋಹಕ ಧ್ವನಿ ಅವಳ ಕಿವಿಗಳಲ್ಲಿ ಮತ್ತೆ ಮತ್ತೆ ಮೋರೆಯ ಶೋಡಗಿತು!

ಗದಗ

ಅಕ್ಷಯ್ಯಬರ್ಮಾ ೧೯೫೪.

ರೂಪದ್ವೇಷಿ!

ನಿತ್ಯ ಬೆಳಗ್ಗೆ ಕಚೇರಿಗೆ ಒಂದು ಕುಚೀರ್ವೆಯೇಲೆ ಕೂತುಕೊಳ್ಳುತ್ತು ಲೂ
ಎದುರಿಗನ ಕ್ಷೇರದಂಗಡಿಯ ಆ ಪಟ ನನಗೆ ನಮಸ್ಕಾರ ಹೇಳುತ್ತದೆ!
ನನ್ನ ತುಟಿಗಳ ಸೇಲೆ ನಾಜೂಕು ನಗೆಯೋಂದು ಮೂಡಿ ಮಾಡು
ವಾಗುತ್ತದೆ.

ಅಂಗಡಿಯ ಹೆಸರು ವಿಲಕ್ಷಣ ; ಅದರ ಮಾಲೀಕನೂ ಮಹಾ ವಿಲ
ಕ್ಷೇಣ ! ಗ್ರಾಮಾಞ್ಜೋಣಿನಹಾಗೆ ಬೊಬ್ಬಿಯಿಂದುವ ಎಷ್ಟೋ ಜನ ಕ್ಷೇರಿಕ
ರನ್ನು ನಾನು ನೋಡಿದೇನೆ. ಅದರೆ ಇಂಥ ವೌನಮುದ್ರೆಯವನನ್ನು
ಮಾತ್ರ ಎಲ್ಲೂ ಕಾಣಲಿಲ್ಲ. ಬರದ ಸೀಮೆಯಲ್ಲಿ ವಳಿ ಬರುವಹಾಗೆ
ಮಾತು ಬರಬೇಕು ಅವನ ಬಾಯಿಯಿಂದ.

ಗಿರಾಕಿಗಳೊಂದಿಗೆ ಕರವಿರ ಒಂದಿರಡು ವಾತು ಆಡುವದಿಷ್ಟೊಷ್ಟು
ಅಪ್ಪೇ. ‘ಏನಾಗಬೇಕು ಇವನುಗೆ ? ಕ್ರಾಪ್ ಕಟ್ಟಿ ? ಹೇವಿಂಗೇ ?’ ಇವೇರಡು
ಪ್ರಶ್ನೆಗಳನ್ನು ಮಾತ್ರ ಅವನ ನಾಲಗೆ ಉಜ್ಜ್ವಲಿಸುತ್ತದೆ. ಒಡನೆಯೆ ಕೈ
ತನ್ನ ಕಾಯಕಕ್ಕೆ ತೊಡಗುತ್ತದೆ. ನೀಟಾಗಿ ನಿಂತುಕೊಂಡು, ಗಿರಾಕಿಯ
ತಲೆಯವೇಲೆ ಕೊಂಚ ಬಾಗಿ, ಎಡಗೈಲಿ ಅವನ ಜುಟ್ಟು ಹಿಡಿದು ಬಲಗೈ
ಯಿಂದ ಕೂದಲು ಕತ್ತಲಿಸುವ ಆ ಆಕೃತಿಯೂ ಒಂದು ಯಂತ್ರವೇ ಎಂದು
ನನಗೆ ಭಾಸವಾಗುತ್ತದೆ.

ಅಪ್ಪೇನು ಅಧ್ವರೆ ಅಕಾರವಲ್ಲ ಅವನದು. ನಿಜ. ಅದರೆ ರೂಪ

ಕೊಂಚ ವಿಲಕ್ಷಣವೇ. ಇದ್ದಿಲುಬಣ್ಣದ ಮುಖಕ್ಕೆ ಸಿಡುಬಿನ ಕಲೆಗಳ ಅಲಂಕಾರ; ದಪ್ಪಗೆ ಜೋಲುಜೋಲಾದ ತುಟಿ; ಬಂಡಿಗಲ್ಲಿನಂತೆ ಮುಂದೆ ರಾಯ್ಯರವ ಮೂಗು; ಅದರ ಕೆಳಗಡಿ ವಿಚಿತ್ರವಾಗಿ ಹುರಿ ಗೂಡಿಸ್ತ್ವಾಟ್ಟಿ ದಪ್ಪಿನ ನೀಸೆ;ಎಷ್ಟುಕ್ಕೊಂತ ವಿಲಕ್ಷಣ ಆತನ ಆ ಕಣ್ಣಾ.....!

ಅಬ್ಬಿ! ಅದೇನು ಕಣ್ಣಾಗಳೂ! ಚೆಂಕಿರು ಕುಳಮೇಗಳೂ! ದೃಷ್ಟಿ ಯಾದರೂ ಎಷ್ಟು ತೀಕ್ಷ್ಣ : ಬಜ್ರಿಯ ಮೋನೆಯಂತೆ!

ಆ ಬೆಂಕಿ, ಆ ಬಜ್ರಿ-ಇದುವರೆಗೆ ಯಾರಿಗೂ ಆಪಾಯವುಂಟುಮಾಡಿಲ್ಲ. ಆದೇ ಸೋಜಿಗದ ವಿಷಯ. ಆತನ ಎಲ್ಲ ಕಾರ್ಯಗಳಿಲ್ಲೂ ಎಷ್ಟು ನಹನಪೀಲತೆ ಇದೆ-ಎಂಥ ರಾಂತಿ ಇದೆ! -ಗಿರಾಕಿಗಳ ಗಲಾಟಿ ಹಣ್ಟಿ, ಅಂಗಡಿಯಲ್ಲಿ ಗಲಭಿಗಿಟ್ಟಿಕ್ಕೊಂಡಾಗುಳೂ ಆವಸು ಸುನ್ನನೆ ಇರುತ್ತಾನೆ. ಆ ಮುಖದಪ್ಪೇಲಿನ ಒಂದು ಗೆರೆಯಾದರೂ ಅಲುಗಾಡಿತೇ? ಕೇಳಬೇಡಿ.

ಆವನ ಕೆಲಸದ ರೀತಿಯಾ ವಿಚಿತ್ರವೇ. ಬೆಂಕಿನ ಆರು ಗಂಬೆಯಿಂದ ರಾತ್ರಿ ದತ್ತು ಗಂಬೆಯವರೆಗೆ ಎಡೆಬೆಡದ ಸಡೆರುತ್ತದೆ ಆವನ ಕಾಯಕ-ಸಿಂಶುಸಿಂಶು ಆವನ ಕಾಲು ಹೇಗೆ ಸೋಲುಪ್ಪದಿಲ್ಲವೇ, ಕತ್ತರಿ ಬತ್ತಿ ಒತ್ತಿ ಕೈ ಹೇಗೆ ಬಳಲುಪ್ಪದಿಲ್ಲವೇ! -ಆಮೊಂದು ಬಿಡಿಸಲಾಗದ ಸಮಸ್ಯೆ ನನಗೆ.

ಹೌದು. ಎಷ್ಟೋ ಬನ ಹೇಳುತ್ತಾರೆ. ಆವನಿಗೆ ಕುಡಿತದ ಚಟ್ಟ ವಿವರಿತವಂತೆ. ಬೆಂಕಿ ಕತ್ತನವರೆಗೂ ಕುಡಿದು ಬಂದುಬಿಟ್ಟರೆ ಆವನಿಗೆ ಆಯಾಸವಾಗುವುದೇ ಇಲ್ಲವಂತೆ. ಜನರಾಡುವ ಈ ಮಾತ್ರ ನಾನು ನಂಬಲಾರೆ. ನಂಬುವುದಾದರೂ ಹೇಗೆ ಸಾಧ್ಯಾ?

ಎರಡು ವರ್ಷಗಳಿಂದಲೂ ಆತನನ್ನು ಸೋಡುತ್ತಿದೇನೆ ನಾನು. ಆಗ ಹೇಗಿದ್ದನೂ ಹಾಗೆಯು ಇದಾನೆ ಮನುಷ್ಯ. ಕೊಂಚವೂ ಬದಲಾವಣೆಯಾಗಿಲ್ಲ. ಈ ಮಹ್ಯ ನೂರಾರು ಬಾರಿಯಾದರೂ ಆವನ ಅಂಗಡಿಗೆ ಹೋಗಿದೇನೆ. ಒಂದು ಸಲವಾದರೂ ಆತನ ಹೃದಯ ಬಿಜ್ಞಲ್ಲಿ

ನನ್ನೆಡುರಿಗೆ. ಅವನ ಜೀವನವೊಂದು ಮುಚ್ಚಿದ ಪುಸ್ತಕ. ಅದರ ಹಾಳೆ ಗಳನ್ನು ಮಗುಚಿ ಅವನ ಬಾಳಿನ ಆಂತರ್ಯಾವನನ್ನೊಂದುವುದಕ್ಕೆ ನಾ ಕೈಗೊಂಡ ಪ್ರಯತ್ನ ಅಷ್ಟಿವ್ಯಾಪ್ತಿ. ಆದರೇನು! ಅದೆಲ್ಲ ವ್ಯಧಿವೇ ಆಗಿದೆ.

೭

ಅಲ್ಲವೇ ಹುತ್ತಿ ! ಸಿಜಕ್ಕೂ ಒಂದು ಆಶ್ಚರ್ಯದ ಸಂಗತಿಯೇ ಆದು ! ಎರಡು ವರ್ಷಗಳಿಂದ ಒಂದು ದಿನವೂ ರಚೆ ತೆಗೆದುಕೊಳ್ಳಿದ್ದ ಕರ ಏರ ಆಂದು ಮಾರುವಾಗಿಬಿಟ್ಟಿದ್ದ !

ಮುಖದ ಮೇಲಿನ ಬೆಳೆ ತೆಗೆಯಿಸಲು ಅಂಗಡಿಗೆ ಹೋಗಿದ್ದೆ. ಕರ ಏರನಿಗೆ ಪ್ರತಿಯಾಗಿ ಇನ್ನೊಬ್ಬ ಆಸಾಮಿ ಕ್ಷೇರವಾಡುತ್ತಲಿದ್ದ.

‘ ಏನಯಾ? - ಎಲ್ಲಿ ಕರವೀರ? ಉರಿಗೆ ಹೊದನೋ ಏನು?’ ಎಂದೆ.

‘ ಇರಬೇಕು ಸ್ವಾಮಿ. ಅಂತೇ ಇವತ್ತು ನಾ ಬಂದಿರೋದು?’

‘ ಯಾವ ಉರು ಅವನದು’

‘ ಏನೋಪ್ಪ. ಸನಗೂ ತಿಳಿದು. ಅವನನ್ನು ಕೇಳುವ ಢ್ಯೆಯರೂ ಯಾರಿಗೆ ಬಂದಿತು? - ಹಾಗೆಲ್ಲ ಕೇಳಬಿಟ್ಟಿ ಕಣ್ಣ ಕಂಂಗೆ ಮಾಡಿ ಸಿಡಿದು ಬಿಡ್ತಾನೆ.’

‘ ಸರಿ. ಯಾರಿದಾರೆ ಅವನ ಉರಿನಲ್ಲಿ?’

‘ ದೇವರೇ ಬಲ್ಲ! ಉರಿನ ಹೆಸರೇ ಗೊತ್ತಿಲ್ಲದಿರುವಾಗ ಮನೆಯವರ ವಿಷಯ ಏನು ಗೊತ್ತಾದಿತು?’

‘ ಹಾಗಾದರೆ ಈ ಉರಿನಲ್ಲಿ ಅವನ ಮನೆಯವರಾರೂ ಇಲ್ಲವೇ?’

‘ ಯಾರೂ ಇಲ್ಲ ಅಂದ್ರೇನು? ಬೇಕಾದಷ್ಟು - ಜನ ಇದಾರೆ ಸಾರ’ ಎಂದು ಹೇಳಿ. ಆತ ವಿಚಿತ್ರವಾಗಿ ಹಲ್ಲು ಕಿರಿದ.

ಆ ನಗೆಯ ಅರ್ಥವೇನೋ! ಸನಗೆ ಹೋಳಿಯಲ್ಲಿ.

‘ ಏನಯಾ? ನೀನು: ಹೇಳುವುದೇ ಅರ್ಥ ವಾಗುವುದಿಲ್ಲವಲ್ಲ - ಹಾಗೆಂದರೇನು?’ ಎಂದೆ.

‘ ಅದೆಲ್ಲಾ ಸಿಮ್ಮುಂಫವರಿಗೆ ತಿಳಿದು ಸಾರ್. ಈ ಉರಿನ ‘ನತ್ತಿ ನೋರೆಲ್ಲಾ’ ಅವನ ಮನೆಯವರೇ’ ‘ನತ್ತಿನೋರು ! ಅಂದರಿ ?’

‘ ಅಯ್ಯೋ ಇಷ್ಟು ತಿಳಿದೇ ಸಿಮಗೆ ? ಸೂಕ್ತೇರು ಸಾರ್, ಸೂಕ್ತೇರು !’ ಎಂದು ಹೇಳಿ ಆತ ಭೀಕರವಾಗಿ ನಗಲು ಮೊದಲುಮಾಡಿದ.

ಆ ನಗೆಯನ್ನು ಕಂಡು ನನಗೂ ನಗು ಬರಲಿಲ್ಲ. ಅದಕ್ಕೆ ಪ್ರತಿ ಯಾಗಿ ಜಿಗುಪ್ಪೆಯಂಟಾಯಿತು. ಅಲ್ಲದೆ ಅವನ ಮಾತಿನಲ್ಲಿ ಕೊಂಚವೂ ಸಂಬಿಕೆ ಹುಟ್ಟಿಲಿಲ್ಲ. ಕರವಿರನ ಬಗ್ಗೆ ಇಂಥ ಸಲ್ಲದ ಮಾತು ಆಡಿ ಮನ ರಂಜನೆಮಾಡಿಕೊಳ್ಳುವ ಎಷ್ಟೋ ಜನರನ್ನು ನೋಡಿರಲಿಲ್ಲವೇ ನಾನು ? ಇವನೂ ಅಂಥವರಲ್ಲಾ ಬ್ಬಿನಿರಬೇಕು-ಎಂದುಕೊಂಡು ಸುಮ್ಮನಿದ್ದುಬಿಟ್ಟೆ.

ನಾನೇನೋ ಸುಮ್ಮನಾದರೂ ಈ ಯೋಡಿ ಮನಸ್ಸು ಸುಮ್ಮನಾಗ ಬೇಕಲ್ಲ ! ಆ ದಿನವೆಲ್ಲಾ ಅದಕ್ಕೆ ಕರವಿರಸದೇ ಧ್ವನಿ ! ಅವನ ‘ನತ್ತಿನ ಗೆಳತಿಯರ’ ನೆನಪು-ಹಗಲು ಇಷ್ಟೋಂದು ಶಾಂತವಾಗಿ, ಗಂಭೀರವಾಗಿ ವರ್ತಿಸುವ ಕರವಿರ, ರಾತ್ರಿ ವ್ಯಾಖ್ಯಾಚಾರದಂಥ ಹೀನ ಕೆಲಸದಲ್ಲಿ ತೋಡಗು ವುದು ಸಾಧ್ಯವೇ—ಎಂಬ ಪ್ರಶ್ನೆ ತಲೆಯಲ್ಲಿ ಸುಳಿಯುತ್ತಿತ್ತು.

ಇ

ಇದ್ದರೂ ಇವೀತು ! ಇರಬೇಕು !

ಅಸಾಧ್ಯ ಯಾವುದಿದೆ ಈ ಜಗತ್ತಿನಲ್ಲಿ ! ಇಲ್ಲವಾದರೆ.....

ಒಂದು ವಾರದಲ್ಲಿಯೆ ಇಂಥ ಸಮಾಜಾದ ಕೇಳುತ್ತಿದ್ದೇನೇ ನಾನು ?— ಮನುಷ್ಯನ ಮನಸ್ಸನ್ನು ಸರಿಯಾಗಿ ಗುರ್ತಿಸುವುದು ಯಾರಿಗೂ ಸಾಧ್ಯ ವಿಲ್ಲ. ಶಾಂತತೆ, ಸಹನಶೀಲತೆಗಳ ಪ್ರತೀಕೆದಂತಿದ್ದ ಕರವಿರ ಇಂಥ ಕೆಲಸಮಾಡಬಹುದೆಂದು ನಾನು ಉಹಿಸಬಹುದಾಗಿತ್ತೇ ?

ಆ ವಿಲಕ್ಷಣ ಆಸಾಮಿಯ ಕೆಲಸವೂ ಎಷ್ಟೋಂದು ವಿಲಕ್ಷಣ !— ಅಂದು ಬೆಳಗೆ ಉರಿನಲ್ಲಿಲ್ಲ ಅದೇ ಚರ್ಚೆ. ದಿನಪತ್ರಿಕೆಗಳಿಗೆ ಅಡ್ಡೋಂದು ‘ಸವಿಸುದ್ದಿ’ಯಾಗಿ ಪರಣವಿಸಿತ್ತು.

“ ವಿಚಿತ್ರವಿಶಿಯ ಕೊಲೆಯ ಪ್ರಯತ್ನ! ಕ್ಷೌರಕಸೊಬ್ಬನ ಬಂಧನ

ನಿನ್ನೆ ರಾತ್ರಿ ಇಲ್ಲಿಯ ವೇಳೆಯೊಬ್ಬಳನ್ನು ಕೊಲೆಮಾಡುವ ಪ್ರಯತ್ನ
ನಡಸಿದ್ದ ಕಾವ್ಯಗಿ ಕರವೀರ ಎಂಬ ಕ್ಷೌರಕನನ್ನು ಹ್ಯಾಲೇಸರು ಬಂಧಿಸಿದ್ದಾರೆ.
ಅಪಾದಿತನು ರಾತ್ರಿ ಹನ್ನೆರಡು ಗಂಟೆಗೆ ತನ್ನ ಕ್ಷೌರವ ಕತ್ತಿಯಿಂದ ಅವಳ
ಕೂಡಲು ಕತ್ತರಿಸಿಹಾಕಿ ಇನ್ನು ಕುತ್ತಿಗೆಗೆ ಏಟು ಹಾಕುವುದರಲ್ಲಿದ್ದಾಗ
ಅವಳು ಕೂಗಿಕೊಂಡಳಿಂದೂ, ನೆರಿಹೊರೆಯವರು ಧಾವಿಸಿಬಂದು ಕೊಲೆ
ಯನ್ನು ತಪ್ಪಿಸಿದರೆಂದೂ ತಿಳಿದುಬಂದಿದೆ. ಆಪಾಡಿತನನ್ನು ಲಾಕಪ್ಪನಲ್ಲಿರಿಸ
ಲಾಯಿತು. ಈ ಬಗ್ಗೆ ವಿಜಾರಣೆ ನಡೆಯುತ್ತಿದೆ.”

ಆ ವಿಲಕ್ಷಣ ವ್ಯಕ್ತಿ ಕೊಲೆಗೆ ಪ್ರಯತ್ನಿಸಿದೂದೂ ವಿಲಕ್ಷಣಾರ್ಥ
ಯಲ್ಲೀ! ಆಗಲೂ ತನ್ನ ಕ್ಷೌರದ ಕಾರ್ಯಕವನಾತ್ತತ ಮರೆಂಬಳಿವಲ್ಲ!
ಬೇರೆ ಯಾರಾದರೂ ಆ ಕೆಲಸ ಮಾಡಿದ್ದಲ್ಲಿ ನನಗೆ ಜಿಗುವ್ವೆಯುಂಟಾಗು
ತ್ತಿತ್ತಿಲ್ಲ ಎನ್ನೋ! ಆದರೆ ಆ ಕೃಷ್ಣಕೃತ್ಯದ ಸಾಂಪುಕ ಕರವೀರನಾದುದರಿಂದ
ತಿರಸ್ಯಾರಕ್ಕೆ ಪ್ರತಿಯಾಗಿ ನನ್ನಲ್ಲಿ ವಿಸರೀತ ಕುತ್ತೊಬಲಸ್ತಕ್ಕೇರಿತು.
ಇದೇನ್ನೋ ಒಂದು ಪತ್ತೇಡಾರಿ ಕಾದಂಬರಿಯಲ್ಲಿನ ಪ್ರಕರಣದಂತ ಭಾಾವ
ವಾಯಿತು. ಈ ವಿಚಿತ್ರ ಕೃತ್ಯಕ್ಕೆ ಯಾವ ಕಾರಣವೋ - ಏನು
ಸಮಾಚಾರಪ್ಪೇ?

ಹಣದ ಅಸೆಗಾಗಿ ಅವನಿಂದ ಇಂಥ ಕೃತ್ಯ ನಡೆದಿರಬಹುದೆಂಬುದನ್ನು
ನನ್ನ ಮನಸ್ಸು ಒಷ್ಟಲಿಲ್ಲ. ದುಡ್ಡಿನ ಕೊರತೆಯಲ್ಲಿತ್ತು ಅವನಿಗೆ?—ಜೆನಾವ್ಯ
ಗಿಯ ನಡೆದಿತ್ತು ಅವನ ವ್ಯವಸಾಯ. ಹಣವೂ ಸಾಕಷ್ಟು ಸಿಕ್ಕುತ್ತಿತ್ತು.
ಅದಕ್ಕೆ ಪಾಲುಗಾರರಾಗುವವರೂ ಇರಲಿಲ್ಲವಲ್ಲ! ಸಿಜ ಸಂಗತಿ ಹೀಗಿರು
ವಾಗ ಹಣಕಾವ್ಯಗಿ ಅತನು ಕೊಲೆಗೆ ಪ್ರಯತ್ನಿಸಿದನೆಂದು ಹೇಳುವುದು
ಮೂರ್ಖತನವೇ ಸರಿ.

ಅದೂ ಅಲ್ಲದೆ ಈ ಕೂಡಲು ಕತ್ತರಿಸುವ ಉಪದಾವ್ಯಪ ಬೇರೆ ಇದೆ
ಯಲ್ಲ? ಅದಕ್ಕೇನುಕಾರಣ? ಕೈಲಿದ್ದ ಕತ್ತಿಯಿಂದ ಒಂದೇಟ್ಟು ಹಾಕಿದರೆ
ಸಾಕು. ಪ್ರಾಣಹೋಗಿಬಿಡುತ್ತಿತ್ತು. ಅದನ್ನು ಒಟ್ಟು ಅವಳ ಜೂದಲಿನ
ಸಮಾಚಾರ ತೆಗೆದುಕೊಳ್ಳಲು ಹೋದನೇಕೆ?—ದುಡ್ಡಿಗಾಗಿ ಕೊಲೆಮಾಡು

ವನರಿಗೆ ಇದೆಲ್ಲಾ ಸಡಗರ ಬೇರೆ ಬೇಕೇ? — ಇರಲಾರದು. ಅವಳನ್ನು ಅತ್ಯಂತ ಅವಮಾನಕಾರಕ ಸ್ಥಿತಿಯಲ್ಲಿ ಸಾಯಿಸುವಲ್ಲಿ ಅವನಿಗೆ ಬೇರೆ ಏನೋ ಉದ್ದೇಶವಿರಬೇಕು.....

ಅಂದು ಅಂಗಡಿಯಲ್ಲಿ ಆ ಕೌರುರಕ ವಿಚಿತ್ರವಾಗಿ ನಗತ್ತ ಹೇಳಿದ ಮಾತು ಹಂತಾತ್ಮಾಗಿ ನನ್ನ ನೆನಪಿಗೆ ಬಂತು. ‘ಉಂಟಿನ ನತ್ತಿನೊರೆಲ್ಲಾ ಅವನ ಗೆಳತಿಯರೇ! ಹೋ! ಇದ್ದಿತು! ಇವಕೂ ಒಬ್ಬಳು ಗೆಳತಿಯೇನೋ! ಅವನಿಗೂ ಈವಳಿಗೂ ಬಹು ದಿನಗಳಿಂದ ‘ದೋಸ್ತಿ’ಯಿದ್ದಿರ ಬೇಕು..... ಮಧ್ಯ ಇನ್ನಾವನೋ ಕಿತಾಪತಿ ಬಂದುಬಿಟ್ಟು ಆ ಸಂಬಂಧ ಮುರಿಯಲು ಪ್ರಯತ್ನಿಸಿರಬೇಕು. ಸರಿ. ಕರವಿರನ ರೂಚ್ಚು ಮುಚ್ಚಿಗೆದ್ದು ಇಂಥ ಕೃತ್ಯ ಮಾಡಿಸಿರಬೇಕು. ಹೋಸ ಮಾಡಿದ ಹಣ್ಣನ ಕೂದಲು ಕತ್ತಿರಿಸಿಹಾಕಿದ ಜನರಿಗೇನೂ ಕೊರತೆಯಿಲ್ಲ..... ಹೋದು. ಸಂದೇಹವೇ ಇಲ್ಲ..... ಇದೇ ಕಾರಣವಿರಬೇಕು ಈ ಭೀಕರ ಕೃತ್ಯಕ್ಕೆ.....

ಅತಿ ಮುಹತ್ವದ ಶೋಧ ಸಡೆಸಿದ ವೇಜಾಳಿಕನಿಗಾಗುವವು ಸಮಾಧಾನವಾಯಿತು ನನ್ನ ಮನಸ್ಸಿಗೆ. ಕರವಿರನನ್ನು ಮುಖತಃ ಕಂಡು ಅದರ ನಿಜತ್ವವನ್ನು ಯಾರಿಕೆಂಬ ಅವೇಕ್ಷೆಯಾ ಉಂಟಾಯಿತು. ಜತೆಯಲ್ಲಿ ಆತನನ್ನು ಈ ಆವಾದನೆಯಿಂದ ಉಳಿಸಿಕೊಳ್ಳಲೂ ಸಾಧ್ಯವಾದಿತು ಎನಿಸಿತು.

ಅದರ ನನ್ನ ಆ ಎಣಿಕೆ ಬಹುಕಾಲ ಉಳಿಯಲ್ಲಿ. ಹ್ಯೋಲೀಸ್ ಸ್ಟೇವನ್ಸಿಗೆ ಹೋಗಿ ಅವನನ್ನು ಕಾಣಲು ಬಯಸಿದಾಗ ಅಧಿಕಾರಿ ಹೇಳಿದ ಮಾತುಗಳಿಂದ ನನಗೆ ಕೊಂಡ ನಿರಾಶೆಯೇ ಉಂಟಾಯಿತು.

“ಅವನು ಮಾತನಾಡಿದರೆ ತಾನೆ ನಿಮ್ಮ ಜತೆಯಲ್ಲಿ? ಆ ಅಟ್ಟಲೂ ಬದಾಮ್ ಮನಸುವ್ಯ ಬಾಯಿ ಹೊಲಿದುಕೊಂಡೇಬಿಟ್ಟಿಹಾಗಿದೆ. ಎಮ್ಮು ಪ್ರಶ್ನೆ ಕೇಳಿದೆವು. ಒಂದಕ್ಕೂ ಸರಿಯಾದ ಉತ್ತರ ಬಂದರೆ ದೇವರಾಕೆ! ‘ನಿನ್ನ ಹೆಸರೇನು?’ ಎಂದು ಕೇಳಿದರೆ ಏನಂತಾನೆ ಅಂತೀರಿ? ‘ಒಬ್ಬ ಮನಸುವ್ಯ?’ ‘ನಿಮ್ಮಪ್ರಾನ ಹೆಸರೇನೋ?’; ‘ಒಂದು ಕತ್ತಿ!?’; ‘ಉದ್ದೋಗ?’; ‘ಹಜಾಮತ ಮಾಡೋದು?’; ‘ಉರಾವುದು?’;

‘ಉರೇ ಇಲ್ಲ ನನಗೆ’—ಎಂಥಾ ವಿಚಿತ್ರ ಉತ್ತರ ಅಂತ ನಗಬೇಡಿ. ಇದೆಲ್ಲ ಅಟ್ಟಲ್ಲ ಬದಾಮಣಿಗೆ ನೀರು ಕುಡಿದಹಾಗೆ. ‘ಮನೆಯೆಲ್ಲಿದೆ?’ ಎಂದು ಕೇಳಿದೆನು. ‘ಮನೆಯೆಂಬುದೇ ಇಲ್ಲಿನನಗೆ’ ಎಂದ. ‘ನಿನ್ನ ಸಂಬಂಧಿಕರು ಯಾರಿದಾರೆ?—ವಲ್ಲಿದಾರೆ?’ ಅಂತ ಕೇಳಿದರೆ ಕಣ್ಣಿನ ಕೆಂಪಗೆ ಮಾಡಿ ‘ಎಲ್ಲರೂ ಸುಷುಪ್ತಿಗೆ ಹೋಗಿದಾರೆ’ ಅಂತ ಉತ್ತರ ವಿತ್ತ “ಎಂದು ಹೇಳಿ ಅವರು ಗಟ್ಟಿಯಾಗಿ ನಕ್ಕುಬಿಟ್ಟರು.

‘ಆ ವೇಶ್ಯೇ ಏನಂತಾಳೆ?’ ಎಂದು ಕೇಳಿದೆ.

‘ಅವಳಿಗೂ ಕಾರಣ ಸರಿಯಾಗಿ ತಿಳಿಯದು.’

‘ಅವಳ ಒಡವೆಗಿಡವೆ ಏನಾದರೂ ಕದ್ದಿದ್ದನೇ?’

‘ಇಲ್ಲ. ಹಣದ ಪ್ರಶ್ನೆ ಏನೂ ಇಲ್ಲ ಇರಲ್ಲಿ. ರಾತ್ರಿ ಅಲ್ಲೇ ಮಲಗಿದ್ದನಂತೆ. ತುಂಬ ಕುಡಿದಿರಬೇಕು. ಅದರ ಅಮಲಿನಲ್ಲಿ ಈ ಕೆಲಸ ನಡೆಸಿರಬೇಕು.....’

ಆಧಿಕಾರಿಯ ತರ್ಕಸರಣಿಯ ಯಗ್ಗೆ ಯೋಚನೆಮಾಡುವುದನ್ನು ನಿಲ್ಲಿಸಿ ಕರವೀರನನ್ನು ರಿಸಿದ್ದ ಕೊರಡಿಗೆ ನಡೆದೆ.

ಬಾಗಿಲು ತೆರೆಯಲ್ಪಡುತ್ತಿದ್ದ ಹಾಗೆ ನಾನು ಆತನ ಕಡೆ ದೃಷ್ಟಿ ತೂರಿದೆ. ಮೂಲೆಯಲ್ಲಿನ ಗೋಡೆಗೊರ್ಗಿಕೊಂಡು ಹೊನವಾಗಿ ಕೂತಿದ್ದ ನಾತ. ನಾನು ಹೋಗಿ ಒಳಗಡೆ ಕೂತುಕೊಂಡರೂ ಅವನ ದೃಷ್ಟಿ ಹೊರಳಲಿಲ್ಲ.

‘ಯಾಕೆ ಕರವೀರ, ನನ್ನ ಗುರುತಿಸಲಿಲ್ಲವೆ?’ ಎಂದೆ.

‘ಹೊಂ. ಗುರುತಿಸದೇನು ಸಾಮಾನ್ಯಾ?—ನೀವ್ಯಾಕೆ ಬಂದಿರಿ ಇಲ್ಲಿಗೆ?’

‘ಅಂಥ ಕಾರಣವಿದೆಯೆಂತಲೇ ಬಂದೆ ಕಣಯ್ಯ. ನೀನು ಕೊಂಚವೂ ಬಚ್ಚಿಟ್ಟುಕೊಳ್ಳಿದೆ ನಡೆದುದೆಲ್ಲವನ್ನೂ ನನಗೆ ತಿಳಿಸಬೇಕು. ಮೊನ್ನೆರಾತ್ರಿಯಾದುದೆಲ್ಲಾ ನಾ ಬಲ್ಲೆ. ಎಲ್ಲೊಂದು ಸಿಟ್ಟಿನ ಭರದಲ್ಲಿ ನೀನು ಆ ರೀತಿ ಮಾಡಿರಬಹುದೇನೋ! ಹೇಳಿ. ನಿಜಕ್ಕೂ ಆಕೆನ್ನು ಕೊಲೆಮಾಡುವ ಮನಸ್ಸಿತ್ತೇ ನಿನಗೆ?’

‘ಮನಸ್ಸೀನು ಬಂತು ರಾಯರೆ! ಅವಳು ಉಳಿದುಕೊಂಡುಬಿಟ್ಟು ಇಲ್ಲ ಅಂತ ನನ್ನೆದೆಯಲ್ಲಿ ಬೆಂಕಿ ಉರಿತಾ ಇದೆ’ ಎಂದು ಕರವೀರ ಅವಧು ಗಟ್ಟಿ ನನ್ನ ಕಡೆ ಸೋಡಿದ. ಎಡೆಯ ಬೆಂಕಿ ಜ್ಯಾಪ್ತಲೆ ಜ್ಯಾಪ್ತಲೆಯಾಗಿ ಏರ ತೈನೋ ಆ ಎರಡು ಕಣ್ಣಗಳಿಗೆ!—ಎಂಥ ಉಗ್ರದೃಷ್ಟಿ ಅದು!

‘ಯಾಕವ್ವಾ ಇಷ್ಟೆಂದು ಡ್ರೇಷ?—ನನು ಕಾರಣ? ಅವಳೀನು ಮಾಡಿದ್ದು ಲುನಿಗೆ?’

ಕರವೀರ ಸುಮೃನೆ ಕುಳಿತ್ತಿದ್ದ—ಕಲ್ಲಿನಂತೆ. ಹೌದು—ಕಲ್ಲಿ ನಂತೆ. ಕಲ್ಲು ಮಾತನಾಡುವುದೆಂತು?—ಆ ಪ್ರಶ್ನೆಗೆ ಉತ್ತರ ದೊರೆ ಯಲ್ಲಿ.

‘ರಾತ್ರಿ ನೀನು ತುಂಬಾ ಕುಡಿದಿದ್ದೀ ಯಂತೆ. ನಿಜವೇ?’ ಎಂದು ಹಿಂದೆಗೆಯುವ ಸ್ವರದಿಂದಲೇ ಕೇಳಿದೆ.

‘ಹೌದು. ಕುಡಿದಿದ್ದೀ! ಜಗತ್ತಿನೊಕ್ಕಿರುವ ಎಣ್ಣ ದೆಂಡವನ್ನೂ ಕುಡಿದು ಬರಿದು ಮಾಡಿದ್ದೀ!’ ಎಂದು ಹೇಳಿ ಕರವೀರ ಮುಷ್ಟಿಯನ್ನು ಬಲವಾಗಿ ನೇಲಕ್ಕೂಪುಳಿಸಿದ.

‘ಅರೀತಿ ಮಾತನಾಡಿ ಪ್ರಯೋಜನವೇನು ಕರವೀರ? ನಿಜ ಏನಿದೆಯೋ ಹೇಳಿದಬಾರದೆ?—ಪ್ರತ್ಯೇಕ್ಕ ಕೊರೆಯಂತೂ ಆಗಲಿಲ್ಲ. ಬರೀ ಪ್ರಯತ್ನ ನಡೆದಿದೆ ಅಷ್ಟೇ. ಕೊರೆಯನ್ನಲ್ಲಿ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದರೆ ಕಡಮೆ ಶಿಕ್ಷೆಯಲ್ಲೇ ಉಳಿದುಕೊಳ್ಳುವೆ. ಇಂಥಾದರೆ ಹತ್ತು ವರ್ಷ ಶಿಕ್ಷೆ ಆದರೂ ಆದೀತು.’

‘ಹತ್ತು ವರ್ಷ ಯಾಕೆ? ಹತ್ತು ಸಾವಿರ ವರ್ಷ ಶಿಕ್ಷೆಯಾದರೂ ಸಂತೋಷವೇ ನನಗೆ. ಅವಳು ಸಾಯಂಬರ್ಕಿತ್ತು. ಅಂದರೆ ಆನಂದ ದಿಂದ ಘಾಸಿದೋಗುತ್ತಿದ್ದೆ. ಅದು ತಪ್ಪಿತಲ್ಲಾ ಅಂತ ಕಳವಳ ಅಷ್ಟೇ.....’

‘ಎಂಥ ವಿಲಕ್ಷಣ ಉದ್ದಾರ ಅದು! ‘ಸಾಯುವುದು ತಪ್ಪಿಹೋಯಿ ತಲ್ಲಿ’ ಎಂದು ಅಳುವವರೂ ಇದಾರೆ ಹಾಗಾದರೆ ಈ ಜಗತ್ತಿನಲ್ಲಿ? ಸತ್ತು ಹೋಗಬೇಕೆಂಬ ಆಕಾಂಕ್ಷೆ ಇವನಲ್ಲಿ ಏಕೆ ಉತ್ತನ್ನವಾಗಬೇಕು?

‘ಸಾವಿನ ಆಸೆ ಏಕವ್ವಾ ನಿನಗೆ?’ ಎಂದೆ.

‘ನಾನು ಜೀವಿಸಿರಬೇಕೆಂದು, ಬಯಸುವವರು ಯಾರಿದಾರೆ ಎಂದ?’

ಎಷ್ಟು ಕರ್ತೋರ ಸ್ವರ ಅದು!—ಅದರಲ್ಲಿ ಹರಿಮಂದ ಕಳವಳವಾದರೂ ಎಂಥದು! ನಾನು ಬೆಚ್ಚಿಬಿಡ್ಡ ಅವನ ಕಡೆ ನೋಡಿದೆ. ನೀಳವಾದಉಸಿರೊಂದು ಅವನ ಮುಖದಿಂದ ಹೊರಡುತ್ತಿತ್ತು. ತಲೆ ತಾನಾಗಿಯೆ ಕೆಳಕ್ಕೆ ಬಾಗಿಕೊಂಡಿತ್ತು.

ಕೆಲಕಾಲ ಗಾಢಮೌನ. ಮತ್ತೆ ಆತನೇ ಮಾತನಾಡಿದ:

‘ನೀವು ವ್ಯಧವಾಗಿ ನನ್ನನ್ನು ಲಿಸಿಕೊಳ್ಳುವ ಪ್ರಯತ್ನಕ್ಕೆ ಬೀಳಬೇಡಿ. ಬದುಕಬೇಕೆಂಬ ಇಷ್ಟ ನನಗಿದ್ದರೆತಾನೇ!—ಜಗತ್ತಿನ ಜನರೊಂದಿಗೆ ಬಾಳುವುದಕ್ಕೆ ಸಹ ಹೇಸಿಕೊಂಡಿದೆ ನನ್ನ ಮನಸ್ಸು. ಆದಕ್ಕಾಗಿಯೇ ಆ ಬೀರೆ ಜಗತ್ತಿಗೆ—ಜ್ಯೇಲಿಗೆ—ಹೊಗಬೇಕೆಂದಿದೇನೇ. ಆ ಪ್ರಸಂಗ ಇಂದು ತಾನಾಗಿಯೇ ಬಂದಿರುವಾಗ ಅದನ್ನು ಕಳೆದುಕೊಂಡು ಬೆಸ್ಪನಂತಾಗಲಾ ಸಾಮಾ! ಆಗುವುದೆಲ್ಲಾ ಆಗಲಿ. ಅನುಭವಿಸುವುದಕ್ಕೆ ನಾನು ಸಿಫ್ಫನೇ ಇದೇನೇ. ನಿವಾಗೆ ಯಾಕೆ ನನ್ನ ಅರಿಷ್ಟ?—ಇಲ್ಲಿ ಬಂದುನನ್ನನ್ನು ನೋಡಿದಿರಲ್ಲಾ ಅವೈ ಒಂದು ಉಪಕಾರವಾಯಿತ್ತು. ಇನ್ನೂ ತೊಂದರೆ ತಗೋ ಬೇಡಿ. ಹೊಗಿಬಿಡಿ’ ಎಂದು ಶೇಳಿದುದಲ್ಲದೆ ನಾನು ಹೊರಡಬೇಕೆಂಬು ದಕ್ಕೆ ಸೂಚನೆಯಾಗಿ ‘ನಮಸ್ಕಾರ’ ಎಂದು ಕೈಜೋಡಿಸಿಬಿಟ್ಟು.

ಇನ್ನೇನುತ್ತಾನೆ ಮಾಡಲು ಸಾಧ್ಯ?—ಹೊರಟುಂದಿ.

ಕುಚೆಯಮೇಲೆ ಕುಳಿತೊಡನೆಯೆ ಎದುರಿಗೆ ದೃಷ್ಟಿ ಹೊರಳಿತು.

ಆ ಪಟ್ಟ—‘ಸರಸ್ವತೀ ಹೇರ್ ಕಟಿಂಗ್ ಸೆಲೂನ್’ ಅಲ್ಲಿಯೇ ನೇಡಾಡುತ್ತಿತ್ತು. ಒಳಗಡೆ ಆದರ ಪಾಲೀಕ ಕರವಿರ ಮಾತ್ರ ಇರಲಿಲ್ಲ.

ಇ

“ನಾಲ್ಕು ವರ್ಷ ಕರಿಣ ಶಿಕ್ಷೆ!”

ನ್ಯಾಯಾಧೀಶರ ತೀಪು ಕಿವಿಗೆ ಬಿದ್ದಾಗ ಕರವಿರನ ಮುಖ ಆನಂದ ದಿಂದ ಅರಳಿತು. ಕೈಜೋಡಿಸಿಕೊಂಡು ಹೇಳಿದ :

‘ ಬಹು ಉಪಕಾರ ಮಾಡಿದಿರಿ ದೊರೆ, ಬಡವನ ಮೇಲೆ. ಇನ್ನೂ ಹತ್ತು ವರ್ಷ ಕೊಟ್ಟಿದ್ದರೆ ಸಾಯಂವವರಿಗೂ ನಿಮ್ಮನ್ನು ನೆನಸುತ್ತಿದ್ದೇ !’

ನಾಯಾಯಾಧಿಶರು ನಕ್ಕಬಿಟ್ಟರು. ನಾಯಾಯಾಸ್ಥಾನದಲ್ಲಿ ಸೇರಿದ ಜನ ಜಂಗುಳಿಯ ಹಲ್ಲುಗಳೂ ಹೊರಕ್ಕೆ ಕಾಣಿಸಿದವು. ನಗದೆ ಉಳಿದವರೆಂದರೆ ಇಬ್ಬರೇ. ನಾನೋಬ್ಬ-ಇನ್ನೋಬ್ಬ ಕರವೀರ.

ಆದೇದಿನ ಅತನನ್ನು ಸೇರಿಮನೆಗೆ ಸಾಗಿಸಿದರು. ಕೆಲದಿನಗಳ ಶಾಲ ಅವನ ವಿಷಯ ಉರಿನ ನಿರುದ್ಯೋಗಿಗಳಿಗೆ ಹರಟಿಯ ವಸ್ತುವಾಗಿತ್ತು. ಅನಂತರ ಆತನನ್ನು ಮರಿತುಬಿಟ್ಟರು.

ಆದರೆ ನಾನು ಮರತೇನೇ ಕರವೀರನನ್ನು ?

ಒಂದು ವರ್ಷವುರುಳಿತು. ಆದರೂ ಅವನ ನೆನಪು ನನ್ನೆಡೆಯಿಂದ ಅಳಿಯಲಿಲ್ಲ.

ಈ ಮಧ್ಯೆ ರಾಜಕೀಯ ಬಿರುಗಾಂ ಬಿಸಿತು. ಅವರಲ್ಲಿ ಸಿಲುಕೆ ನಾನೂ ಸೇರಿಮನೆ ಶಾಣಬೇಕಾಯಿತು.

ಕಾರಾಗಾರದ ವೀಕ್ಷಣ ಬಾಳಿನ ಅನುಭವ ಪಡೆಯುವಲ್ಲಿ ದಿನಗಳು ಒಂದೊಂದಾಗಿ ಉರುಳಿಹೋಗುತ್ತಿದ್ದವು. ಕರವೀರ ಅದೇ ಸೇರಿಮನೆ ಯಲ್ಲಿರಬಹುದೆಂಬ ಕಲ್ಪನೆ ಕೂಡ ಇರಲಿಲ್ಲ ನನಗೆ. ಆದರೆ ಅದೇನು ಆಳ್ಳಿಯರ್ !—ಅವನೂ ಅಲ್ಲಿಯೇ ಇದ್ದು.

ಒಂದುದಿನ ಕಸಬಳೆಯಲು ಆತ ನಮ್ಮ ಬರಾಕಿಗೆ ಬಂದಿದ್ದಾಗ ತಟ್ಟನೆ ಆತನನ್ನು ಗುರುತಿಸಿದೆ. ಅದ್ದುತ್ತಿದ್ದ ಗೆರಿಗಳಿಂದೊಡಗೂಡಿದ. ದಪ್ಪಿಗನ ಬಟ್ಟಿಯ ಕೈದಿಂಗಿ—ಅಂಥದೇ ಲಂಡಜಣ್ಣ—ತಲೆಗೆ ಅದೇ ಬಟ್ಟಿಯ ವಿಚಿತ್ರ ಟೋಪಿ, ಎದೆಯ ಮೇಲೆ ಹೆಸರಿನ ಬಿಲ್ಲೆ. ಕೊಳೆಯಲ್ಲದೆ—ಕಸರಿಲ್ಲದೆ ಬೆಳ್ಗಿತ್ತು ಅವನ ಉಡುಗೆ. ಇನ್ನಿತರ ‘ಕ್ರಿಮಿನಲ್ ಕೈದಿ’ಗಳ ಹಾಗೆ ಅದಕ್ಕೆ ಧೂಳಿನ ಬಣ್ಣ ಬಂದಿರಲಿಲ್ಲ. ನಿಜಕ್ಕೂ ದಿಗಿಲಾಯಿತು ನನಗೆ—ಸೇರಿಮನೆಗೆ ಬಂದಂದಿನಿಂದ ಕರವೀರ ಇಷ್ಟು ಉತ್ತಮಾಹಿಯಾದನೇ— ಎಂದು.

ಕೆಳಕ್ಕೆ ಬಾಗಿ ಕಸಗುಡಿಸುತ್ತಿದ್ದ ಹಾಗೆ ಆತ ಹತಾತ್ಮಾಗಿ ತಲೆ ಎತ್ತಿ

ನೋಡಿದ. ನಮ್ಮೆಬ್ಬರ ದೃಷ್ಟಿ ಒಂದುಗೂಡಿದ್ದನು. ಒಂದು ಕ್ಷೇತ್ರ ಅತನ ಮುಖ ಚಲನಿಚಲನಾದಂತೆ ತೋರಿತು. ಕೈದಿಯ ವೇಷದಲ್ಲಿದ್ದ ನನ್ನನ್ನು ಒಮ್ಮೆಲೆ ಗುರುತಿಸಲು ಅವನಿಗೆ ಸಾಧ್ಯವಾಗಲಿಲ್ಲವೇನೋ ತಿಳಿಯಿದು.

‘ಏನು ಕರವಿರ, ಇಷ್ಟರಲ್ಲಿಯೇ ಮರೆತುಬಿಟ್ಟೇಯಾ ನನ್ನ! ’ ಎಂದೆ.

ನನ್ನ ಘ್ರಾಣ ಅವನ ತುಟಿಗಳಲ್ಲಿ ಸಗೆಯ ಅಲೆಯೊಂದನ್ನು ಮೂಡಿಸಿತು. ಅವನ ಕೈ ನಮಸ್ಕಾರಕ್ಕಾಗಿ ಒಂದುಗೂಡಿದ್ದನು. ಹೇಳಿದ :

‘ಆ ಜಗತ್ತಿನ ಜನರನ್ನೆಲ್ಲಾ ನಾನು ಮರೆತುಬಿಟ್ಟೇದೇನೇ ಸ್ವಾಮಿ! ಅದಕ್ಕಾಗಿ ನಿಮ್ಮನ್ನು ಗುರುತಿಸುವುದೂ ಕೊಂಚ ಕವ್ಯವಾಯಿತು-ಅಷ್ಟೇ. ಬೇರೇನೂ ಭಾವಿಸಿಕೊಂಬೇಡಿ.’

‘ಆ ಜಗತ್ತು ಅಂದರೆ?.....’

‘ಸತ್ಯಕೈ ಸಾವಿಲ್ಲ’ ಎಂತ ಎಲ್ಲರೂ ಹೇಳಿದರೂ ಪ್ರತಿನಿಮಿಷವೂ ಸತ್ಯದ ಕೊಲೆಯಾಗುತ್ತಿರುವ; .ಸುಖ, ಪ್ರೀಮ, ಶಾಂತಿಗಳಿಗೆ ಪ್ರತಿಯಾಗಿ ಬರಿ ದುಃಖ, ಹೋಸ, ಅಶಾಂತಿ ತುಂಬಿರುವ ಆ ನಾರಕೀಯ ಜಗತ್ತನ್ನು ನಾ ಮರೆತುಬಿಟ್ಟೇದೇನೆ. ನಮ್ಮ ಈ ಜಗತ್ತನ್ನು ಕೊಂಚ ಸಿಟ್ಟಿಸಿ ನೋಡಿ. ಇದೇಬೇರೆ-ಅದೇ ಬೇರೆ. ಇದು ಸ್ವರ್ಗ. ಅದು ನರಕ. ಇದು ಪುಣ್ಯಧಾರು. ಅದು ಪಾಪಕೂಪ. ಇಲ್ಲಿನವರೆಲ್ಲ ದೇವತೆಗಳು. ಅಲ್ಲಿನವರೆಲ್ಲ ದಾನವರು.....’

ದಿಗಿಲುಗೊಂಡು ಅವನನ್ನು ನೋಡುತ್ತಿದ್ದೆ. ಅಬ್ಜಿ! ಏನು ಅಶ್ಚಯ!—ಎಂಥ ಬದಲಾವನೆಯಾಗಿತ್ತು ಅವನ ಕಣ್ಣಗಳಲ್ಲಿ—ಆ ಕೆಂಪು ಕಳೆ, ಆ ಉಗ್ರತೆಯಾನ್ವಯದೂ ಇಲ್ಲ ಈಗ. ಅದಕೈ ಪ್ರತಿಯಾಗಿ ಒಂದು ತರದ ಸಾತ್ವಿಕ ತೀಜಸ್ಸು ಬಂದಿದೆ. ಕಂಗಳರಡೂ ತಿಳಿಯಾಗಿ ಶುಭ್ರವಾಗಿ ಹೊಳೆಯುತ್ತಿವೆ!

ಬೇರೆ ಕೆಲಸವಿದ್ದ ದರಿಂದ ಆತನು ಹೊರಟುಹೋದ. ಆ ದಿನ ವೆಲ್ಲಾ ಮತ್ತೆ ಮತ್ತೆ ಅವನ ಮಾತು ಕೆವಿಯಲ್ಲಿ ರೇಖೆಗಳಿನ್ನಿಂತೆ ತ್ತು. ‘ಆ ಜಗತ್ತು—ಈ ಜಗತ್ತು-ಪಾಪ-ಪುಣ್ಯ-ಸ್ವರ್ಗ-ನರಕ-ದಾನವರು ಹಾಗೂ ದೇವತೆಗಳು....’

ಆ ದಿನವೆಲ್ಲಾ ಇದೇ ಯೋಜನೆ. ರಂತ್ರೆ ಸರಿಯಾಗಿ ನಿದ್ರಿಸುವುದೂ ಸಂಧ್ಯಾವಾಗಲಿಲ್ಲ. ಬೆಳಗಾದರೆ ಭಾನುವಾರ. ಕೈದಿಗಳಿಗೆಲ್ಲಾ ರಷ್ಟೆ. ಕರವಿರ ನಾಳೆ ಬರುವನೋ ಇಲ್ಲವೋ?—ಮೊದಲೇ ವಿಲಕ್ಷಣ ಮನುಷ್ಯ. ಇಲ್ಲಿಗೆ ಬಂದು ಅಢ್ಳತವಾಗಿ ಬದಲಾಯಿಸಿದ್ದಾನೆಂಬು ದೇನೋ ನಿಜ. ಆದರೆ ಯಾರಿಗೆಗೊತ್ತು?—ಇಂಥ ಮನುಷ್ಯರಿಗೆ ಬದಲಾವಣೆಯೆಂಬುದು ತೀರ ಕ್ಷೇತ್ರ.....ಒಂದು ಗಂಟೆ ಏರಡು ಗಂಟೆ ಅಷ್ಟೆ—ಎಂದುಕೊಳ್ಳುತ್ತಿದ್ದೆ.

ಆದರೆ ನನ್ನ ಆ ಸಂಶಯ ಹಾರಿಹೋಯಿತು. ಕರವಿರ ಮಾರನೆ ದಿನ ಬಂದಾಗ ಕೊಂಚವೂ ಬದಲಾವಣೆಯಾಗಿರಲಿಲ್ಲ ಅವನಲ್ಲಿ. ಮುನ್ನಾದಿನ ಇದ್ದ ಹಾಗೆಯೆ.

‘ಜ್ಯೇಷ್ಠಿನಲ್ಲಿ ಒಂದು ದಿನವಾದರೂ ಬಿಡುವು ಸಿಕ್ಕುತ್ತೆಲ್ಲವೇ ಕರವಿರ? ಹೊರಗಿದ್ದಾಗ, ಒಂದು ಗಳಿಗೆಯೂ ಬಿಡುವಿರುವುದಿಲ್ಲ. ಏರೀ ಹೊಟ್ಟಿಗಾಗಿ ದುಡಿಯಬೇಕಾಗುತ್ತೆ. ಅಲ್ಲವೇ?’

‘ಆದೇನೋ ಸರಿಯೆ. ಆದರೆ ನನ್ನ ಮಟ್ಟಿಗೆ ಹೇಳಬೇಕಾದರೆ ಹೊಟ್ಟಿಗಾಗಿ ನಾನು ದುಡಿತ್ತಿರಲಿಲ್ಲ. ಆ ಕೆಟ್ಟಿ ಜಗತ್ತಿನ ಎಲ್ಲ ದುಷ್ಪ ವಿಚಾರಗಳಿಂದ ತಪ್ಪಿಸಿಕೊಳ್ಳುವುದಕ್ಕುಗಿ ಹಗಲೆಲ್ಲ ಕೆಲಸದಲ್ಲೇ ಶೈಳಿಡಿ ಕೊಂಡಿರುತ್ತಿದ್ದೆ. ಮಧ್ಯ ಒಂದು ನಿಮಿಷ ಬಿಡುವು ಸಿಕ್ಕಿದರೂ ನೂರಾರು ವಿಚಾರ ತಲೆ ತಿಂದು ನನ್ನನ್ನು ಹಿಂಡಿರಾಕುತ್ತಿದ್ದವು. ಅಂತೇ ಬಿಡುವಿನ ಆಗತ್ಯವೇ ಇರಲಿಲ್ಲ ಸನಗೆ. ಇಲ್ಲಿನ ಮಾತೇ ಬೇರೆ. ಯಾವಾಗಲೂ ಬಿಡುವೇ ಇದ್ದ ಹಾಗಿದೆ ಇಲ್ಲ—ಕೆಲಸ ಎಷ್ಟೋ ಇಗ್ನಾರೂ. ಏಕೆ ಅಂತಿರಾ? ಇಲ್ಲಿ ಆ ಮಾನಸಿಕ ವ್ಯಧಿಯೇ ನನಗಿಲ್ಲ’—ಅದನ್ನೆಲ್ಲಾ ನಾನು ಮರಿತು ಬಿಟ್ಟಿದೇನೆ.....’

‘ಹೊರಗಿದ್ದಾಗ ಹಾಗೇಕಿದ್ದೆ ನೀನು?’

‘ಏಕೆ?—ಎನು ಹೇಳಲಿ ನಿಮಗೆ? ಆಗ ನಾನು ಮನುಷ್ಯನಾಗಿರಲೇ ಇಲ್ಲ....’

‘ಮತ್ತೆ?’

‘ಭೂತವಾಗಿದ್ದೀ ! - ಭೂತ ! ಇಲ್ಲಿಗೆ ಬಂದು ನನ್ನ ಮನುಷ್ಯತ್ವವನ್ನು ಮತ್ತೆ ಸಂಪಾದಿಸಿಕೊಂಡಿದೇನೆ !’

‘ನಿಜ ಹೇಳು ಕರವೀರ ! ನಿನೇನೇನೋ ಸಾಮಾನ್ಯ ಕ್ಷೇರಕಸಳಿ ವೆಂದೇ ನನ್ನ ಭಾವನೆ. ಜೆನಾಗಿ ಶಿಕ್ಷಣಪಡಿದವನೆಂದೂ ತೋರುತ್ತಿ. ಯಿಹಕ್ಕಿತ್ತಾ ಕ್ಷೇರಕರು ನಿನ್ನಂತೆ ಮಾತಾಡಲು ಸಹ ಸಾಧ್ಯವಿಲ್ಲ.’

‘ಮ್ಯಾಟ್ರಿಕ್ ಆದವರು ಸುಶೀತರೆಂದಾದರೆ ನಾನೂ ಸುಶೀತನೇ ಸರಿ’ ಎಂದು ಆತ ನಗಲಾರಂಭಿಸಿದ.

ನನ್ನ ಉಹೆ ನಿಜವಾಯಿತು ಹಾಗಾದರೆ ! - ಮ್ಯಾಟ್ರಿಕ್ ಆಗಿ ಈ ಮನುಷ್ಯ ಕ್ಷೇರವತ್ತಿ ಕೈಗೊಂಡುದೇಕೋ ?

‘ನನ್ನದು ಕ್ಷೇರವತ್ತಿಯೇನೂ ಅಲ್ಲ. ಕೇವಲ ತಲೆಕೆಟ್ಟು ಕತ್ತಿಕ್ಕಿಗೆತ್ತಿಕೊಂಡೆ ಅಷ್ಟೇ. ನನ್ನ ಸುತ್ತಮುತ್ತಿ ನನ್ನನ್ನು ಸಾಯಂಚೊಡೆಯು ತ್ತಿದ್ದ ದ್ವೀಪ. ಮೋಸಗಳ ವಿಚಾರಗಳಿಂದ ಪಾರಾಗುವುದಕ್ಕಾಗಿ ಕೆಲಸ ಮಾಡಬೇಕಿತ್ತು, ನಾನು...?’

‘ದ್ವೀಪ ಏನು ? ಮೋಸ ಏನು ? - ನಾನೂ ಕೇಳಬಹುದೇ ?

ಮಗುವಿನಂತೆ ಆತ ನಕ್ಕಬಿಟ್ಟಿ. ‘ಓ ! ಅದರಲ್ಲೇನು ರಾಯರೆ ! ಅವಶ್ಯ ಕೇಳಿಕೊಳ್ಳಿ. ಅಲ್ಲದೆ ಅದರೂಂದಿಗೆ ನನಗಿದ್ದ ಸಂಬಂಧವೂ ಈಗ ಮುಗಿದುಹೋಗಿದೆ. ಅದೆಲ್ಲಾ ಒಂದು ಕೆಟ್ಟ ಕನಸು-ಬೇರೇನೂ ಇಲ್ಲ ಎನಿಸುತ್ತದೆ....’

ಕೊಂಚ ತಡೆದು ಹೇಳಲಾರಂಭಿಸಿದ ಕರವೀರ.

‘ನನ್ನದು ಮೋದಲಿನಿಂದಲೂ ಭಾವನಾವಶಸ್ಯಭಾವ. ಮ್ಯಾಟ್ರಿಕ್ ಆದಾಗಲೂ ಅಷ್ಟೇ. ಭಾವನಾಜಗತ್ತನ್ನು ಬಿಟ್ಟು ವ್ಯವಹಾರಿ ಜಗತ್ತಿಗೆ ಧೃಷ್ಟಿಹಾಕಿಯೆ ಇರಲಿಲ್ಲ ನಾನು. ಬಾಲ್ಯದಿಂದಲೂ ನನ್ನಲ್ಲಿ ವಾಚನಾಭಿರುಚಿ ವಿವರಿತ. ತಾರುಣ್ಯದಲ್ಲಿ ಅದು ಅನ್ನು ಉಕ್ಕೇರಿತು. ಕತೆ, ಕಾದಂಬರಿ, ನಾಟಕ, ಕವನ-ಕೈಗೆ ಸಿಕ್ಕಿದ್ದನ್ನೇಲ್ಲ ಓದಿಬಿಡುತ್ತಿದ್ದೆ. ಅದರಲ್ಲೂ ಪ್ರಣಯಕತೆ, ಕಾದಂಬರಿ ಎಂದರೆ ಹಂಚ್ಚೇ ಹಿಡಿಯುತ್ತಿತ್ತು ನನಗೆ. ಬಾಣ ಭಟ್ಟನೆ ‘ಕಾದಂಬರಿ’ ಓದುತ್ತೆ ಓದುತ್ತೆ-ಚಂದ್ರಾಸೀಡೆ-ಕಾದಂಬರಿಯರ,

ಪ್ರಂಡರೀಕ-ಮುಹಾಷ್ಟೇ ತೆಯರ ಉನ್ನತ ಪ್ರಣಯದಲ್ಲಾದಕ ಶ್ಯಂಗಾರದ ಹೊಕೆಯಲ್ಲಿ ಕೊಚ್ಚಿ ಕೊಂಡು ಹೋಗುತ್ತಿದ್ದೆ. ಟಾಗೋರರ 'ಗಾಡ ಸರ್' ಶರಚ್ಚುಂದ್ರರ 'ದೇವದಾಸ' ನನ್ನನ್ನು ಇನ್ನೂ ಹುಚ್ಚನನ್ನಾಗಿ ಮಾಡಿದ್ದುವು. ದೇವದಾಸ - ಪಾರ್ವತಿಯರ ಅನುಪಮ - ಅಕೃತಿಮುಪ್ರೇಮ ನನ್ನ ಘೃದಯವನ್ನೇ ಸೂರ್ಯೋಂಡಿತ್ತು. ಜತಿಗೆ ಹಾಡಿರು 'ಟೀಸ್' ನಿಂದಲೂ ಮನಸ್ಸಿನವೇಲೆ ತುಂಬಾ ಪರಿಣಾಮವಾಗಿತ್ತು. ರೋಮಿಯೋ - ಜೂಲಿಯಟ್ ದುರಂತ ಪ್ರಣಯವೂ ಎದೆಯಲ್ಲಿ ಬಿಂಬಿಸಿತ್ತು.

'ಈ ಎಲ್ಲದರ ಪರಿಣಾಮ ಹುಸ್ಸಿನವೇಲೆ ಅಚ್ಚೊತ್ತಿದಂತೆ ಮೂಡಿತ್ತು. ಈ ಕಾವ್ಯನಾಯಕರ ರಾಗೆ ನಾನೂ ಸದ ಇನುಪಮ, ಅಕೃತಿಮು, ಪುರುಧಪ್ರೇಮ ಮಾಡಬೇಕು ಎನ್ನಿಸುತ್ತಿತ್ತು. ನನಗೂ ಒಬ್ಬಳು ಮಹಾಷ್ಟೇತೆಯೋ, ಕಾದಂಬರಿಯೋ, ಪಾರ್ವತಿಯೋ, ಟಸ್ಟ್ರೋ, ಇಲ್ಲಿಯಟ್ಟೂ ದೂರೆತ್ತಳ್ಲು ಎಂದೂ ಬತ್ತಲಾರದ ನನ್ನ ಪ್ರಣಯ ನಂಬಿಯನ್ನು ಇವಳ ಅಡಿಗೆ ಸುರಿಯಾವೆನೇಂದೂ ಹಾರ್ಡೆಸುತ್ತಿದ್ದು. ನನ್ನ ಪೂರ್ವಾ ಕೇಳಿ ನಗು ಬರಬಹುದು ನಿಮಗೆ. ಆದರೆ ನನ್ನ ಎದೆಯನ್ನು ಒಬ್ಬ ಇದುವರಿಗೆ ಅಲ್ಲಿ ಸುಪ್ತವಾಗಿದ್ದ ಭಾವಗಳನ್ನೇಲ್ಲ ಈಗ ನಿಮ್ಮೆದುರು ಇಡುತ್ತಿದೇನೆ. ನಾನು ಮದುವೆಯಾಗುವುದಕ್ಕೆ ಮೊದಲು ಹೀಗಿತ್ತು ನನ್ನ ಭಾವನಾ ಜಗತ್ತು!.....'

ಇಷ್ಟ ಹೇಳಿ ಕರವಿರ ಕೊಂಚ ತಡೆದುನಿಂತ. ಬೆಮರು ಬಂದಿರ ದಿದ್ದ ರೂ ಮುಖವನ್ನೇರಸಿಕೊಂಡು ಮತ್ತೆ ಪ್ರಾರಂಭಿಸಿದ:

'ಮನಸ್ಸಿಗೆ ಇಂಥ ಹಿನ್ನೆಲೆಯದ್ದಾಗ ಮದುವೆ ಆಯಂತು ನನಗೆ. ನನ್ನ ಪ್ರೇತಿ! - ನನ್ನೇಲ್ಲ ಕನಸುಗಳನ್ನು ನನಸಾಗಿಸುವುದಕ್ಕಾಗಿಯೇ ಆವಳು ಮೂರ್ತಿವೆತ್ತು ಬಂದಂತೆ ತೋರಿತು ನನಗೆ. ನಿಜಕ್ಕೂ ತುಂಬಾ ಚಲುವೆಯಾಗಿದ್ದಳಾಕೆ - ಕುರೂಪಿಯಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಈಗ ಅನ್ನಿಸುತ್ತೇ! - ಆಯ್ಯೋ! ಆವಳಿಷ್ಟು ಸುಂದರಿಯಾಗಿದ್ದಳು ಅಂತಿರಿ! ಮಹಾಷ್ಟೇತೆ, ಕಾದಂಬರಿ - ಅವೈ ಏಕೆ - ಕ್ಲಿಯೋಪಾತ್ಮಾ ಸದ ಅಮ್ಮು

ಚೆಲುವೆಯಾಗಿದ್ದರಲ್ಲಿಕ್ಕೆಲ್ಲ—ಎಂದು ನನಗಾಗ ಎನಿಸುತ್ತಿತ್ತು. ಅವಕು ನನ್ನ ಮನೆಯಲ್ಲಿ ಅಡಿಯಿರಿಸುತ್ತಲೂ ನಾನವಳ ಅಡಿಯಾಳಾಗಿಬಿಟ್ಟು. ಇದು ವರೆಗೆ ಬಂಧಿಸಲ್ಪಟ್ಟಿದ್ದ ನನ್ನ ಪ್ರಣಯದ ಹೊಳೆ ಉನ್ನಾದದಿಂದ—ರಭಸ ದಿಂದ ಹರಿಯತೋಡಿತು.

‘ಮುದುವೆಯಾದ ಹೊಸದರಲ್ಲಿ ಅವಳೂ ನನ್ನನ್ನು ತುಂಬಾ ಪ್ರೀತಿಸು ವಂತೆ ತೋರುತ್ತಿತ್ತು ನನಗೆ. ನಾನೋದಿದ ಪ್ರಸಿದ್ಧ ಕಾದಂಬರಿಗಳಲ್ಲಿನ ಯಾವ ನಾಯಕರಿಗೂ ನಾನು ಕಡಮೆಯವನಳ್ಲ—ಎಂದುಕೊಳ್ಳುತ್ತಿದ್ದೆ. ಎಂಥ ಹುಚ್ಚು ಅಂತೀರಿ ಅದು! ನನ್ನ ಮನಸ್ಸನನಮೇಲೆಲ್ಲ ಅವಳ ಮೋಹದ ಪರದೆ ಸಸರಿಸಿಕೊಂಡಿತ್ತು. ಅವಳ ಬೆಳ್ಗಿನ ತೋಳಿಸೆರಿಗೆ ಸಿಕ್ಕಿ ಬಿದ್ದು ನನ್ನ ವೃತ್ತಿತ್ವವನನ್ನೇ ಮರಿತುಬಿಡುತ್ತಿದೆ. ನನ್ನ ಸರ್ವಸ್ವವನ್ನಾ ಅವಳಿಗರ್ವಿಸಿ ನಾನವಳ ದಾಸಾನುದಾಸನಾಗಿದ್ದೆ—ಗುಲಾಮನಾಗಿದೆ. ಅದರಲ್ಲೂ ಎಷ್ಟು ಸುಖವೆಸಿಸುತ್ತಿತ್ತು ನನಗೆ!....

‘ಆದರೆ ಈ ಸುಖ ಬಹುಕಾಲ ಉಳಿಯಲು ಬೇಡಿ ಬಂದಿರಲಿಲ್ಲ. ಅವಳು-ನಾ ತಿಳಿದಂತೆ ಮಹಾಶ್ವೇತಯಾ ಆಗಿರಲಿಲ್ಲ. ಜೂಲಿಯಟ್ಟೊ ಆಗಿರಲಿಲ್ಲ. ಆವ ಇಲ್ಲ. ಆವ ಇಲ್ಲ. ಮಹಾಮೈಹಿಯಾಗಿದ್ದಇಲ್ಲ. ಹಾಯ್ವೆನ್ ಟೊನ ಕಾಯಿಗಂತಲೂ ಭೀಕರ ದೈತ್ಯೇಹಿಯಾಗಿದ್ದಇಲ್ಲ—ಅಂಥ ನೀಂಚ ಸ್ತ್ರೀ ಯಾವ ಕಾವ್ಯದಲ್ಲಾ—ಯಾವ ಕಾದಂಬರಿಯಲ್ಲಾ ಚಿತ್ರಿಸಲ್ಪಟ್ಟಿರಲಿಕ್ಕೆಲ್ಲವೇನ್ನಿಸಿತು ನನಗೆ.....

‘ನನ್ನನ್ನು ಸುಳ್ಳಪ್ರೇಮದ ಮಾಟದಿಂದ ವಂಚಿಸಿ ಆ ಕುಟಿಲೆ ತನ್ನ ಹಳೆಯ ಗೆಳಿಯನೊಬ್ಬನೇಂದಿಗೆ ಪ್ರಣಯಕೇಳಿ ನಡಸುತ್ತಿದ್ದಇಲ್ಲ. ಎಷ್ಟು ದಿನ ನಡೆದಿತು ಈ ಮೋಸಗಾರಿಕೆ! ಒಂದು ದಿನ ಎಲ್ಲಾ ಗೊತ್ತಾಯಿತ್ತು. ಆಗ ನನ್ನ ಮನಃಷಿತಿ ಹೇಗಾಗಿದ್ದೀತು ನೀವೇ ಯೋಚಿಸಿನೋಡಿ. ನನ್ನ ಕಲ್ಪನೆಯ ಕಿನ್ನರರಾಜ್ಯವೆಲ್ಲಾ ಉರುಳಿಹೋಯಿತು. ನನ್ನ Platonic Love’ ನ ಸುಗಂಧದಲ್ಲಿ ದುರಾಸನೆ ಬೆರಿತುಕೊಂಡಿತು. ಆ ದುರ್ಗಂಥ ನನ್ನ ಮನುಷ್ಯತ್ವವನನ್ನೇ ಕೊಲೆಮಾಡಿತು. ಹುಚ್ಚು ಹೇಗೆ ಹಿಡಿಯ ಲಿಲ್ಲವೋ ನನಗೆ—ಆದೇ ಆಶ್ಚರ್ಯಾ.’

‘ಆಗಲೇ ನೀನು ಉರುಬಿಟ್ಟು ಪಟ್ಟಣಕ್ಕೆ ಬಂದಿ ಅಂತ ತೋರುತ್ತೇ? ’
ಎಂದು ಕೇಳಿದೆ.

‘ಹೌದು. ಆ ಕೊಳಚೆಯಲ್ಲಿ ಜೀವ ಹಿಡಿದುಕೊಂಡಿರಲು ಸಾಧ್ಯ
ವಾಗಲಿಲ್ಲ. ಹೊರಟುಬಿಟ್ಟೆ. ನಿರಾಶೆ, ಸಂತಾಪದ್ವೇಷ ಧರಣೆ ಎನ್ನು
ತೀತ್ತು ನನ್ನ ಎದೆಯಲ್ಲಿ. ಚಲುವಿಕೆಯ ಮರೆಯಲ್ಲಿ ಇಂಥ ಮೋಸಗಾರಿಕೆ!
ನನ್ನ ಮೈಯೆಲ್ಲಾ ಉರಿಯತ್ತಿತ್ತು. ನಾಗಿಣಿ ನೋಡಲು ಎಷ್ಟು ಚೆಂದ!
ಆದರದರ ವಿಷ? ಸುಂದರಿಯಾದ ಹೆಣ್ಣು ಅಂದರೆ ಮಹಾಭಯಂಕರ
ನಾಗಿಣಿಯಂತೆಯೆ ಸರಿ. ಹಾವನ್ನು ಸಿಕ್ಕಿದಲ್ಲಿ ಕೊಂಡುಹಾಕುವಂತೆ ಜಗತ್ತಿ
ನಲ್ಲಿನ ಎಲ್ಲ. ಹೆಣ್ಣುಗಳನ್ನೂ ಅದರಿಂದ ಸುಂದರಿಯರಾದವರನ್ನು ಕಡಿದು
ತುಂಡುತುಂಡುಮಾಡಿ ಹಾಕಬೇಕೆಂದು ನನಗೆನಿಸುತ್ತಿತ್ತು. ಆ ಸೇಡಿನ
ಭಾವನದ್ವೇಷದ ಉರಿ! ದೊಡ್ಡದೊಂದು ಜಾವ್ಯಲಾನುಬಿ ಯಾವಾಗಲೂ
ನನ್ನುದೆಯಲ್ಲಿ ಉರಿಯುವಂತಿತ್ತು. ಯಾವ ಸಾಗರವೂ ಅದನ್ನು ಆರಿಸು
ವಂತಿರಲಿಲ್ಲ. ಅದಕ್ಕಾಗಿ.....’

ಅವನನ್ನು ಮಧ್ಯದಲ್ಲಿಯೆ ತಡೆದು ಹೇಳಿದೆ:

‘ಆದನ್ನೇನೂ ಹೇಳಬೇಕಾಗಿಲ್ಲ ಕರವಿರ! ನಿರಾಶೆಯನ್ನು ಮರೆಸು
ವುದಕ್ಕಾಗಿ ದೇವದಾಸನೂ ಕುಡಿಯಲ್ಲಿವೆ? – ಹಾಗೆಯೇ ನೀನೂ.....’

‘ಭೀ! ಭೀ! ಕುಡಿತದ ಮಾತ್ರತ್ವಬೇಡಿ ಸಾಧ್ಯವಿನಾ! ದೇವದಾಸನ ಮಾತು
ಬೇರೆ – ಪಾರ್ವತಿಯ ಶರೀರವೇನೋ ಸಿಕ್ಕಿಲಿಲ್ಲ ಅವನಿಗೆ. ಹೃದಯ ಮಾತ್ರ
ಪೂರ್ತಿಯಾಗಿ ಅವನದಾಗಿತ್ತು. ಆದರೆ ನನಗೋ – ನನ್ನ ವಳ ಶರೀರ
ವೇನೋ ಸಿಕ್ಕಿತ್ತು. ಹೃದಯ ಮಾತ್ರ ಪೂರ್ತಿಯಾಗ ಬೇರೆಯವರದಾ
ಗಿತ್ತು. ಬಾಳಿನಲ್ಲಿ ಅವನು ನಿರಾಶೆಹೊಂದಿದರೂ ಅವನ ಪ್ರೇಯಸಿ ಅವನಿಗೆ
ಮೋಸವನ್ನೇನೂ ಮಾಡಲಿಲ್ಲ. ಆದರೆ ನನ್ನ ವಳು.....ಕುಡಿತದಿಂದ
ಮರೆಯಲು ಸಾಧ್ಯವಿತ್ತೇ ಅವಳ ನೀಚ ಕವಟವನ್ನು? –’

‘ಜನರಲ್ಲ ಆಡಿಕೊಳ್ಳುತ್ತಿದ್ದರು. ನೀನು ತುಂಬ ಕುಡಿಯುತ್ತೀರೆ
ಎಂದು. ಅಲ್ಲದೆ ಆ ದಿನ ನಡೆದ ಕೊಲೆಯು ಪ್ರಯತ್ನ.....ಆಗ ನೀನು
ತುಂಬ ಕುಡಿದುದರಿಂದಲೇ ಹಾಗಾಯಿತೆಂದು ನಾನೂ ಭಾವಿಸಿದೆ.’

‘ ಇಲ್ಲ ಸ್ವಾಮಿ. ಸಂಬಿದರೆ ಸಂಬಿ. ಬಿಟ್ಟರೆಬಿಡಿ. ಇದುವರೆಗೂ ಮದ್ಯದ ಒಂದು ಹನಿಯನ್ನೂ ಮುಟ್ಟಿಲ್ಲ ನಾನು. ಅಂದು ನಡೆದ ಫಳನೇಗೆ ಮದ್ಯದ ಅಮಲು ಕಾರಣವೆಂಬುದೇನೋ ಸಿಜ. ಆದರೆ ಅದು ನೀವು ತಿಳಿದಿರುವಂಥ ಮದ್ಯವಲ್ಲ—ಅದು ಸೇಡಿನ ಮದ್ಯ-ದ್ವೈಷದ ಮದ್ಯ.....

‘ ಅಂದು ನಡೆದ ಫಳನೇಯ ಬಗ್ಗೆ ನೀವು ಈಗಲೂ ಆಶ್ಚರ್ಯಪಟ್ಟಿ ಕೊಳ್ಳುತ್ತಿರಬಹುದ್ದಿಲ್ಲವೇ?—ಅದು ನಡೆಯುವುದಕ್ಕೆ ಕೆಲವಿನಗಳಿಗೆ ಮೊದಲು ನಾನು ಉರಿಗೆ ಹೋಗಿದ್ದರೆ ಆ ಪ್ರಸಂಗ ಬರುತ್ತಿರಲೇ ಇಲ್ಲ.’

‘ ಮತ್ತೆ ಯಾಕವ್ವಾ ಉರಿಗೆ ಹೋದೇ? ’

‘ ಅದೇ ವಿಚಿತ್ರ ರಾಯರೆ! ನನ್ನ ಮನಸ್ಸೆ ಅದಕ್ಕೆ ಕಾರಣ. ಮನು ಷ್ಯಾನ ಮನಸ್ಸಿನಪ್ಪು ಆಂಬುರುಕೆ ವಸ್ತು ಇನ್ನಾವದೂ ಇರಲಾರದು ಈ ಜಗತ್ತಿನಲ್ಲಿ. ನನ್ನ ಕಳ್ಳೆದುರಲ್ಲೀ ಸ್ಥಾರ ಸ್ವರಾಕ್ಷಯಾಗಿದ್ದರೂ, ನನ್ನ ಪತ್ತಿಯ ಬಗ್ಗೆ ಇನ್ನೂ ಕೊಂಚ ವಿಶ್ವಾಸವುಳಿದಿತ್ತು ಸನ್ನಲ್ಲ. ಅವು ಅಡ್ಡಾರಾರಿ ಹಿಡಿಯುವಲ್ಲಿ ಅವಳ ತಪ್ಪೇನೂ ಇರಲಾರದೆಂದೂ ಅವಳ ಆ ಗೆಳೆಯನೇ ಅದಕ್ಕೆ ಕಾರಣವಾಗಿರಬೇಕೆಂದೂ ಭಾವಿಸಿದ್ದೆ. ಅವಳ ತಪ್ಪನ್ನು ವಳಿಗೆ ತಿಳಿಸಿ ಕೊಟ್ಟು ಬುದ್ಧಿ ಹೇಳಿದರೆ ಮತ್ತೆ ನನಗಾಕೆ ಸಿಕ್ಕಿದರೂ ಸಿಕ್ಕಬಹುದೇನೋ?—ಎಂದುಕೊಂಡೆ. ಸರಿ—ಅದಕ್ಕಾಗಿ ಉರಿಗೆಹೋದೇ.....’

‘ ಏನಾಯಿತು ಉರಿನಲ್ಲಿ? ’

‘ ಅವಳಿಗೂ ನನಗೂ ಸಾಕಷ್ಟು ವಾಗ್ಯಾದವಾಯಿತು. ಇದುವರೆಗೆ ಮುಚ್ಚು ಮರೆಯಿಂದ ನಡೆದಿದ್ದ ಅವಳ ಕಾರ್ಯ ಈಗ ಪ್ರತ್ಯೇಕವಾಗಿಯೆ ನಡೆಯುತ್ತಿತ್ತು. ತಾನು ಮಾಡಿದುದರಲ್ಲಿ ತಪ್ಪೇನೂ ಇಲ್ಲವೆಂದೇ ಅವಳು ಸಾಧಿಸಿದಳು. ‘ನಿನ್ನ ರೂಪಲಾವಣ್ಣಾಗಳ ಮರೆಯಲ್ಲಿ ಇಂಥ ಹೊಲಸು ಹೃದಯವಿರಬಹುದೆಂದು ನಾ ಭಾವಿಸಿರಲಿಲ್ಲ. ನಿನ್ನ ಮುಖಕ್ಕೆ ಬೆಂಕಿ ಹಾಕಲಿ! ’ ಎಂದು ನಾನು ಕೋಪದಿಂದ ಕಿರುಚಿಕೊಂಡೆ. ಅವಳು ಕನ್ನಡಿಯೋಂದನ್ನು ನನ್ನ ಮುಖಕ್ಕೆ ಹಿಡಿದು ಹೇಳಿದಳು; ‘ನಿನ್ನ ಮುಖಕ್ಕೆ ಆಗಲೆ ಬೆಂಕಿ ಬಿದ್ದಿದೆ. ಅದರಿಂದಲೇ ಅದು ಹೀಗಾಗಿದೆ—ಕರೀ ಇದ್ದಲಿನ ಹಾಗೆ!—ಎನು ಒಣ್ಣಿ, ಎನು ಕಣ್ಣಿ, ಏನು ಮೂಗು!—ನಿನ್ನಂಥ ಕಾನುಣ್ಣಿ

ನಿಗೆ ನನ್ನಂಥ ರತ್ನಿಯು?—ನಿನ್ನಂದ ನಾನೇನು ಸುಖಪಡಲಿ?—ಹೋಗು. ಸುಮ್ಮನೆ ನನ್ನನ್ನು ಹೀಡಿಸಬೇಡ! ಅಭ್ಯಾ! ಏನು ಮಾತು ಅವು!

‘ಇದುವರೆಗೆ ಎಂದೂ ಉಂಟಾಗದಪ್ಪು ಕೊಂಡ, ಅಸಹನೆ ಆ ಮಾತಿನಿಂದ ಉಕ್ಕೇರಿತು ನನಗೆ. ನಾನು ಕುರುಹಿ—ಎಂಬುದರ ಅರವೇ ಇರಲಿಲ್ಲ ಇದುವರೆಗೆ. ಅವಳ ಮಾತುಗಳಿಂದಲೇ ಹೊದಲಬಾರಿ ಗೋತ್ತಾದ್ದು ನನಗೆ. ನನ್ನಲ್ಲಿ ಅತೀವ ದ್ವೀಪ, ಅತ್ಯಂತ ಭೀಕರ ಸೇಡಿನಭಾವನೆ ಉಕ್ಕಿತು. ನನ್ನ ಕನಸನ್ನೆಲ್ಲಾ ಹುಡಿಗೂಡಿಸಿದ, ನನ್ನ ಚಿನ್ನದ ಸಂಸಾರವನ್ನೆಲ್ಲಾ ಹಾಳುಮಾಡಿದ ಆ ರೂಪದ ಮೇಲೆಯೆ ಸಿಟ್ಟು ಹೊರಳಿತು. ‘ನಿನ್ನ ಚೆಲುವಿನ ಜಂಬ ಹೊಡಿಬೇಡನೆ! ನಿನ್ನ ತಲೆಯನ್ನೆಲ್ಲ ಬೋಳಿಸಿ, ಈ ಲಾವಣ್ಯದ ಅವಯವಗಳನ್ನೆಲ್ಲಾ ಕತ್ತಲಿಸಿಬಿಟ್ಟರೆ. ಆಮೇಲೆ ನೋಡೋಣ ಯಾವ ಕಾಮ ಬರ್ತನೋ ನಿನ್ನ ಮೂರಿಸಿನೋಡಲು! ಈ ಸುಂದರ ರೂಪ ಹೋದವೇಲೆ ಒಂದು ಹೊಲಸು ನಾಯಿ ಸಹ ನಿನ್ನದುರು ಹಾಯಲಾರದು ತಿಳೀತೇ! ’ ಎಂದು ಹೇಳಿತ್ತ ಅವಳನ್ನು ಹಿಡಿದು ವಟ್ಟಿಹಾಕುವುದರಲ್ಲಿದ್ದೆ. ಆದರೆ ಅದಕ್ಕೆಲ್ಲ ಅವಕು ಹೊದಲೇ ಸಿದ್ಧತೆ ಮಾಡಿದ್ದಳೆಂದು ತೋರುತ್ತೆ. ಹಿಂದೆ ಅಡಗಿದ್ದ ಅವಳ ಗೇಳಿಯ ಬಂದವನೆ ದೂಡ್ಲಿಯಿಂದ ನನ್ನ ತಲೆಯ ಮೇಲೆ ಪ್ರಹಾರಮಾಡಿದ ನಾನು ಎಚ್ಚರತಪಿ ಬಿದ್ದುಬಿಟ್ಟಿ.....ಎಡ್ಡಿ ನೋಡಿದರೆ ಅವರಿಬ್ಬರೂ ಫರಾರಿ.....! ’

‘ಆದರೆ ಆ ಕೊಲೆಯ ಪ್ರಯತ್ನಕ್ಕೂ ಇದಕ್ಕೂ ಏನು ಸಂಬಂಧ? ’—ನಿನ್ನ ಹೆಂಡತಿಯೇನು ಆ ವೇತ್ಯೇ? ’

‘ಭೀ! ಭೀ! ಆಕೆ ನನ್ನ ಹೆಂಡತಿಯಲ್ಲ. ಅವಳೇ ಇವಳಾಗಿದ್ದರೆ ಎಪ್ಪ ಚೆನ್ನಾಗುತ್ತತ್ತು! ಆಕೆ ಸಿಕ್ಕಲಿಲ್ಲ. ಓಡಿಹೋದಳು. ನನ್ನ ಸೇಡು—ದ್ವೀಪ ಪೂರ್ತಿಯಾಗಲು ಆಸ್ತದ ದೊರೆಯಲಿಲ್ಲ. ಆದರಿಂದ ಆದು ವಿಕೃತವಾಗ ಈ ರೀತಿ ಹುಳ್ಳಡಂಚ್ಚಾಗಿ ಹೊರಳಿತು.....’

‘ನಿನಗೂ ಆ ವೇತ್ಯೇನೂ ಹೊದಲಿನಿಂದಲೂ ಪರಿಚಯವಿತ್ತೇ? ’

‘ಎಲ್ಲಿಯ ಪರಿಚಯ ರಾಯರೆ! ಸೂಳೆಯರಿಂದರೆ ನನ್ನ ತಲೆ ಕಿಟ್ಟುಹೋಗುತ್ತು. ಆ ಕೊಳಚೆಯಲ್ಲಿ ಬೀಳುವ ಸ್ಥಿತಿಯಲ್ಲಾ ನಾನಿರೆ

ಲಿಲ್ಲ. ನನ್ನವರೆ ಮೋಸಗಾರಿಕೆಯಂದಾಗಿ ನನಗೆ ಹೆಣ್ಣಂದರೆ ಮೋಸದ ಮೊಟ್ಟೆ, ಅಸತ್ಯದ ಸಾರಸಂಗ್ರಹವೆಂಬ ಭಾವನೆ ಬಂದಿತ್ತು. ಇಡೀ ಹೆಣ್ಣು ಜಾತಿಯನ್ನುಲ್ಲ ನಾನು ಅಶ್ಯಂತ ಹೀನಾಯವಾಗಿ ಭಾವಿಸುತ್ತಿದ್ದಿ.....’

‘ಹಾಗಾದರೆ ಆ ವೇಶ್ಯೆಯ ಸಂಬಂಧ ಹೇಗೆ ಬಂತು?’

‘ನಾನಾಗಿಯೆ ತಂದುಕೊಳ್ಳಲಿಲ್ಲ. ಅಕಸ್ಮಾತ್ತಾಗಿ ಆ ಯೋಗ ಬಂತು. ಒಂದು ರಾತ್ರಿ ಆಕೆ ಸಿನಿಮಾ ಧಿಯೇಟರಿನ ಬಳಿ ಸುಳಿದಾಡು ತಿದ್ದುಳು. ಸೆಲೂನಿನಿಂದ ಮನೆಗೆ ಹೋಗುವಾಗ ನಾನು ಅಲ್ಲಿ ಹಾಯುತ್ತಿದ್ದೆ. ಸೂಳೆಯರ ಮಾಟ ಗೂತ್ತಿರಚೀಕು ನಿಮಗೆ. ನನ್ನನ್ನು ಕಂಡು ಶುಡಿ ನೋಟ ಬಿಟ್ಟುಳು. ಹುಬ್ಬಿ ಹಾರಿಸಿದಳು. ಸೆರಗು ತೂರಿದಳು. ತಿರಸ್ವಾರ ಕಿಂದ ನಾನವರೆ ಕಡೆ ನೋಡಿದೆ. ಏನು ಆಶ್ಚರ್ಯ! ನನ್ನ ಪತ್ತಿಯ ಹಾಗೇ ಇದ್ದಿಖಾಕೆ. ಅದೇ ಆಕಾರ! ಅದೇ ರೂಪ! ಅದೇ ಬಣ್ಣ! ಹೃದಯ ಗಳಂತೂ ಅವಲಿಜವಳಿಯೆ! ನನಗೆ ಎಚ್ಚರದಪ್ಪಿತು. ಆಕೆ ನನ್ನ ಪತ್ತಿಯೆಂದೇ ಭಾವನೆಯಾಯಿತು. ನನ್ನಲ್ಲಿ ಶುದಿಯತ್ತಿದ್ದ ಸೇಡಿನ ಜ್ವಾಲಾಮುಖಿ ಸೊಂಟಗೊಂಡಿತು. ಅಂದು ಅವಳನ್ನು ಶೀರಿಸಿಬಿಡಬೇಕೆಂದು ನಿರ್ಧರಿಸಿದೆ. ‘ಮನೆಗೆ ಹೋಗೋಣ ನಡೀ’ ಅಂದೆ. ಅವಳು ಹೊರಟಿಳು. ದಾರಿಯಲ್ಲಿ ಸೆಲೂನಿನ ಹೊರಗಡೆ ಅವಳನ್ನು ನಿಲ್ಲಿಸಿ ಕತ್ತಿಯೋಂದಸ್ಸು ಚೆನ್ನಾಗಿ ಮನೆದು ಕೊಂಡು ಬಂದೆ. ಮುಂದಾಡುದೆಲ್ಲ ನಿಮಗೆ ತಳಿದೇ ಇದೇ.....’

ಢಣ್ಣ....ಢಣ್ಣ....ಢಣ್ಣ....

ಕಾರಾಗಾರದ ಕಾವಲುಗ್ಗೆಹದಿಂದ ಗಂಟಿ ಹನ್ನೊಂದಾಡುವು ಕೇಳಿಸಿತು.

ಮಧ್ಯಾಹ್ನದ ರೊಟ್ಟೆ ಬರುವ ಸಮಯವಾಯಿತು. ಬರಾಕಿನಲ್ಲಿನ ಸೇರಿಯಾಳಗಳೆಲ್ಲ ಬಚ್ಚೆಬ್ಬರಾಗಿ ಎದ್ದು ‘ಫಾಲೀ-ಪಾಟು’ ಹಿಡಿದು ಕೊಂಡು ಕೆಳಗೆ ನಡೆದರು.

‘ಶಿಕ್ಕೆಯಾದುದಕ್ಕೆ ವಿಷಾದವಾಗಲಿಲ್ಲವೇ ನಿನಗೆ?’ ಎಂದೆ.

‘ವಿಷಾದ ಏನು ಬಂತು? ಅತ್ಯಾನಂದವಾಯಿತು ನನಗೆ. ಅದುವ್ಯಾ-ಜಗತ್ತಿನಿಂದ ಬಿಡುಗಡೆಯಾಯಿತಲ್ಲಾ... ಎಂದು ನನಗೆ ತುಂಬ ಸಂತೋಷ.

ಹಿಂದೆ ನಡೆದ ಆ ಎಲ್ಲ ಘಟನೆಗಳನ್ನೂ ನಾನಿಂದು ಮರಿತುಬಿಡುತ್ತಿದೇನೆ— ಇಲ್ಲಿನ ವಾತಾವರಣವೇ ಬೇರೆಯಾಗಿದೆ. ಜೈಲಿನ ಸುತ್ತಮುತ್ತ ಇರುವ ವಿಸ್ತೃತವಾದ ಗೋಡೆ ನಮ್ಮನ್ನು ಆ ಪಾಷಿ ಜಗತ್ತಿನಿಂದ ಸುರಕ್ಷಿತವಾಗಿರಿಸಿದೆ. ನನ್ನ ಮಟ್ಟಿಗಂತೂ ಜೈಲು ಅಂದರೆ ದುಃಖದಾಯಕ ನರಕವಲ್ಲವೇ ಅಲ್ಲ. ಇದೊಂದು ಪುಣ್ಯಭೂಮಿ' ಎಂದು ಹೇಳಿ ಕರವಿರ ಮಂದಹಾಸ ಬೀರಿದ.

‘ಅದಿರಲಿ ಕರವಿರ! ನೀನು ನಿನ್ನ ಅಂಗಡಿಗೆ? ಸರಸ್ವತೀ ಹೇರಿ ಕಟಿಂಗ್ ಸೆಲೂನ್’ ಎಂದು ಹೆಸರಿಟ್ಟುದೇಕೆ ‘ಅದಕ್ಕೇನಾದರೂ ಉದ್ದೇಶ ವಿರಬೀಕಣ್ಣ?’

‘ಹೌದು. ಉದ್ದೀಕ್ಯಪೂರ್ವಕವಾಗಿಯೆ ಹಾಗೆ ಹೆಸರಿಟ್ಟಿ.’

‘ನಿನ್ನ ಹಂಡತಿಯ ಹೆಸರು ಹೇಳಲಾ ನಾನು?’

‘ಹೇಳಿ.’

‘ಸರಸ್ವತಿ!’

ನನಗಾದ ಶಿಕ್ಷೆ ಮಂಗಿಸಿಕೊಂಡು ಹೊರಕ್ಕೆ ಬಂದೆ.

ಕಚೇರಿಗೆ ಬಂದು ಕುಚಿರುವೇಲೆ ರೂಪಕೊಳ್ಳುತ್ತಲೂ ಎದುರಿಗೆ ದೃಷ್ಟಿ ಹೋಯಿತು.

‘ಶ್ರೀ ಸರಸ್ವತೀ ಹೇರಿ ಕಟಿಂಗ್ ಸೆಲೂನ್’ ಎಂಬ ವಿಲಕ್ಷಣಪಟವೂ ಅಲ್ಲಿ ಕಾಣಿಸಲಿಲ್ಲ. ಒಳಗಡಿ ಅದರ ಮಾಲೀಕ ಕರವಿಧನೂ ಇರಲಿಲ್ಲ!

ಒರದ ದೇವಿ!

ನಿಲುಗನುಡಿಯ ಎದುರಿಗೆ ನಿಂತುಕೊಂಡು ಶಿವಣ್ಣ. ಸರಪರನೆ ಕೂಡ ಲಿನ ಮೇಲಿ ಬಾಚಟೆಗೆಯನ್ನಾಡಿಸಿದ. ಬೈತಲೆಯನ್ನು ಸರಿಪಡಿಸುವುದರ ಕಡೆ ಅವನ ಗಮನವಿದ್ದಂತಿರಲಿಲ್ಲ. ಕನ್ನಾಟಯಲ್ಲಿ ಮೂಡಿದ್ದ ಪ್ರತಿ ಚಿಂಬದ ಕಡೆಗೂ ಅವನ ದೃಷ್ಟಿಯಿದ್ದಹಾಗಿರಲಿಲ್ಲ.

ಬಾಚಟೆಗೆಯನ್ನು ಮೇಜಿನ ಮೇಲಿ ಬಿಸುಟ್ಟಿಟ್ಟು ವಿರಾಮ ಕುಚ್ಚಿಯಲ್ಲಿರುತ್ತಿರುತ್ತಾನೆ. ಕೊಂಚ ಶಿವ್ರಾತ್ರಿ ಸ್ವರದಲ್ಲಿಯೇ ಕೂಗಿದ.

“ ಪಾರೂ ಟ್ಟ , ಏ ಪಾರೂ ಸ್ಸ್ಸ್ ! ”

ಅವನ ಕೂಗಿಗೆ ಉತ್ತರವೇನೂ ದೊರೆಯಲಿಲ್ಲ.

ಕೊಂಚ ಕೋಪದ ಸ್ವರದಲ್ಲಿ ಅವನು ಪುನಃ ಕೂಗಿದ :

‘ ಏ ಪಾರೀ,.....ಮನೇ ಮಾರೀ ಟ್ಟ —’

ಆಗಲೂ ಅವನ ಕೂಗು ಹುಸಿ ಹೋಯಿತು. ಪಾರಿಯೂ ‘ ಓ ’ ಕೊಡಲಿಲ್ಲ, ಮಾರಿಯೂ ‘ ಓ ’ ಕೊಡಲಿಲ್ಲ.

‘ ಎಲ್ಲಿ ಹಾಳಾದಕೋ ತಿಳಿಯದು ಕಾಫಿ ಹೊತ್ತಿನಲ್ಲೀ ಈಕೆ ಮಂಟ ಮಾಯವಾಗಿಬಿಡೋದು ; ಇಲ್ಲಿ ನಮ್ಮ ಗಲಾಟಿ ಹೋ ಗರ್ಜಾಟಿ ! ಹೊರಕ್ಕೆ ಹೊರಟ್ಟಿನಿಂತಾಗಲೇ ಈಕೆ ಎಲ್ಲಿ ಬಾವಿ ಬೀಳಲು ಹೋದಕೋ ಏನೋ !

.....' ಎಂದು ಗೊಣಗಿಕೊಳ್ಳುತ್ತ ಶಿವಣ್ಣ ಎದ್ದುಬಿಟ್ಟು. ರೀಗಿನಿಂದ ಅಡಿಗಳನ್ನಿಧುತ್ತ ಅಡಿಗೆ ಮನೆಯನ್ನು ಪ್ರವೇಶಿಸಿದ.

ಅಡಿಗೆ ಮನೆಯೇನೋ ಇದ್ದುದಿದ್ದ ಹಾಗೆಯೇ ಇತ್ತು, ಅದರ ರಾಣಿ ಮಾತ್ರ ಅಲ್ಲಿರಲಿಲ್ಲ.

ಒಲೆಯಿಂದ ಹರಾತ್ತಾಗಿ 'ಚುರ್ರಾರ್ರಾ' ಎಂಬ ಸದ್ಗು ಕೇಳಬಂದಿತು ಶಿವಣ್ಣ ಆಕಡೆ ಹೊರಳಿದ್.

ಒಲೆಯಲ್ಲಿಯ ಬೆಂಕಿ ಹೋಮಾಗ್ನಿಯಂತೆ ಘಗಧಗಿಸುತ್ತಿತ್ತು. ವಾತ್ರೀ ಯಲ್ಲಿರಿಸಿದ್ದ ಹಾಲು ಉಕ್ಕೇರಿ ಬಂದು ಅಗ್ನಿ ದೇವತೆಯನ್ನು ತೃಪ್ತಿಪಡಿಸುತ್ತು ಲಿತ್ತು.

ಇದುವರೆಗೆ ಮೂಗಿನ ಮೇಲಿದ್ದ ಅವನ ಕೋನ ಅದನ್ನು ಕಂಡೊಡನೆ ನೆತ್ತಿಗೇರಿಬಿಟ್ಟು. ಹಾಲಿನ ವಾತ್ರೀಯನ್ನೆತ್ತಿ ಕೆಳಕ್ಕೆ ಶುಕ್ಕುರಿಸಿಬಿಟ್ಟು ಹಿತ್ತಿಲಿನ ಕಡೆಗೆ ಹೋರಳಿದ.

ಕೋಪದ ರಭಸದಲ್ಲಿ ಆತನು ಪಾರ್ವತಿಗೆ ಎಂತೆಂತಹ ಮಾತನ್ನು ಆಡಿಬಿಡುತ್ತಿದ್ದನೋ ತಿಳಿಯದು; ಅದರೆ ಹಿತ್ತಿಲ ಬಾಗಿಲಲ್ಲಿಯ ದೃಶ್ಯ ಅವನ ಕಣ್ಣ ಬೊಂಬಿಗಳಲ್ಲಿ ಮೂಡುತ್ತಲೂ ಅವನ ನಾಲಗೆಯ ಆವೇಶವೆಲ್ಲ ಎಲ್ಲೊ ಮಾಯವಾಯಿತು. ಕೋಪ ಎಲ್ಲಿ ಅದೃಶ್ಯವಾಯಿತೋ! ಅವಳನ್ನು ಬೈದುಬಿಡಲು ಪ್ರತ್ಯೇಕವಾಗಿದ್ದ ತುಟಿಗಳೆರಡೂ ಗಂಭೀರವಾಗಿ ಕೂಡಿಕೊಂಡುವು.

ಇನ್ನೂ ಹರೆಯದವಳಂತಿದ್ದ ಹಳ್ಳಿಯ ಹೆಂಗಸೊಬ್ಬಳು ಬಾಗಿಲಲ್ಲಿ ಶುಳ್ಳತುಕೊಂಡಿದ್ದಳು; ಪಾರ್ವತಿ ಅವಳೊಂದಿಗೆ ಏನೋ ಮಾತನಾಡು ತ್ತಿದ್ದಳು.

ಹರಾತ್ತಾಗಿ ಶಿವಣ್ಣನ ದೃಷ್ಟಿ ಆ ಹಳ್ಳಿಯವಳ ಕನ್ನೆಗಳ ಕಡೆಗೆ ಹೋಯಿತು. ಕಂಬಿಗಳ ಮೇಯಲ್ಲಿ ಆ ಎರೆಡು ಕನ್ನೆಗಳೂ ತೋಯ್ಯು ಹೋಗುತ್ತಿದ್ದವು.

ಹೆಣ್ಣನ ಕಣ್ಣೇ ರಿನಣ್ಣಿ ಅಗಾಧವಾದ ಸಾಮಧ್ಯ ವಿದೆಯೆಂಬುದೇನೂ ಸುಳ್ಳಲ್ಲ! ಅವಳು ಯಾರೋ ಎಲ್ಲಿಯವಳೋ! ಅವಳಿಗೂ ತನಗೂ ಏನೂ

ಸಂಬಂಧವಿಲ್ಲ. ಈ ಮೊದಲು ಒಂದು ಸಲವೂ ಆಕೆ ತನ್ನ ದೃಷ್ಟಿಗೆ ಬಿದ್ದ ವಳಳ್ಳ. ತನ್ನ ಜೊತೆಗೆ ಒಂದು ಮಾತನ್ನೂ ಕೂಡ ಆಡಿದವಳ್ಳ. ಹೀಗಿ ದ್ದರೂ ಅವಳ ಕಣ್ಣೀರನ್ನು ಕಂಡೊಡನೆ ನನ್ನ ಹೋಮ ಇಳಿದುಹೊಗಿ ಬಿಟ್ಟು ತಲ್ಲಾ—ಎಂದು ಶಿವಣಿಗೆ ಕೊಂಚ ಅಚ್ಚರಿ ಹುಟ್ಟಿರಲಿಲ್ಲ.

ಮಾತನ್ನೇನೂ ಆಡದೆ ಆತನು ಹೋದಹಾಗೆ ಹಿಂತಿರುಗಿದ. ಅಂತಹ ಸಂದರ್ಭದಲ್ಲಿ ಪಾರ್ವತಿಯನ್ನು ಕೂಗುವುದೂ ಸರಿಯೆನ್ನಿಸಲಿಲ್ಲ; ತಾನಾಗಿಯೇ ಅವಳು ಎದ್ದೂ ಬರುವ ಲಕ್ಷಣವೂ ತೋರಲಿಲ್ಲ. ಆ ಹಳ್ಳಿಯವಳ ಕಣ್ಣೀರ ಹೊಳೆಯಲ್ಲಿ ಅವಳೂ ತೇಲಿಹೋಗುತ್ತದ್ದ ಹಾಗಿದ್ದಿತು.

ಇನ್ನೇನು ತಾನೆ ಮಾಡುವುದು? ಕಾಫಿಯಂತೂ ಬೇಗನೆ ಸಿದ್ಧವಾಗಬೇಕು. ಎಂದರೆ ತನಗೆ ಬೇಗ ಕೆಲಸಕ್ಕೆ ಹೋಗಲು ಸಾಧ್ಯ. ಪಾರ್ವತಿ ಬರುವವರಿಗೂ ಕಾಯುತ್ತ ಕುಳಿತಿರುವುದೆಂದರೆ ಇಂದು ರಜೆ ತೆಗೆದುಕೊಂಡ ಹಾಗೆಯೇ ಸರಿ. ‘ಆಗಲಿ’ ಇಂದು ಉದುಗೊಳವೆ ಹಿಡಿಯಬೇಕಾದ ಸಂದರ್ಭ ಹಣ್ಣೇಲಿ ಬರೆದಂತಿದೆ! ’ ಎಂದು ಕೊಳ್ಳುತ್ತ ಶಿವಣಿ ಒಲೆಯೆದು ರಿಗೆ ಬಂದು ಕುಳಿತುಕೊಂಡ.

ಕಾಫಿಗೆ ಎಸರಿಟ್ಟು ಉದುಗೊಳವೆ ಕೈಗೆತ್ತಿಕೊಂಡ. ಆಗತಾನೆ ಹಾಲು ಕುಡಿದಿದ್ದ ಅಗ್ನಿ ಹಾಯಾಗಿ ಮುಲಗಿ ಕೊಂಡಿದ್ದಿತೇನೋ! ಎನ್ನು ಉದಿದರೂ ಉರಿ ಏಳಲೇ ಇಲ್ಲ. ನಿರು ಕಾಯುವುದಕ್ಕೆ ಪ್ರತಿಯಾಗಿ ಅವನ ತಲೆ ಕಾಯುತೋಡಿತು. ಕಣ್ಣಿಗಳಿಗೆ ಇದ್ದಲಿಯು ಕಿಡಿಗಳ ಪ್ರಸಾದವೂ ದೊರೆಯಿತು.

‘ಇದೇನು ಒಲೆಯೋ ಅದರಪ್ಪನ ತಲೆಯೋ’ ಎಂದು ಗೊಣಿ ಕೊಳ್ಳುತ್ತ ಶಿವಣಿ ಉದುಗೊಳವೆಯನ್ನು ಬಿಸುಡಿ ಎದ್ದು ಬಿಟ್ಟು. ಕಣ್ಣಿಜ್ಞ ಕೊಳ್ಳುತ್ತ ಕಿಡಿಗಳನ್ನು ಹೋರದಿಗೆಯಲಾರಂಭಿಸಿದ. ಅವನಿಗೆ ತಿಳಿಯ ದಂತೆಯೇ ಅವನ ನಾಲಗೆ ಗಟ್ಟಿಯಾಗಿ ಕೂಗಿತು.

‘ಪಾರೀ ಇಸ್ಸ’

ಈ ಸಲ ಮಾತ್ರ ಗುಂಡು ಹುಸಿ ಹೋಗಲಿಲ್ಲ. ಪಾರ್ವತಿ ಧಾವಿಸುತ್ತ ಒಳಕ್ಕೆ ಬಂದಳು.

ಕಣ್ಣಜ್ಞ ಕೊಳ್ಳತ್ತಿದ್ದ ಹಾಗೆ ಶಿವಣ್ಣ ಅವಳ ಕಡೆ ನೋಡಿದೆ.

ಮುಳೆಯನಂತರದ ಮುಗಿಲಿನ ಹಾಗೆ ಅವಳ ಕಣ್ಣ ಆತನಿಗೆ ಕಾಣಿಸಿ ದುವು. ಆ ಹಳ್ಳಿಯವೇಳಾಂದಿಗೆ ಈಕೆಯೂ ಕೆಂಬನಿಗರೆದಿದ್ದ ತೀನೋ೯ ತಿಳಿಯದು. ಕೆನ್ನೆಗಳ ಮೇಲೆ ಸೆರಗು ಆಡಿದಂತಿದ್ದರೂ, ಒಂದು ಹನಿ ಮಾತ್ರ ಅದಕ್ಕೆ ಸಿಕ್ಕಿ ಬಿಳಿದೆ ಇನ್ನೂ ಹಾಗೆಯೆ ಹೊಳೆಯುತ್ತಿತ್ತು.

ಆಕೆ ಅವನ ಕಡೆಗೆ ನೋಡಿದಳು.

ಅವನ ಕಣ್ಣಗಳೆರಡೂ ಉಂಟಿಕೊಂಡು ಕೆಂಡದಂತಾಗಿದ್ದವು. ಕಾಫಿಯ ಪಾತ್ರೆಯನ್ನು ಒಲೆಯನೇಲಿರುಸುವಾಗ ಕ್ಯೆಗೆ ಹತ್ತಿ ಕೊಂಡಿದ್ದ ಮನಿ, ಕಣ್ಣಜ್ಞ ಕೊಳ್ಳುವಾಗ ಮುಖಕ್ಕೆಲ್ಲ ಬಣ್ಣ ಬಳಿದು ಬಿಟ್ಟಿತ್ತು!

ಬೇರಾವುದಾದರೂ ಸಂದರ್ಭವಾಗಿದ್ದಲ್ಲಿ ಇಕೆ ಕೇಕೆಹಾಕಿ ನಕ್ಕು ಬಿಡುಹುದಾಗಿತ್ತು. ಆದರೆ ಆಗ ಅವಳಿಗೆ ನಗು ಬರಲಿಲ್ಲ. ಅವಳ ಮುಖ ದಿಂದ ಒಂದು ವಾತೂ ಹೊರಡಲಿಲ್ಲ.

ಒಲೆಯ ಬಳಿ ಹೊಗಿ ಕುಳಿತುಕೊಂಡಳು. ಅವಳು ಕ್ಯೆಯಲ್ಲಿ ಉಂಟು ಗೊಳವೆಯನ್ನೆತ್ತಿಕೊಳ್ಳಲೂ ಹ್ಯಾಲಿ ಉರಿಯಂತೊಡಗಿತು.

ಮುಖ ತೊಳೆದುಕೊಂಡು ಶಿವಣ್ಣ ತನ್ನ ಕೊರಡಿಗೆ ಒಂದು ಕುಳಿತೂ ಕೊಂಡ. ಮೂರು ನಿಮಿಷಗಳಲ್ಲಿ ಬಿಸಿಬಿಸಿ ಕಾಫಿಯೂ ಬಂದಿತು. ಶಿವಣ್ಣನ ಹೊಟ್ಟಿಯಲ್ಲಿ ಮಾಯವಾದುದೂ ಆಯಿತು.

ಕ್ಯೆವಸ್ತುದಿಂದ ತುಟಿಗಳನ್ನೊರಸಿಕೊಳ್ಳತ್ತ ಶಿವಣ್ಣ ಎದ್ದು ಬಿಟ್ಟು ಕೊಂಡಿನ ತೋಳಿಗೆ ಕ್ಯೆ ಸಿಲುಕಿಸುತ್ತ ಪತ್ತಿಯಕಡೆ ಹೊರಳಿ ಹೇಳಿದ.

‘ಮಧ್ಯಾಹ್ನ ನನಗೆ ಬಿಡುವು ದೊರೆಯಲಾರದು. ನೀನು ನನಗಾಗಿ ಕಾಯಬೇಡ. ಉಂಟ ಮುಗಿಸಿಕೊಂಡುಬಿಡು. ಬಹುತಃ ಸಾಯಂಕಾಲ ಆರು ಗಂಟೆಗೆ ಒಂದು ಬಿಡ್ಡೇನೇ !’

‘ಯಾಕೆ? ಉಂಟಕ್ಕೇನು ಮಾಡ್ಡೀರಿ? ’ ಎಂಬ ಪ್ರಶ್ನೆ ಅವಳ ನಾಲಗೆಯ ತುದಿಯ ಮೇಲೆಯೆ ಬಂದಿದ್ದಿತು.

ಆದರೆ ಹೊರಕ್ಕೆ ಹೊರಡಲಿಲ್ಲ.

ಚಕ್ಕಲಿಗಳಲ್ಲಿ ಕಾಲು ಸೇರಿಸುತ್ತ ಶಿವಣ್ಣ ಅವಸರದಿಂದ ಹೊರಟು ಹೋದ. ಪಾರ್ವತಿ ನಿಂತಹಾಗೆಯೇ ನಿಂತಿದ್ದಳು.

೨

ಆರು ಗಂಟೆಗೆ ಬರುವುದಾಗಿ ಹೇಳಿದ್ದನಾದರೂ ಶಿವಣ್ಣ ಏದು ಗಂಟಿಗೇ ಮನೆಗೆ ಬಂದುಬಿಟ್ಟು.

ಬಂದು ನೋಡಿದರೆ ಅದೇ—ಆ ಬೆಳಗಿನ ದೃಶ್ಯ !

ಆ ಹೆಚ್ಚಿಯ ತರುಣಿ—ಅವಳ ಕಂಬನಿದುಂಬಿದ ಕಣ್ಣಿ—ಕಂಪಿಸುವ ಕಂತದಲ್ಲಿ ಹೊರಡುತ್ತಿರುವ ಮಾತು—ಹತ್ತಿರದಲ್ಲಿಯೇ ಮೌನವಾಗಿ ಕುಳಿತು ಕೇಳುವ ಪಾರ್ವತಿ !—ಹೌದು ಬೆಳಗಿನ ದೃಶ್ಯದ ಹೋಸ ಆವೃತ್ತಿಯೇ ಅದು. ಸನ್ನಿಹಿತ ಮಾತ್ರ ಬದಲಾಗಿದೆ ಅಷ್ಟೇ. ಬೆಳಿಗ್ಗೆ ಹಿತ್ತಿಲ ಬಾಗಿಲಲ್ಲಿ, ಈಗಲಾದರೋ ಮುಂದಿನ ಬಾಗಿಲಿನಲ್ಲೀ ನಡೆದಿದೆ ಆ ದೃಶ್ಯ !

ಅವನು ಮೆಟ್ಟೆಲುಗಳನ್ನೇರಿ ಬರುತ್ತಲೂ ಲ ಹೆಚ್ಚಿಯವಳು ತಟ್ಟನೇ ಎದ್ದು ಬಿಟ್ಟಳು. ಕೆಳಗೆ ಉರುಂ ಹೋಗಿದ್ದ ಸೀರಿಯ ಸೆರಗನ್ನು ತಲೆ ತುಂಬಾ ಹೊಡೆದುಕೊಂಡು, ಬಾಗಿಲಿನಿಂದ ಸರಿದು ಅವನಿಗೆ ದಾರಿಮಾಡಿ ಕೊಟ್ಟಳು. ಅವಳನ್ನು ನೋಡಿಯೂ ನೋಡಿದವನಂತೆ ಶಿವಣ್ಣ ನೇರವಾಗಿ ತನ್ನ ಕೊಟ್ಟಿಗೆ ನಡೆದ. ಬೆಳಗಿನಿಂದ ಉಂಟಿಲ್ಲದೆ ಅವನ ಹೊಟ್ಟೆ ಹೊಡೆದು ಕೊಳ್ಳುತ್ತಿತ್ತು. ಮಧ್ಯಾಹ್ನದ ಕೊಂಚ ತಿಂಡಿ—ಕಾಫಿ ತೆಗೆದು ಕೊಂಡಿದ್ದ ನಾದರೂ ಹಸಿವಿನ ಪೆಡಂತೂತ ಅಷ್ಟಿರಿಂದ ಹೇಗೆ ತ್ಯಾಪ್ತವಾದೀತು? ಮನೆಗೆ ಬರಬೇಕಾದರೆ. ಆತನಿಗೆ ವಿವರಿತ ಹಸಿವೆಯಾಗಿತ್ತು. ಮನೆಗೆ ಬರುತ್ತಲೂ ಅದು ಇನ್ನೂ ಹೆಚ್ಚಾಗಿಯಿತು.

ಕೊಟ್ಟಿಗೆ ಬಂದು ಬಟ್ಟಿ ತೆಗೆದಿರಿಸಿ, ವಿರಾಮ ಕುಚ್ಚಿಯಲ್ಲಿರಿಗಿ ಕೊಂಡ. ಒಂದು ಸಿಗರೀಟು ಹೊತ್ತಿಸಿ, ತುಟಿಗಳ ಮಧ್ಯ ಅದನ್ನು ಹಿಡಿದಿದ್ದ ಹಾಗೆಯೇ ಕೂಗಿದ.

‘ ಪಾರ್ವತೀ ॥ ५५५ ’

ಅವನ ಕೂಗಿಗೆ ಮೊದಲೇ ಆಕೆ ಅವನೆದುರಿಗೆ ಪ್ರತ್ಯೇಕ್ಷವಾಗಿದ್ದಳು.

‘ನಿನಿದು? ಯಾವಾಗಲೂ ಬಾಗಿಲ ಸಭೆಯೇ ನಡೆದಿರುತ್ತದಲ್ಲ. ನಿಮ್ಮ ಮಾತು—ಕತೆಯಲ್ಲಿ ನಮ್ಮ ಕತೆಯೇನಾದೀತೆಂಬುದೇ ತಿಳಿಯೋದಿಲ್ಲ ನಿಮಗೆ! ಏನಾದರೂ ಕಾಫಿ—ತಿಂಡಿ ?.....’

ಗೋಡೆಗೆ ಆತುಕೊಂಡು ಮೌನವಾಗಿ ನಿಂತಿದ್ದಳಾಕೆ. ಅವಳ ಎರಡು ಕ್ಯಾಗ್ ಬೆರಳುಗಳೂ ಸೀರಿಯ ಸೆರಗನ್ನು ಸುಮ್ಮಸುಮ್ಮನೆ ತೀಂಡುತ್ತಿದ್ದವು. ಅವಳ ತುಟಿಗಳು ಮೇಲು ಮೇಲನೆ ಚಲನ ವಲನ ಮಾಡುತ್ತಿದ್ದವು.

ಆತನ ಪ್ರಶ್ನೆಗೆ ನಿರುತ್ತಿರು.

‘ಕಾಫಿ ಮಾಡಲಿಲ್ಲವೇ?’

ಮತ್ತೆ ವೂನ!

‘ನೀನಲ್ಲಿ ಯಾರೋ ತಿರುಕೆಯನ್ನು ಕಟ್ಟಿಕೊಂಡು ಹಾಳು—ಹರಬೆ ಹೊಡಿತಾ ಇರು; ಅವರ ಕಟ್ಟಿ ಇರು ಬರಸುವಲ್ಲಿ ತೊಡಗಿರು. ಇಲ್ಲಿ ನಮಗೆ ತಿಂಡಿಸಿಕ್ಕಿದೆ ಕಟ್ಟಿ ಇರು ಹೊರಡುತ್ತಿರಲಿ.....’ ಶಿವಣಿ ಕೋಪದಿಂದಲೇ ಹೇಳಿದ.

ಆಗ ಮಾತ್ರ ಅವಳ ತುಟಿಗಳು ಬಿಚ್ಚಿ ಮಾವು. ಹೇಳಿದಳು.

‘ಆರು ಗಂಟೆಗೆ ಬರುತೇನಂತ ಹೇಳಿ ಏದಕ್ಕೇ ಬಂದು ಬಿಟ್ಟರೆ ಯಾರೇನು ಮಾಡಬೇಕು ಹೇಳಿ! .ನೀನು ಬರಲು ಇನ್ನೂ ಒಂದು ಗಂಟೆ ಅವಕಾಶವಿದೆ ಅಂತ ಮಾತನಾಡುತ್ತ ಕೂತಿದ್ದೆ. ಈಗಲೇ ಮಾಡಿದರೆ ಆರಿ ಹೋಗುತ್ತದೆ ಅಂತ.....’

ಮಾತು ಮಗಿಸಿ ಆಕೆ ನಿಲ್ಲಲೇ ಇಲ್ಲ.

ಹದಿನ್ನೆಡು ನಿಮಿಷಗಳೊಳಗಾಗಿ ಉಪಿಟ್ಟು, ಕಾಫಿ ಸಿದ್ಧವಾಗಿ ಶಿವಣಿ ನೆದುರಿಗೆ ಬಂದಿತು.

ಉಪಿಟ್ಟು ಬಾಯಲಿಟ್ಟುಕೊಳ್ಳತ್ತ ಶಿವಣಿ ಪತ್ತಿಯ ಕಡೆಗೆ ಹೊರಳಿದ. ಆಕೆ ಇನ್ನೂ ನಿಂತುಕೊಂಡೇ ಇದ್ದಳು.

‘ಕೂತುಕೊ ಪಾರಠ! ’ ಎಂದ.

ಅವಳು ಅವನ ಹತ್ತಿರ ಬಂದು ನೆದುರಿಗಿದ್ದ ಕುಚ್ಚಯಲ್ಲಿ ಕುಳಿತು

ಕೊಂಡಳು. ತಿಂಡಿ—ಕಾಫಿ ಮುಗಿಸಿ ಮತ್ತೊಂದು ಸಿಗರೀಟು ಹೊತ್ತಿಸುತ್ತೇನೆಂದ ಶಿವಣ್ಣ.

‘ ಏನು ಅವ್ಯೋಂದು ಮಾತು—ಕತೆ ಆ ಹಳ್ಳಿಯವಳ ಜೊತೆಲಿ ? ಅವಳು ಯಾರು ? ಎಲ್ಲಿಯವಳು ? ನಿಮ್ಮಾರ್ಥಿನವರೋ ಹೇಗೆ ? ’

‘ ಅಲ್ಲ, ವಿಜಾಪುರದ ಕಡೆಯ ಒಂದು ಹಳ್ಳಿಯವಳಂತೆ ! ’

‘ ನಿನಗೇನು ಪರಿಚಯ ? ’

‘ ಹೆಂಗಸರಿಗೆ ಪರಿಚಯಗಿರಿಚಯ ಯಾತಕ್ಕೆ ಬೇಕು ? ಅವಳು ಒಂದಳು, ತಾನಾಗಿಯೆ ನನ್ನು ಸ್ವಾಮಾತನಾಡಿಸಿದಳು, ಅವ್ಯೇ ! ’

‘ ಈ ಉಂರಿಗೆ ಏತಕ್ಕಾಗಿ ಬಂದಿದಾಳಂತೆ ? ’

‘ ಹೊಟ್ಟಿ ಹೊರೆಯೋದಕ್ಕಾಗಿ ’

ಕ್ಷೇತ್ರಕಾಲ ಮೌನವಾಗಿದ್ದ ಶಿವಣ್ಣ ಪುನಃ ಪ್ರಶ್ನೆ ಮಾಡಿದ.

‘ ಒಬ್ಬಳೇ ಬಂದಿದ್ದಾ ಲೇಯೇ ? ’

‘ ಉಂಂ ’

ಮತ್ತೆ ಕೊಂಡ ಕಾಲ ಮೌನ.

‘ ಯಾಕೆ ? ಗಂಡನಿಲ್ಲವೋ ? ’

‘ ಇಲ್ಲವಂತೆ ! ’

‘ ವಿಧವೆಯೋ ಏನು ಪಾಪ ? ’

‘ ಹೌದು, ಎರಡು ತಿಂಗಳಾಯಿತು, ಅವಕ ಮಂಗಳ ಸೂತ್ರಹರಿದು ! ’

‘ ಅಯ್ಯೋ ಪಾಪ ! ಇನಾಗಿದ್ದಿತಂತೆ ಅವರಿಗೆ ? ’

‘ ಹೊಟ್ಟಿಗೆ ಉಪವಾಸವಾಗಿತ್ತು ! ’

‘ ಅಂದರೇನು ? ’

‘ ಅಂದರೇನು ? ಹೊಟ್ಟಿಗೆ ಕೂಲಿರಲಿಲ್ಲ. ಅವರ ಕಡೆಯಲ್ಲಿ ಲಾಲ್ ಭಾರಿ ಬರಗಾಲ. ಹೊಲಗಳಲ್ಲಿ ಬೆಳೆಯೇ ಬರುವಂತಿರಲಿಲ್ಲ. ತಿನ್ನಲು ಕಾಳೆಲ್ಲಿ ಬಂದೀತು ? ಆತ ಕೆಲಸ ಹುಡುಕುವುದಕ್ಕಾಗಿ ಯಾವುದೋ ಉಂರಿಗೆ ಹೊರಟು ಹೋದ. ಅಲ್ಲೂ ಇದೇ ಸ್ಥಿತಿ. ಸರಿ, ಅಳ್ಳು ಯೇ ಒಂದು

ದಿನ ಸತ್ಯ ಹೋದ. ಯಾರೋ ಇವಳಿಗೆ ಪತ್ತ ಬರಿದು ತಿಳಿಸಿದರು. ಸಂ, ಇಲ್ಲಿಗೆ ಬಂದಿದ್ದಾಳ್!'

ಶಿವಣ್ಣ ಕುಳಿತ ಹಾಗೆಯೆ ಕುಳಿತ್ತದ್ದ. ಸಿಗರೀಟು ತುಟಿಗಳಲ್ಲಿ ಹಾಗೆಯೆ ಉರಿಯುತ್ತಿತ್ತು. ಅವನ ದೃಷ್ಟಿಯೆಂದುಗೆ ಆ ಹಳ್ಳಿಯವಳಿ ಬಡಕಲು ಶರೀರ ಅಪ್ಪಷ್ಟವಾಗಿ ಕಟ್ಟಿದಂತಿದ್ದಿತು. ಅನ್ನವಿಲ್ಲದೆ ಕಡ್ಡಿಯಂತಾದ ದೇಹ, ಸೀರು-ಸೀರಾದ ಕೈ-ಕಾಲು, ರಕ್ತದ ಅಭಾವದಿಂದ ಬತ್ತಿ ಹೋದ ಕೆನ್ನೆಗಳು, ಕತ್ತಿಯುಂತೆ ಮುಂದೆ ಎದ್ದು ಕಾಣುವ ಮೂಗು, ಗುಳಿ ಬಿದ್ದ ಕಣ್ಣ, ಜೊತೆಗೆ ಒಡಿದು ಹೋದ ಸ್ವರ!—ಬರದ ದೇವಿ ಅವಳ ರೂಪದಲ್ಲಿ ಮೂರ್ತಿವೆತ್ತಹಾಗೆ ತೋರಿತು ಶಿವಣ್ಣ ನಿಗೆ.

ಕೆಲಕಾಲ ದಂಪತ್ತಿಗಳಿಬ್ಬರೂ ಚಿತ್ತದಲ್ಲಿಯ ಆಕೃತಿಗಳಂತೆ ನಿಶ್ಚಲವಾಗಿ ಕುಳಿತ್ತದ್ದರು. ಒಬ್ಬರ ಮುಖದಿಂದಲೂ ಮಾತು ಹೊರಡುವಂತಿರಲಿಲ್ಲ.

ಇದ್ದುದಿದ್ದ ಹಾಗೆ ಪಾರ್ವತಿ ತಲೆಯೆತ್ತಿ ಹೇಳಿದಳು.

‘ಒಂದು ಮಾತು ಹೇಳಲಾ ?’

ಶಿವಣ್ಣ ದೃಷ್ಟಿಯನ್ನೆತ್ತದೆ ಕೇಳಿದ.

‘ಏನದು ?’

“ ನೋಡಿ, ನೀವು ಒಪ್ಪಿವಂತಿದ್ದರೆ ಹೇಳ್ತೇನೆ ”

ಆವಳು ತಡೆ-ತಡೆಯುತ್ತು ಲೆ ಹೇಳಿದಳು.

‘ಆಕೆಗೆ ಪಾಪ! ಎಲ್ಲಾ ಕೆಲಸ ಸಿಗುತ್ತಿಲ್ಲ. ಈ ಉರಿಗೆ ಬಂದು ಎಂಟು ದಿನಗಳಾಯಿತಂತೆ. ಉರಲ್ಲಿಯ ಶ್ರೀಮಂತರ, ಶೆಟ್ಟಿ ಸಾಹುಕಾರರ ಮನೆಗಳನ್ನೆಲ್ಲಾ ಒಂದೂ ಬಿಡದೆ ತಿರುಗಿದಳಂಂ. ಯಾರೂ ಆಕೆಗೆ ಕೆಲಸ ವನ್ನು ಕೊಡಲಿಲ್ಲ; ಒಂದು ಕಾಸನ್ನೂ ಸಹಾಯ ಮಾಡಲಿಲ್ಲ. ಅವಳ ಕತ್ತಿಯನ್ನೆಲ್ಲ ಕೇಳಿಕೊಂಡು, ಕೆಲವರು ಒಣಮರುಕೆ ತೋರಿಸಿ ‘ಏನು ಮಾಡೋಣಮಾತ್ತಾ ನಮಗೂ ಭಾರಿ ತಾಪತ್ತಯ; ಇಲ್ಲವಾದರೆ ನಿನಗೇ ನಾದರೂ ಸಹಾಯ ಮಾಡುತ್ತಿದ್ದೇವು’ ಎಂದರಂತೆ ಇನ್ನು ಕೆಲವರು ಅವಳ ಕತ್ತಿಯನ್ನು ಸದೆ ಪೂರ್ತಿಯಾಗಿ ಕೇಳದೆ ಮನೆಯಂದ ಓಡಿಸಿ ಬಿಟ್ಟರಂತೆ!’

‘ ಇಪ್ಪುದಿನ ಹೊಟ್ಟಿಗೇನು ಮಾಡುತ್ತಿದ್ದಳು?’

‘ ಬಿಕ್ಕೆ ಬೇಡಲಾರದ ಒಂದೆರಡು ದಿನ ಉಪವಾಸವಿದ್ದಳು. ಅನಂತರ ಹೊಟ್ಟಿಯ ಸಂಕಟ ತಾಳಲಾರದ ಬಿಕ್ಕೆ ಬೇಡಿ ಅದನ್ನು ಹೇಗೋ ಸಮಾಧಾನಗೊಳಿಸಿದಳು. ಈಗ.....’

ವಾಕ್ಯವನ್ನು ಪೂರ್ತಿ ಮುಗಿಸದೆ ಪಾರ್ಫತಿ ನಿಂತುಬಿಟ್ಟಳು. ಅವಳ ಕೊನೆಯ ಶಬ್ದ—‘ ಈಗ?’ ಎಂಬುದು ತಿವಣಿನ ಕಿವಿಗಳಲ್ಲಿ ಮತ್ತೆ ಮತ್ತೆ ಮೊರೆಯತೋಡಿತು. ಅವನ ಕಣ್ಣಗಳಿಂದುರಿಗೆ ಹೊಡ್ಡಿದೊಂದು ಪ್ರಶ್ನೆ ಘರ್ಕ ಚಿಹ್ನೆ ಮೂಡಿದಂತಾಯಿತು.

‘ ಈಗ?’

— ಆ ಬಡವಿ ಏನು ಮಾಡಬೇಕು? ಕೆಲಸಮಾಡಿ ಹೊಟ್ಟಿ. ಮೊರೆದು ಕೊಳ್ಳಬ ಅವೇಕ್ಕೆಯೇನೋ ಆಕೆಗಿದೆ. ಆದರೆ ಆಕೆಗೆ ಕೆಲಸ ಕೊಡಲು ಯಾರೂ ಸಿದ್ಧರಿಲ್ಲ. ಬಿಂಬವುದು—ಕಂಟ್ಟಿನ್ನುದು—ಕಸ—ಮುಸರೆ—ಅಡಿಗೆ ಕೂಲಿ—ಯಾವುದನ್ನು ಮಾಡಲೂ ಆಕೆ ತಯಾರಾಗಿದ್ದಾಳೆ. ಆದರೆ ಯಾರೂ ಅವಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಮನಸ್ಸು ಮಾಡುತ್ತಿಲ್ಲ. ನಿರು ಪಾಯವಾಗಿ—ಕೇವಲ ಹೊಟ್ಟೆಯೇ ಹೋರಣ್ಣ ತುಂಬಿಸುವುದಕ್ಕಾಗಿ ಇಂದು ಆಕೆ ಬೀದಿಗೆ ಬರಬೇಕಾಗಿದೆ ಭಿಕಾರಿಯಾಗಿ!.....’

ತಿವಣಿನ ಮನಸ್ಸು ಅತನಿಗೆ ಬಿಟ್ಟು ಬಿಡದೆ ಪ್ರಶ್ನೆ ಮಾಡತೋಡಿತು ಆಕೆಯನ್ನು ಹೀಗೆಯೇ ಭಿಕಾರಿಯಾಗಲು ಬಿಡುವೆಯಾ? ಉಂಟಿನ ಎಳ್ಳಿ ಜನರಹಾಗೆ ನೀನೂ ಅವಳನ್ನು ನಿನ್ನ ಮನೀಯಿಂದ ಓಡಿಸುವೆಯಾ? ನಿನ್ನ ನಾಡಿನ ಸ್ತ್ರೀಯೊಬ್ಬಳು ಒಗಾಲದಿಂದ ಅನಾಧಿಯಾಗಿ ಇಲ್ಲಿಗೆ ಬಂದಿದ್ದಾಳೆ. ನೀನಾದರೂ ಅವಳ ಹೊಟ್ಟಿಗೆ ಹಾಕುವೆಯಾ? ಇಲ್ಲವೇ ಅವಳನ್ನು ಭಿಕಾರಿಗಳ ತಂಡದಲ್ಲಿ ಸೇರಿಸುವೆಯಾ?

ಆ ಪ್ರಶ್ನೆಗೆ ಏನು ಉತ್ತರವೀಯಬೇಕೆಂಬುದು ಅತನಿಗೆ ಹೊಳೆಯ ಲಲ್ಲ. ಆ ಪ್ರಶ್ನೆಯನ್ನು ಅಲ್ಲಿಯೇ ಬಿಟ್ಟು ಆತನ ಮನಸ್ಸು ಬರಗಾಲದ ಕಾರಣಗಳಿನೆಂಬುದನ್ನು ಶೋಧಿಸಲು ಹೊರಟಿತು. ಸಕಾಲಕ್ಕೆ ಮಳೆಯಾಗಿಲ್ಲ. ಬೆಳಿಗೆ ನೀರು ಸಿಕ್ಕುವೆ ಅದು ಸತತ ಹೋಯಿತು. ಅದರೊಂದಿಗೆ

ರೈತರೂ ಸತ್ಯ ಹೋಗಬೇಕಾದ ಸಂದರ್ಭ ಬಂತು. ವೃತ್ತಪತ್ರಿಕೆಗಳಲ್ಲಿ ದಿನವೂ ಪ್ರಕಟಿಸಾಗುತ್ತಿದ್ದ ಬರಗಾಲದ ಭೀಕರತೆಯ ಭಯಂಕರ ವೃತ್ತಾಂತ ಗಳು ಕ್ಷೇಮವಾತ್ರದಲ್ಲಿ ಆತನ ನೇನಪಿನ ದೃಷ್ಟಿಯೆಡುರಿಗೆ ಹಾಯ್ದುಹೋದ್ದುವು. ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದೆ ಪಟಪಟಿನೆ ಸತ್ಯ ಬೀಳುತ್ತಿರುವ ಮಾನವ ಪ್ರಾಣಿಗಳು; ಮೇವು ನೀರಿಲ್ಲದೆ ಬಿದ್ದುಕೊಂಡಲ್ಲೇ ಅಷ್ಟಿರಂಜರವಾಗುತ್ತಿರುವ ದನ-ಕರುಗಳು; ಮನಯಲ್ಲಿ ಉಳಿದುದ್ದನ್ನಲ್ಲಿ ನಾಲ್ಕು ಕಾಸಿಗೆ ಮಾರಿಕೊಂಡು, ಹೆಂಡಿರು-ಮಕ್ಕಳನ್ನು ಕಟ್ಟಿಕೊಂಡು ಉಂಡುರಿಗೆ ಅಲೆಯುತ್ತಿರುವ ದರಿದ್ರ ಜನ! ಆತನ ಎಡ ಸಂತಾಪ ದಿಂದ ಕುದಿಯತ್ತೊಡಗಿತು. ಇದನ್ನೆಲ್ಲ ನೋಡಿಯೂ ನೋಡದಂತೆ ನೋಣ ಜಾಡಿಸುತ್ತ ಕೂತುಕೊಂಡ ಸರಕಾರ! ಮೊದಲೇ ಕೆರೆ-ಕಾಲುವೆಗಳನ್ನು ನಿರ್ಮಿಸಿ ನೀರಾವರಿ ಯೋಚನೆ ಮಾಡಿದ್ದರೆ, ಇಂತಹ ಭೀಕರ ಪರಿಸ್ಥಿತಿಯುಂಟಾಗುತ್ತಿರಲ್ಲ! ಆದರೆ ಮಾಡುವವರಾದು? - ಒಡರ್ಪ್ರತರ ಗೋಕುಲ ಯಾರಿಗೆ ಬೇಕಿದೆ? ಆವರು ಕೂಡು ನೀರಿಲ್ಲದೆ ದೇಶಾಂತರ ಹೊರಟಿರೂ ಶ್ರೀಮಂತರು ಸುಖವಾಗಿ ತಮ್ಮ ವಿಲಾಸದಲ್ಲಿ ಮಗ್ನರಾಗಿದ್ದಾರೆ. ಹೊಟ್ಟಿಗಿಲ್ಲದೆ ಮನೆ ಬಾಗಿಲಿಗೆ ಬಂದವರನ್ನು ಬರಿಪ್ಪಲ್ಲ ಸಾಗಬಾಕಿ ತಾವು ಒಳಗೆ ಕುಳಿತು ಮೃಷಾಪ್ನೆ ಹೊಡಿಯುತ್ತಾರೆ!

ವುನಃ ಅವನ ಅಂತದೃಷ್ಟಿಯೆಡುರಿನಲ್ಲಿ ಆ ಹಳ್ಳಿಯವಳ ಕರುತ್ತಾಜನಕ ಮೂರ್ತಿ ತಲೆದೋರಿತು.

ಬಾಯಿಯಲ್ಲಿದ್ದ ಸಿಗರೀಟನ್ನು ಬಿಸುಟ್ಟಿಟ್ಟು ತಿನಣಿ ಪತ್ತಿಯಕಡೆ ಹೊರಳದ! ಅವಳೆಡುರಿನಲ್ಲಿಯೂ ಅದೇ ಚಿಹ್ನೆ.

ಮಾರನೆಯ ದಿನ ಸಾಯಂಕಾಲ ತಿನಣಿ ಮನೆಗೆ ಬಂದಾಗಲೂ ಬಾಗಿಲಿನಲ್ಲಿ ಮನನ್ನಾದಿನದ ದೃಶ್ಯವೇ!

ಆತನಿಗೆ ದಾರಿ ಮಾಡಿಕೊಡಲು ಅವಳು ಎದ್ದುಬಿಟ್ಟಾಗು, ಅವಳ ಕಂಕುಳಲ್ಲಿದ್ದ ಮಗುವಿನ ಕಡೆಗೆ ಅವನ ದೃಷ್ಟಿ ಹೋಯಿತು.

‘ಮುಳುಗುತ್ತಿರಾವವಳಿಗೆ ಭಾರವಾಗ ಮಗು ಬೇರೆ ಇಡೆಯೇ?’ ಎಂದುಕೊಳ್ಳುತ್ತ ತಿನಣಿ ವಿನಣಿ ಹೃದಯದಿಂದಲೇ ಒಳಕ್ಕೆ ಹೋದ.

ರಾತ್ರಿ ಉಂಟವಾದ ಬಳಿಕ ದಂಪತಿಗಳು ಮಲಗಿಕೊಂಡಿದ್ದಾಗಲೂ ಅದೇ ವಿಷಯ ಹೊರಟಿತು.

‘ಮಗು ಬೇರೆ ಇದೆಯಲ್ಲ, ಅವಳಿಗೆ? ಅದನ್ನೆಲ್ಲ ಇಟ್ಟಿದ್ದಳಂತೆ ಇಷ್ಟುದಿನ?’ ಶಿವಣಿ ಕೇಳಿದ.

‘ಅವರ ಉರಿಸಿಂದ ಬಂದ ನಾಲ್ಕಾರು ಜನ ಸೇರಿ ಉರ ಹೊರ ಗಡೆ ಒಂದು ಗುಡಿಸಲು ಕಟ್ಟಿಕೊಂಡಿದ್ದಾರಂತೆ. ಅಲ್ಲಿ ಬಟ್ಟಿರುತ್ತಿದ್ದಳು?’

‘ಅಲ್ಲಿ ಆ ಮಗುವನ್ನು ಯಾರು ನೋಡಿಕೊಳ್ಳುತ್ತಿದ್ದರು?’

‘ಒಂದು ಹಣ್ಣ ಹಣ್ಣ ಮುದುಕಿ.....’

‘ಆ ಪಾಪದ ಮಗುವಿಗೆ ವಯಸ್ಸೆಷ್ಟು?’

‘ಇನ್ನೂ ನಾಲ್ಕು ತಿಂಗಳು ತುಂಬಿಲ್ಲ.’

ನಾಲ್ಕು ತಿಂಗಳ ಹಸುಮಗುವೇಂದು ಹಾಳು ಗುಡಿಸಿಲಿನಲ್ಲಿ ಬಿಡು ಕೊಂಡಿರುವ ವಿಚಾರ ಶಿವಣಿನ ಕರುಳಿನಲ್ಲಿ ಕಳವಳವನ್ನುಂಟುಮಾಡಿತು. ಆಧರ ತಾಯಿ ಹೊಟ್ಟಿಗೆ ಸಂಪಾದಿಸಲು ಇಡೀದಿನವೆಲ್ಲಾ ಮನೆಮನೆ ತಿರುಗುತ್ತಿರುವುದು—ಮುಂದೆ ಯೋಚಿಸಲು ಕೂಡ ಅವನಿಗೆ ಮನ ಸ್ವಾಗತಿಲ್ಲ.

ಪಾರ್ವತಿ ಮೇಲ್ಲಿನೆ ಮಾತು ತೆಗೆದಳು!

‘ಎಷ್ಟುದಿನ ಅವಳ ಕರ್ಮಕರ್ಥೆ ಕೇಳಿಕೊಂಡು ಸುಮೃದ್ಧಿರೋದು ಅಂದ್ರೆ? ನಮ್ಮ ಕೈಲಾದ ಸಹಾಯ ಅವಳಿಗೆ ಮಾಡಿದರೆ.....’

ತಲೆದಿಂಬಿನ ಮೇಲೆ ತೋಳುಗಳನ್ನು ಹೊರಳಿಸಿ ಶಿವಣಿ ಅವಳ ದೃಷ್ಟಿಗೆ ದೃಷ್ಟಿ ಸೇರಿಸಿದ.

‘ಪಾಪ. ಎಷ್ಟು ಅಲೇದರೂ ಅವಳಿಗೆ ಎಲ್ಲಾ ಕೆಲಸನಿಕ್ಕುತ್ತಿಲ್ಲ. ಏಕೋ ಏನೋ ತಿಳಿಯದು. ಆ ಬಡವಿಯ ಸಂಕಟ ಯಾರಲ್ಲೂ ಕನಿಕರ ಹುಟ್ಟಿಸಲೊಲ್ಲಿದು!’

ಅವಳಿಗೆ ಕೆಲಸ ಸಿಕ್ಕುದಿರುವುದಕ್ಕೆ ಕಾರಣವೇನೇಂಬುದು ಆತನಿಗೆ ಘಕ್ಕನೆ ಹೊಳೆಯಿತು—ಅವಳಿನ್ನೂ ಹರಿಯದ ಹೆಂಗಸು, ಮನೆಯ ಯಜಮಾನರು ಅವಳಿಗೆ ಮನಸೋತರೇನುಗತಿಯೆಂದು ಯಜಮಾನಿಯರು ಹೆದರು

ತ್ತಿರಬಹುದು. ತಿಳಿದೂ ತಿಳಿದೂ ಹಾವನ್ನು ಮನೆಯಲ್ಲಿ ಸಾಕುವ ಕುಚ್ಚು ತನ ಕೂಡದೆಂದೇ ಅವರ ಭಾವನೆಯಾಗಿರಬೇಕು.

ಅಂತಹ ಭಾವನೆ ಪಾರ್ವತಿಯಲ್ಲಿವಲ್ಲ—ಎಂದು ಯೋಚಿಸಿದಾಗ ಆತನಿಗೆ ಕೊಂಚ ಸಮಾಧಾನವಾಯಿತು. ಅದರೊಂದಿಗೆ ತನ್ನ ಜಾರಿತ್ರೈ ದಲ್ಲಿ ತನ್ನ ಪತ್ನಿಗಿರುವ ಆಚಲ ವಿಶ್ವಾಸನನ್ನು ಕಂಡು ಕೊಂಚ ಅಭಿಮಾನವೂ ಎನಿಸಿತು. ಪಾರ್ವತಿ ಹೇಳುತ್ತಿದ್ದಳು ;

‘ಮನೆಗೆಲಸಗಳನ್ನೆಲ್ಲಾ ನಾನೋಬ್ಬಿ ಹೀ ಮಾಡಬಲ್ಲಿ; ಆದರೆ ಕೇವಲ ಆ ಬಡವಿಗೆ ಸಹಾಯ ಮಾಡುವುದಕ್ಕಾಗಿಯೆಂದು ಆಕೆಯನ್ನು ಏಕೆ ಕೆಂ ಸಕ್ಕೆ ಕರೆದುಕೊಳ್ಳಬಾರದು? ಕನ ಮುಸರಿ, ಬಟ್ಟಿ ತೊಳೆಯುವುದು ಇತ್ತೂದಿ ಮನೆಗೆಲಸಗಳೆಲ್ಲವನ್ನು ನೋಡಿಕೊಳ್ಳುತ್ತಾ ಹೀ. ಅವಳಿಗೆ ನಾವು ಸಂಬಳ ವನ್ನು ಕೂಡಬೇಕಾಗಿಲ್ಲ. ಎರಡು ಹೊತ್ತು ಉಟಕ್ಕೆ ಹಾಕಿದರೆ ಸಾಕು. ಬೆಳಗಿನಿಂದ ಸಾಯಂಕಾಲದವರೆಗೂ ದುಡಿಯುವುದಾಗಿ, ಆಕೆ ಹೇಳುತ್ತಾ ಹೀ.....’

‘ಆದೇನೋಽಸರಿ! ಆವಳು ದುಡಿಯಲು ಸಿದ್ಧಾಗಿಯೆ ಇದ್ದಾ ಹೀ. ಆದರೆ— ಶಿವಣ್ಣನೆದುರಿಗೆ ತತ್ತ್ವ ಸ್ವಂತದ ಆರ್ಥಿಕ ಪರಿಸ್ಥಿತಿ ಭೂತದಂತೆ ಬಂದುನಿಂತಿತು. ಬೆಳಗಿನಿಂದ ಸಂಜೆಯವರಿಗೆ ಕೆಲಸ ಮಾಡಿದರೆ, ತಿಂಗಳಿಗೆ ದೊರೆಯುವುದು ಬರಿ ಇಪ್ಪತ್ತೆಡು ರೂಪಾಯಿ! ಈ ಇಪ್ಪತ್ತೆಡು ರೂಪಾಯಿಗಳಲ್ಲಿ ಮನೆಬಾಡಿಗೆ ಉಟ ತಿಂಡಿ ಬಟ್ಟೆ—ಬರೆ ಎಲ್ಲವೂ ಆಗಬೇಕು. ಅದರಲ್ಲಾ ಕಾಳುಕಡ್ಡಿ ವಿವರೀತ ತುಟ್ಟಿಯಾಗಿರುವ ಈ ಕಾಲದಲ್ಲಿ ಸಂಸಾರವನ್ನು ಸುಲಲಿತವಾಗಿ ಸಾಗಿಸಬೇಕಾದರೆ ಕಣ್ಣೀರು ಕೆನ್ನೆಗಳಿಯುವ ಸಿದ್ಧಿ! ಹೇಗೋ ಎರಡು ಹೊಟ್ಟಿಗಳು ತುಂಬುತ್ತಿವೆ. ತಮ್ಮಿಬ್ಬರ ಸಂಸಾರ ಇದ್ದುದರಲ್ಲಿಯೇ ಸುಖಮಯವಾಗಿ ಸಾಗುತ್ತದೆ. ಅದರಲ್ಲಿ ಮೂರನೆಯವರೊಬ್ಬಳು ಬಂದು ಸೇರಿದರೆ...?’

ಆಕೆಗೆ ಸಂಬಳವೆಂಬ ಹೆಸರಿನಲ್ಲಿ ಹಣ ಕೂಡಬೇಕಾಗಿಲ್ಲ. ಅದೇನೋ ನಿಜ! ಆದರೆ ಉಟಕ್ಕೆ ವೆಚ್ಚವಂತೂ ಬಂದೇ ಬರುತ್ತದಲ್ಲ. ತೀರಕಡಿಮೆ ಯೆಂದರೂ ಆರೇಳು ರೂಪಾಯಿಗಳಾದರೂ ಆಗುತ್ತದೆ! ಆದರ ಜೊತೆಗೆ—

ಅಂದು ಸಾಯಂಕಾಲ ಅವಳ ಕೆಂಕುಳಲ್ಲಿ ಕಂಡ ಆ ಮನುಷಿನ ಮೂರ್ತಿ ತಿವಣ್ಣನ ದೃಷ್ಟಿಯೆಂದುಗಿ ತಲೆದೊರಿತು. ಅವಳಿಗೆ ಹೊಟ್ಟಿಗೆ ಹಾಕಿ ಆ ಮನುಷನ್ನು ಹಾಗೆಯೇ ಬಿಡಲಾಗುತ್ತದೆಯೇ? ಅದಕ್ಕೆ ಹಾಲು ಬೇಕು. ಆ ಹಾಲಿಗೆ ಹೆಣ ಬೇಕು. ಅವಳಿಗೆ ಸಂಬಳ ಕೊಡದಿದ್ದರೆ ಹಣವೆಲ್ಲಿ ಬಂದಿತು? ಹಾಲಿಲ್ಲದೆ ಹೋದರೆ ಮನು ಹೇಗೆ ಉಳಿದೀತು?

ತನ್ನ ಆರ್ಥಿಕ ದುಃಖಿತಿಯ ಚಿತ್ರ ಕಣ್ಣನೆದುರು ಕಟ್ಟುತ್ತೆಲೆ ಆತನಿಗೆ ಸಹಿಸಲಸದಳವಾದ ವೇದನೆಯಂಬಾಯಿತು. ನೀರಿಲ್ಲದೆ ಬತ್ತಿ ಹೋಗಿ ರುವ ನದಿಯೂ, ಜೀಬಿನಲ್ಲಿ ಕಾಸಿಲ್ಲದವನ ಸಹಾನುಭೂತಿಯೂ ಒಂದೇ— ಎಂದು ಅವನಿಗೆನ್ನಿಸಿತು. ಅವರೊಂದಿಗೆ ಈ ಬಗೆಯ ದುಃಖಿತಿಯಂಟಾಗಲು ಕಾರಣವಾದ ಸಮಾಜದ ವಿಷಮು ಆರ್ಥಿಕ ರಚನೆಯ ಬಗ್ಗೆ ಅವನ ಎದೆಯಲ್ಲಿ ಜ್ಞಾಲಾಮುಖಿ ಉರಿದೆದ್ದಿತು. ಆದರೆ ಈಗ ಆ ಉರಿಯ ಉಪಯೋಗವೇನೂ ಇರಲಿಲ್ಲ. ಸದ್ಯ ತನ್ನದುರು ಬಂದು ನಿಂತಿರುವ ಸಮಸ್ಯೆಯನ್ನು ಆತನು ಪರಿಹರಿಸಲೇ ಬೇಕಾಗಿದ್ದಿತು.

ಪಾರ್ವತಿ ಹೇಳುತ್ತಿದ್ದಳು.

‘ನಮ್ಮ ಸ್ಥಿತಿ ಹೇಗಿದೆಯೆಂಬುದು ನನಗೂ ಗೊತ್ತು. ಅದನ್ನು ಮರಿತುಬಿಟ್ಟು ನಾನು ಬೇರಿಯವರಿಗೆ ಸಹಾಯ ಮಾಡಲು ಹೋಗುತ್ತೇ ನೆಂದು ತಿಳಿಯಬೇಕಿ; ಆದರೆ ಮನಸ್ಸು ತಡೆಯಲಿಲ್ಲ. ನಮ್ಮಲ್ಲಿ ನಾಲ್ಕು ರೊಟ್ಟಿಯಿದ್ದರೆ ಅವಳೂ ಒಂದು ತಿನ್ನಲಿ. ಪಾವ! ಅವಳ ಸಂಕಟ ನೋಡಿ ದರಿ ನನಗೆ ಕುತ್ತಿಗೆಯಲ್ಲಿ ಅನ್ನ ಇಳಿಯೋದಿಲ್ಲ. ಅದಕ್ಕಾಗಿ.....’

‘ನಮ್ಮಲ್ಲಿ ನಾಲ್ಕು ರೊಟ್ಟಿಯಿದ್ದರೆ ಅವಳು ಒಂದು ತಿನ್ನಲಿ!

ಅವಳ ಈ ನುಡಿ ಅವನ ಎದೆಯಲ್ಲಿ ಏಂಚಿನಂತೆ ಪ್ರವೇಶಿಸಿತು. ಹತಾತ್ಮಾಗಿ, ಅವನಿಗೆ ಟಾಲ್‌ಸ್ವಾಯಿಯವರ ಅವೃತ ವಾಣಿಯೋಂದರೆ ಸೃಷ್ಟಿಯಾಯಿತು.

“ಬಡವರ ದುಃಖಿನ್ನು ಬಡವರೇ ತಿಳಿಯಬಲ್ಲರು. ನಿಮ್ಮಲ್ಲಿ ನಾಲ್ಕು ಕೋಟಿ ಶದ್ದರೆ ಅವಂಗೋಂದು ಕೊಡಿ. ಹೊಡಿಯಲು ಕಂಬಳಿ

ಯಿಲ್ಲದೆ ಬಡವರು ಚೆಳಿಯಲ್ಲಿ ಸಾಯುತ್ತಿದ್ದಾಗ, ನಿಮ್ಮಲ್ಲಿ ನಾಲ್ಕು ಕಂಬಳ ಇದ್ದರೆ ಅವರಿಗೊಂದು ಕೊಡಿ.!'

ಶಿವಣ್ಣ ಹೆಚ್ಚು ಮಾತನಾಡಲಿಲ್ಲ.

'ಅಗಲಿ ಪಾರೂ, ನಾಳೆಯಿಂದ ಅವಳಿಗೆ ಬರಹೇಳು! ' ಎಂದ.

೫

ಸಿಂಗಮ್ಮೆ ಅವರ ಮನೆಗೆ ಕೆಲಕಕ್ಕೆ ಸೇರಿ ಒಂದು ತಿಂಗಳು ಕಳೆದು ಹೋಗಿದ್ದಿತು. ಅಪ್ಪರಲ್ಲಿಯೆ ಆಕೆ ದಂಪತ್ತಿಗಳಿಬ್ಬರಿಗೂ ಅಚ್ಚುಮೆಚ್ಚಿನವಳಾಗಿ ಬಿಟ್ಟದ್ದಳು. ಅವಳು ಕೆಲಸದವಲೀಂದು ಅವರು ಭಾವಿಸಿಕೊಂಡಿರಲೇ ಇಲ್ಲ-ಸಂಸಾರದಲ್ಲಿ ಅವಳೂ ಒಬ್ಬ ಪಾಲುಗಾತ್ರ ಯೆಂದೇ ಅವರು ತಳಿದ್ದರು.

ಬೆಳಗನಲ್ಲಿ ಅವರ ಮನೆಗೆ ಬಂದುಬಿಟ್ಟರೆ ಸಿಂಗಮ್ಮೆ ಎಲ್ಲ ಕೆಲಗೆ ಗಳನ್ನೂ ತೀರಿಸಿಕೊಂಡು, ಸಾಯಂಕಾಲ ಉಣಿಮಾಡಿ ತನ್ನ ಗುಡಿಸಿಲಿಗೆ ಹೋಗುತ್ತಿದ್ದಳು. ಇದುವರೆಗೆ ಮನೆಯಲ್ಲಿ ಒಬ್ಬ ಲೇಳಿ ಆಗಿ ಬೇಜಾರು ಪಟ್ಟಿ ಕೊಳ್ಳುತ್ತಿದ್ದ ಪಾರ್ವತಿಗೆ ಅವಳ ಜೊತೆ ಸಿಕ್ಕ ಬಳಿಕ, ಪ್ರೀತಿಯ ತಂಗ ಯೋಬ್ಬಳು ಬಂದವ್ಯ ಸಂತೋಷವಾಯಿತು. ಮಾತುಕತೆ ನಡೆದಿರುವಾಗೆಲೀ ಮನೆಗಲಸವೆಲ್ಲ ಮುಗಿದುಹೋಗುತ್ತಿತ್ತು. ಶಿವಣ್ಣನಿಗೆ ಸಮಯಕ್ಕೆ ಸಂಯಾಗ ಸ್ಥಾನಕ್ಕೆ ಬಿಸಿಬಿಸಿ ನೀರು. ಆದಾಡೊಡನೆಯೇ ತಿಂಡಿ-ಕಾಫಿ. ಮನೆಗೆ ಬರುತ್ತಲೇ ಬಿಸಿಬಿಸಿ ಉಣಿ. ಎಲ್ಲವೂ ನಿಯಮಿತವೇಳಿಗೆ ದೊರೆಯಿತ್ತೊಡಗಿತು. ಪಾರ್ವತಿಯ ಸೋಮಾರಿತನಕ್ಕಾಗಿ ಶಿವಣ್ಣ ಆಗಾಗ ರೇಗುವುದೂ ತಪ್ಪಿಹೋಯಿತು. ತರುಣ ದಂಪತ್ತಿಗಳ ಜೀವನದಲ್ಲಿ ಒಂದು ನೆಮ್ಮೆದಿಳಂಟಾಯಿತು.

ಆದರೆ ಈ ನೆಮ್ಮೆದಿ ಬಹುಕಾಲ ಉಳಿಯುವಂತಿರಲಿಲ್ಲವೇನೋ! ಮಧ್ಯ ಮಧ್ಯ ತೊಂದರೆ, ತಾಪತ್ರಯಂಗಳ ಇಣಕ ಹಾಕಲಾರೆಂಳಿ ಸಿದುವು.

ಇಪ್ಪತ್ತು ವರ್ಷ ನಯಸ್ವಿನ ತರುಣ ಸ್ತ್ರೀಯಾಬ್ಜಳು ಯಾವಾಗೆಲೂ

ಅವರ ಮನೆಯಲ್ಲಿರುವುದನ್ನು ಆ ಬೀದಿಯ ಸಾಧ್ಯಾಯರನೇಕರಿಗೆ ನೋಡಿ ಶಾಗಲಿಲ್ಲ. ಅವರ ಹರಟಿಗ ಬೇರೆ ವಿವರಗಳ ಕೊರತೆಯಾದಾಗಲೀಲ್ಲ ತಿವಣಿನ ಈ ನೂತನ ಕೆಲಸಗಿತ್ತಿರುವ ವಿಷಯವೇ ಚಚ್ಚಿಸಲ್ಪಡತೋಡಿತು. ವಿವಾಹಿತ ಪುರುಷನೊಬ್ಬ ಈ ರೀತಿ ಪ್ರತ್ಯಕ್ಷವಾಗಿಯೇ ‘ಅನಾಜಾರ’ ನಡೆಯಿಸುವುದನ್ನು, ನೋಡಿಯೂ ನೋಡಿದವರಂತೆ ಸುನ್ಯಸ್ವಿರಲು ಸಮಾಜದ ಆ ಆಧಾರ ಸ್ತೋಂಭಗಳಿಗಾಗಲಿಲ್ಲ. ಸರಿ. ಬೀದಿಯಲ್ಲಿ ಲಾಲ್ಕಿ ಚುಚ್ಚಿ ಬೊಬ್ಬಿಗಾರಂಭವಾಯಿತು. ಅವರ ಮನೆಯೂ ಅಕ್ಕೆ ಪಕ್ಕವಲ್ಲಿಯ ಸ್ವೀಯರಂತೂ ಪಾರ್ವತಿಯ ವಾರಿನಲ್ಲೇ ಪಿಸಃಮಾತುಗಳಿಗಾರಂಭಿಸಿದರು. ನಾಲ್ಕು ಮಕ್ಕಳನ್ನು ಹತ್ತು ಅಸುಭವಶಾಲಿಗಳಾಗಿದ್ದ ಪತಿವ್ರತೀಯೆರಲ್ಲಿ ಕೆಲವರು, ಅವಕನ್ನು ಗುಟ್ಟಾಗಿ ಕರೆದು ಹಿತವಾದವನ್ನು ಹೇಳಿದರು.

‘ತಂಗೀ ಸಿನೆಗೆ ತಿಳಿಯಾದಮಾತ್ರ; ಎಲ್ಲಂಯಾದರೂವುಂಟೇ! ಗಂಡಸರನ್ನು ಎಂದಿಗೂ ನಂಬಬಾರದು ಕಣೇ ತಾಂ! ಅದರಲ್ಲೂ ಮನೆಲೀ ತರಣ ಸ್ತೀರೋಬ್ಬಳನ್ನು—ಆದೂ ಗಂಡ ಗಂಡ ಯಾರೂ ಗತಿಯಲ್ಲದವರನ್ನು ಎಂದಿಗೂ ಇಟ್ಟುಕೊಳ್ಳಬಾರದು! ಹೆಣ್ಣು ಹೆಚ್ಚೇ! ಗಂಡು ಗಂಡೇ! ತಿಳಿದು ತಿಳಿಮಾ ಸೀನು ಸಿಸ್ತು ಮನೆಲೀ ಇಸ್ತತ ಹೊಗಿಸಿಕೊಳ್ಳಬೇಕೇ ಅಮಾತ್ರ?—ಮೊರಗಿನ ದೆವ್ವ ಬಂಡು ಮನೆಯೂ ದೆವ್ವನ್ನು ಓಡಿಸತಂತೆ! ಹಾಗಾದಿತು ಸಿನ್ನು ಹಾಡು? ಈಗೇ ಎಷ್ಟುರಾಗಿರು ತಿಳೇತೇ?’

‘ತಿಳಿಯಾತು’ ಎಂದು ತರು ಅಲುಗಂಡಿಸ ಪಾರ್ವತಿ ಹೋಸಾವಾಗಿ ಮನೆಗೆ ಬರುತ್ತಿದ್ದಳು. ಅದರೆ ಅವರು ಈ ರೀತ ಏತಕ್ಕೂ ಆಡುತ್ತಿರುವ ರೆಂಬಾದೇ ಅವಳಿಗೆ ತಿಳಿಲುಲ್ಲ. ಅವರ ಮನೆತ್ತು ಕೇಳಿದಾಗಲೀಲ್ಲ ಅವಳ ತಲೆ ಕುದಿಯುತ್ತಿತ್ತು. ಪತಿಯ ಜಾರಿತ್ಯಾದ ಒಗ್ಗೆ ಅವಕಳ್ಳಿ ಕೊಂಚವೂ ಸಂದೇಹವಿರಲಿಲ್ಲ. ಒಂತರೆ ಹೂರಾರೂ ಹಂಗಸೆಯ ಸಾಪಿರಾರು ಮಾತ್ರ ಉದಿದರೂ ಆಕೆ ಅವಸ ಬಗ್ಗೆ ಸಂರೂಪಟ್ಟುಕೊಳ್ಳುವುದು ಸಾಧ್ಯವಿರಲಿಲ್ಲ. ಅದರ ಜನರ ಮನುಖ ಕಟ್ಟಿವುದು ಹೇಗೆಂಬುದೇ ಇವಳಿಗೆ ಸಮಸ್ಯೆಯಾಗಿತ್ತು. ಇದೇರೀತಿ ದಿನವೂ ಬೊಬ್ಬಿಗಾರಂಭವಾದಲ್ಲಿ, ತಾವು ಈ ಮನೆಯಲ್ಲಿ— ಅದೇಕೆ—ಈ ಬೀದಿಯಲ್ಲಿರುವುದೂ ಸಹ ಕಷ್ಟವಾಗುತ್ತದೆ; ಮುಂದೆ?

ನಿಂಗಮ್ಮನ ಕೆವಗೂ ಸುಳ್ಳು ಅರೋಪ ಬೀಳದಿರಲ್ಲ. ತಾನು ಅವರಾಧಿಯಾಗಿರದಿದ್ದರೂ, ಈ ನಿರುದ್ದೇಶ್ಯೇಗಿ ಹೆಂಗಸರು ತನ್ನನ್ನು ಮಹಾ ಅವರಾಧಿನಿಯಾಗಿ ತಿಳಿದು ಅವಪ್ರಜಾರ ನಡೆಸಿದುದಕ್ಕಾಗಿ, ಆಕೆ ಮನಸ್ಸಿನಲ್ಲೇ ದುಃಖಿಸುತ್ತಿದ್ದಳು. ಹಳ್ಳಿಯಲ್ಲಿ ಈ ಬಗೆಯು ಕುತ್ತಿತ ಅರೋಪ ಗಳನ್ನಾಕೆ ಎಂದೂ ಕೇಳಿರಲಿಲ್ಲ. ಪಟ್ಟಣದಲ್ಲಿಯ ಸ್ತ್ರೀಯರಲ್ಲಿ ಇಂತಹ ಸೀಚ ಮನೋವೃತ್ತಿಯನ್ನು ನೋಡಿದಾಗ ಅವಳಿಕೆ ಆಶ್ಚರ್ಯಫೂ ಆಯಿತು; ಜಂಗುಷ್ಟೆಯೂ ಆಯಿತು.

ಅವರ ಕುತ್ತಿತ ನುಡಿಗಳಿಗೆ ಭಯಪಟ್ಟು ಶಿವಣ್ಣನ ಮನೇಯನ್ನು ಬಿಟ್ಟು ಹೊಗುವಂತಹ ಅಳ್ಳಿದೆಯೂ ಅವಳಿದಾಗಿರಲಿಲ್ಲ. ‘ಇನ ಬೇಕಾದ್ದನ್ನು ಆಡಿಕೊಳ್ಳಲಿ, ನಾವು ಚೆನ್ನಾಗಿದ್ದರಾಯಿತು. ಆಡಿಕೊಳ್ಳಲಿವರಿಗೇನು? ಸಮ್ಮಾನಂಕಟ ಅವರೇನು ಬಿಳ್ಳಿರು? ಒಂದು ನಾನು ಮನೇಯಂದ ಹೊರಟು ಬಿಟ್ಟರೆ, ಹತ್ತಿರ ಕರೆಮು ಒಂದು ಚೂರು ರೊಟ್ಟಿ ಕೊಡುವವ ರಾರೂ ಇಲ್ಲ. ಈ ಉರಳಲ್ಲಿ ಶಿವಣ್ಣನವರು ನಮ್ಮ ಭಾಗದ ದೇವರಂತಿದಾರೆ. ಅಂಥವರ್ಗ ಈ ಇನ ಈರೀತಿ ಆಡಿಕೊಳ್ಳುವುದು! ಆನೆಯೋಂದಕ್ಕೆ ನಾಯಿಗರು ಬೊಗಳಿದ ಪಾಗೆಯೇ ಈ ಜನರ ರೀತಿ!’ ಎಂದು ಮನಸ್ಸಿನಲ್ಲಿಂದ ಹೇಳಿಕೊಂಡು, ಉಂಕ್ಕೆ ಬರುವ ವ್ಯಾಧಿಯನ್ನು ಕೊಂಡ ಕಡಿಮೆ ಮಾಡಿಕೊಳ್ಳುತ್ತಿದ್ದಳು.

ಶಿವಣ್ಣನಿಗೆ ಮಾತ್ರ ಈ ಸಮಾಜಾರವೇನೂ ಉಳಿಯಾನು. ಆತನೆಡು ರಿನಲ್ಲ ಈ ರೀತಿ ಮಾತಾಡುವ ಸಾಧನ ಯಾವ ಪ್ರೀಗೂ ಇರಲಿಲ್ಲ. ಪಾರಾಂತರೂ ಅವನೆಡುರಿಗೆ ಇದಾವುದನ್ನೂ ಹೇಳಿಪೇಕ್ಕಿಸಲಿಲ್ಲ. ‘ಅವರ ಕುತ್ತಿತ ನುಡಿಗಳಿಂದ ತಮಗೆ ಗಾಯಿವಾದುಂಟೇ ಸಾಕಾ; ಇನ್ನು ಅವನಿಗೂ ಏಕೆ ಹೃಧರವಾಗಿ ನೋವುಂಟಿನಾಡಬೇಕು? ’ ಎಂದುಕೊಂಡು ಅವಳು ಮೌನವಾಗಿದ್ದರು.

ಎರಡು ತಿಂಗಳಿಂದ ಬಾರದಿದ್ದ ಮಳೆ ಒಂದು ದಿನ ಅಕಸ್ಮಾತಾಗಿ ಬಂದು ಬಿಟ್ಟುತು. ಎರಡು ಗಂಟೆಗಳಕಾಲ ಒಂದೇ ಸಮಾನೇ ‘ಧೋ-ಧೋ’ ಎಂಬ ಸದ್ದೇಸದ್ದು! ಶಿವಣ್ಣ ಇನ್ನೂ ಮನಿಗೆ ಬಂದಿರಲಿಲ್ಲ. ನಿಂಗಮ್ಮ ಇನ್ನೂ

ತನ್ನ ಗುಡಿಸಿಲಿಗೆ ಹೋಗಿರಲಿಲ್ಲ ಮಳೆಯ ಅಬ್ಜರ ಹೆಚ್ಚಿದಂತೆ ಅವಳ ಎದಿಯ ಹೊಡಿಕ್ಕೊಂಡಿತು. ಪಾರ್ವತಿ ಎಪ್ಪುಬಗೆಯಾಗಿ ಸಮಾಧಾನ ಹೇಳಿದರೂ. ಆ ಮಾತ್ರ ಹೃದಯದ ದುಃಖ ಕಡಿಕೆಯಾಗಲಿಲ್ಲ.

ಮಳೆಯ ಜೋರು ಹೆಚ್ಚುತ್ತಲೂ ಪಾರ್ವತಿಗೂ ಭಯ ಮಟ್ಟಿ ಕೊಂಡಿತು. ಇಂತಹ ಭಾರಿ ಮಳೆಗೆ ಆ ಪುಟ್ಟಿಗುಡಿಸಲು ಎಲ್ಲಿ ತಡೆದಿಹು? ಈಗಾಗಲೇ ಈತ್ತು ಹೋಗಿಬಟ್ಟಿರಬಹುದು ಎಂದೂ ಅವಳಿಗೆನ್ನಿಸದಿರಲಿಳ್ಳ.

ಮಳೆ ನಿಲ್ಲಿವ ಲಕ್ಷಣವೇನೋ ಕಾಣಿಸಲಿಲ್ಲ. ಅದಕ್ಕೆ ಪ್ರತಿಯಾಗಿ ಇನ್ನೂ ಜೋರಾಯಿತು. ನಿಂಗಮ್ಮೆ ನಿಜಕ್ಕೂ ಹೆದರಿದಳು! ಪಾರ್ವತಿ ತಡೆದರೂ ಗಮನಿಸಲಿಲ್ಲ. ಒಂದೇಟಿಗೆ ಮನೆಯಂದ ಧಾವಿಸಿದಳು. ಗುಡಿ ಸಲು ಹಾರಿಹೋಗಿದ್ದರೆ? ನಿರಿನ ಪ್ರವಾಹಕ್ಕೆ ಸಿಕ್ಕಿ ಶಾಸು ಕೊಳ್ಳಿಯೋಗಿದ್ದರೆ? ಮುಂದೆ ಯೋಚನೆಮಾಡುವುದಕ್ಕೆ ಅವಳಿಗಾಗಲಿಲ್ಲ. ಮಳೆಯಲ್ಲಿ ತೋಯಿಸಿಕೊಳ್ಳುತ್ತ ಉಗಿಬಂಡಿಯಂತೆ ತನ್ನ ಗುಡಿಸಿಲಿನ ಕಡೆ ಧಾವಿಸಿದರು.

ಒಂದು ತಾಸಿನ ತರುವಾಯ ಮಳೆ ನಿಂತುಹೊಯಿತು.

ತಿವಣ್ಣ ಮನೆಗೆಬಂದು ನೋಡಿದರೆ, ನಿಂಗಮ್ಮೊ ಅವಳ ಆ ಪುಟ್ಟ ಮಗುವೂ, ವೋಗಸಾಲೀಯಲ್ಲಿ ಬಿಡಾರ ಹೂಡಿದಾರೆ! ಆತನಿಗೆ ಕೊಂಚ ದಿಗಿಲಾಗದಿರಲಿಲ್ಲ.

‘ ಏನುಬಂದೆ ನಿಂಗಮ್ಮಾ, ಈ ಹೊತ್ತಿನಲ್ಲಿ? ’ ಎಂದ.

ಅವಳು ಉತ್ತರಗೀರ್ಯಾಯದರೊಳಗಾಗಿಯೆ ಪಾರ್ವತಿ ಹೇಳಿದಳು.

‘ ಮಳೆಗೆ ಸಿಕ್ಕ ಅವರ ಗುಡಿಸಲೆಲ್ಲ ಬಿದ್ದುಹೋಯ್ಯು. ಮಗು ನಿರಿನಲ್ಲಿ ನೀನೆಡುಹೋಗಿತ್ತು. ನಿಂಗಮ್ಮೆ ಬೇಗನೆ ಹೋಡಳಿಂದು ಶಾಸು ಉಳಿದುಕೊಂಡಿತು. ಇಲ್ಲವಾದರೆ ಅಲ್ಲಿಯೇ.....’

‘ ಸಂಸರಿ. ಸದ್ಯ ಮಗುವಿಗೇನೂ ಅಪಾಯವಿಲ್ಲ ತಾನೇ? ’

‘ ಕೊಂಚ ಜ್ಞಾರ ಬಂದಿದೇ! ’

ತಿವಣ್ಣ ಮಗುವಿನಬಳಿ ಹೋಗಿ ಅದರ ಎಡಿಗೆ ಕೈಯಿರಿಸಿ ನೋಡಿದ. ಜ್ಞಾರ ‘ಕೊಂಚ’ ಮಾತ್ರವಲ್ಲ. ಜೊನ್ನಾಗಿಯೆ ಏರಿ ಬಂದಿತ್ತು. ನಾದು ಈಂಗಳು ಗಳ ಎಣಿಮಗು ಅಂತಹ ಭಾರಿ ಮಳೆಗೆ ನಿಕ್ಕಿದರೆ ಜ್ಞಾರ ಚಾರಿದಿದ್ದೀರಿ?

తివ్వునేదురు హోసదొండు ప్రక్కె తలేదొంటు. అగలే ఆ మగువిగి జెపథి కొడిసబేకేందరి హత్తిర హణవిల్ల. డాక్టరన్ను కరెదుకొండు బండరే ఆవన భీటిగాగియే మూరు రూపాయి ఎణిస బీచు మోదలు. తివ్వున జీఱు తేరవాగిద్దితు. నాచి బ్యాంకి నింద హణ తెగియిసి. డాక్టరన్ను కరెయిసబహుడు. జెపథియన్ను కొడిసబహుడు ఎందుకొండు, సమాధానమాడికొండు, మగువన్ను చేష్టగి మలగిసహేళ తన్న కొటడిగి నడిద.

మారనేయదిన ఇన్నూ తివ్వు కాసుగెబట్టు ఎద్దిరలిల్ల మోర గడి ఏనోఈ విపరిత సద్వాగుత్తిత్తు. అనేఉ జన స్త్రీయర తండు గశు ఒందే సలక్కే కిరిచికొళ్ళత్తిద్దరూగి కేళసుత్తిత్తు.

‘జదేనుబంతు సీకలాప’ ఎందు కొఱ్ఱుత్త తివ్వు ఎద్దు బట్టు మోగసాలేగి ఒందు నోఇదరి పావతి బాగిలల్ల నింశు కొండిద్దాళి! హోరగడి నాల్చారు జన స్త్రీయరు నింతుకొండు ఆకరాళ వికరాళవాగి ముఖిరుషిసుత్త, విచిత్రవాగి కృ బీసుత్త అవళన్న బృయత్తిద్దారే.

ఆవర మాతుగళీలవూ ఆతనిగి అథవాగలిల్ల. కేలవు ముక్కు ఘలగళు మాత్ర కేళిసిదువు.

‘రాత్రియెల్లు ఆ బసవి ఇల్లే ఇద్దల్లవే? నోఇదిదేయా రాధాబాయి, ననగి మోదలే ఇవెల్లు గొత్తిత్తు. అబ్బా! నమ్మ కణ్ణు గేదురినల్లి! నమ్మ మనేయ పక్కదల్లి-ఇంథ అనాచార!—’

ఆవర కట్టాక్క యావ విషయద కడిగి ఇదేయింబుదు హేళి యుత్తలూ తివ్వునిగి నింగమ్మన స్కృతియాయితు. మోగసాలేయల్ల మగువినోందిగి మలగికొండిద్ద నింగమ్మ అల్లిరలిల్ల; ఆవళ మగువూ ఇరలిల్ల. ఆవన ఎదేయ హొడిత హతత్తాగి నింతుహోద కాగాయితు. ఆంతక జ్వరిద కూసన్న కట్టికొండు ఇంతక చేళగి నల్లే ఆశ హోదుదాదరూ ఎల్లిగి? ఈ సేఁడ స్త్రీయర కుస్కుత్త

ಮಾತುಗಳಿಂದ ನೊಂದುಕೊಂಡು ಹೂರಟು ಹೋದಳೋ ಹೇಗೆ? — ಅವನ ಕ್ಯಾದಯ ಕೋಪ—ತಿರಸ್ಯಾರಗಳಿಂದ ಉರಿಯ ತೋಡಿತು ಕೂಗಿದ.

‘ಪಾರ್ವತಿ’

ಅವನ ಕೂಗು ಕೇಳಿಸುತ್ತಲೂ ಆ ದುರ್ಗೆಯರೆಲ್ಲ ಅಲ್ಲಿಂದ ಪಲಾಯನ ಹೇಳಿಸಿದರು. ಪಾರ್ವತಿ ಬಾಗಿಲನ್ನು ಬಿಟ್ಟು ಅವಳ ಬಳಿ ಬಂದಳು.

‘ಆ ನೀಚ ಹೆಂಗಸರೊಂದಿಗೆ ಜಗತ ಕಾಯಲು ಬುದ್ಧಿಯೆಲ್ಲವೇ ಇನಗೆ, ಪಾರಿ? ’ ಎಂದು ಕೋಪದಿಂದಲೇ ಕೇಳಿದ ಶಿವಣ್ಣ.

ಅವಳ ಕಣ್ಣುಗಳಿರಡೂ ತುಂಬಿಕೊಂಡಿದ್ದವು. ಗದ್ದದ ಸ್ವರದಲ್ಲಿ ಹೇಳಿದಳು.

‘ನಾನೇನು ಜಗತಕ್ಕೆ ಹೋಗಲಿಲ್ಲ, ತಾವಾಗಿಯೇ ಬಯ್ದು ಕೊಳ್ಳುತ್ತಾ ಗಲಾಟಿ ಮಾಡಿದರು. ಅದಕ್ಕಾಗಿ.....’

‘ಸಂ! ಸಂ! ಯಾರಿಗಾದರೂ ಏನಾದರೂ ಆಡಿಕೊಳ್ಳುಂದಕ್ಕೆ ಅವರಪ್ಪನ ಗಂಟೀನು ಹೋಗುತ್ತದೆ! ನಿಂಗಪ್ಪು ಎಲ್ಲಿ ಹೋದಳು? ಅವಳ ಮಗು?’

ಪಾರ್ವತಿಯ ಮುಖದಿಂದ ವೂತು ಹೂರಡಲ್ಲ. ಅದಕ್ಕೆ ಪ್ರತಿ ಯಾಗಿ ಅವಳ ಕೆನ್ನೆಗಳಿರಡೂ ಕಂಬನಿಗಳಿಂದಿಗೆ ವೂತನಾಡತೊಡಗಿದುವು.

ಅವಳ ಹತ್ತಿರ ಬಂದು, ಅವಳ ಮುಖಪನ್ನು ಎರಡು ಕೈಗಳಲ್ಲಿ ಹಿಡಿದಿ ಕೊಂಡು ಶಿವಣ್ಣ ಕೇಳಿದ.

‘ಇದರಫರ್ವೇನು ಪಾರಿ? ಆಕೆ ಎಲ್ಲಿಗೆ ಹೋದಳು?’

ಅವಳು ಬಿಕ್ಕುತ್ತ ಹೇಳಿದಳು.

‘ಈ ಹೆಂಗಸರ ಮಾತನ್ನು ಕೇಳುತ್ತಲೇ ಆಕೆ ಇಲ್ಲಿ ನಿಲ್ಲಲಿಲ್ಲ. ತನ್ನಿಂದಾಗಿ ಖಣ್ಣು ಮೇಲೆ ವೃಧ್ಬವಾಗಿ ಆರೋಪ ಬರಬಾರದೆಂದುಕೊಂಡು ಹೋಗಿ ಬಿಟ್ಟುಕು. ನಾನು ಎಹ್ಮೇಕ್ಕೆ ತಡೆದರೆ ಕೇಳಲಿಲ್ಲ. ಮಗುವನ್ನೆತ್ತಿಕೊಂಡು ಹೋಗಿಯೋ ಬಿಟ್ಟಳು?’

ಆವಳ ಮುಖವನ್ನು ಬಿಟ್ಟು ಶಿವಣ್ಣ ಕೊಂಚೆ ದೂರ ಸರಿದ. ಆವನ ಮುಷ್ಟಿಗಳೆರಡೂ ಕಲ್ಲಿನಂತೆ ಗಂಟೆಕ್ಕೆದುವು. ಕೇಳಿದ;

‘ಮಗುವಿಗೆ ಜ್ಯಾರ ಹೇಗಿತ್ತು?’

‘ಬೆಳಗ್ಗೆ ಇನ್ನೂ ನಿಪರಿತವಾಗಿತ್ತು. ಮೈಮುಟ್ಟಿದರೆ ಕೈ ಉರಿಯುವ ಹಾಗಿತ್ತು! ’

ಆ ದಿನ ಶಿವಣ್ಣ ಕೆಲಸಕ್ಕೆ ಹೋಗಲಿಲ್ಲ. ನಿಂಗಮ್ಮನನ್ನು ಶೋಧಿಸು ಶುದ್ಧಾಗಿ ಉಂಟಾಲಿಲ್ಲವನ್ನೂ ಸುತ್ತಿದ.

ಸಾಯಂಕಾಲವಾಯಿತು.

ಆವಳು ಸಿಕ್ಕಲಿಲ್ಲ.

ಆ ನಂತರ ಎಂದೂ ತಾನ್ನಾಯಿತು ಆವರ ದೃಷ್ಟಿಗೆ ಬೇಳಲಿಲ್ಲ.

ಮೋಹದ ರಾತ್ರಿ!

‘ಹೈದಯ ಒಂದು; ದೇಹ ಮೂರು! ’

ಸ್ವಾಮಿಯ ಆ ಮಾತು ಶಂಕರೂ ಕಿವಿಗಳಲ್ಲಿ ಒಂದೆ ಸಮನೆ ಪ್ರತಿ
ಧ್ವನಿಸುತ್ತಿತ್ತು.

—ಆ ಮಾತು ಆಡುವಾಗ ಸ್ವಾಮಿಯ ಧ್ವನಿಯೊಂದಿಗೆ ಬಂದ ಆ
ಕಂಪನೆ! —ನಾಲಗೆಯಿಂದ ಬಂದ ನುಡಿಯೇ ಆದು? —ಅಲ್ಲ—ಹೈದಯಾಂ
ಶರಾಜದಿಂದ ಚಿನ್ಮೃತ ಬಂದದ್ದು! ಸ್ವೇಹಸುಧೀಯೆನ್ನು ವರಲ್ಲ ಆದೇ ಏನು
ಇದು? ಎಪ್ಪು ಸವಿ! ಎಂಥ ಮಾಧುರಿ! ಸ್ವಾಮಿ ಆ ಮಾತು ಹೇಳಿದಾಗ
ಶಂಕರೂ ಶರೀರ ಪುಲಕಿತವಾಗಿತ್ತು. ಹದಿನಾರು ವರ್ಷಗಳ ಕಾಲ ತಾವಿ
ಬ್ಧರೂ ಅಕ್ಕರೆಯಿಂದ ಬೆಕೆಯಿಸಿಕೊಂಡು ಬಂದ ಗೆಳಿತನದ ಬ್ಲ್ಯಾಕ್ ಹೂ
ಬಿಟ್ಟು ಘನಫೊಮಿಸುತ್ತಿದ್ದೆಂತೆ ಭಾಸವಾಗಿತ್ತು.

ಚೊಂಬಾಯಿಗೆ ಹೊರಟು ನಿಂತಾಗ ತನ್ನ ಕೈಲಿ ಕೈ ಇಂಗಿ ಸ್ವಾಮಿ
ಉಂದೆ ಮಾತು. ‘ಮರೀಬೇದ ಶಂಕರೂ, ಮನೇ ಕಡೆ ಜೋತೆ. ಒಬ್ಬೋಣಿ
ಇದಾಳೆ ಎನ್ನಲಾರೆ, ನೀನಿದ್ದೇ ಇರುವೆಯಲ್ಲ!.....’

ಚೆಕ್ಕಲಾಲೂ ಬಾಗನವರೆಗೆ ಒಂದು ಕ್ಷಣಿಕಾಲ ತಡೆದು ನಿಂತ, ಶಂಕರೂ

ಮುಂದೆ ಹೋಗುವುದೇ— ಬೇಡವೇ? — ಹೋಡರೆ? — ಪ್ರಮಾದವೇನಾ ದರೂ ಆದರೆ? — ಏನೋ ಹೇಗೊ ಬಲ್ಲವರಾಯ? — ತನ್ನ ಮನ ಸ್ವಂತೂ ತನ್ನ ಅಂಕೆಯಲ್ಲ. ಹುಚ್ಚಿದ್ದ ಜಿಂಕೆಯಂತೆ ಓಡುತ್ತಾ ಇದೆ. ಎಂಥಾ ಬೆಷ್ಟೆ ಆ ಸ್ವಾಮಿ! ಎನ್ನು ಸ್ನೇಹಿತರಾದರೇನಾಯ್ತು! ಒಂದೇ ಕೊತಡಿಯಲ್ಲಿ ರಾತ್ರಿಕಾಲದಲ್ಲಿ ಸ್ವಂತ ಹೆಂಡತಿಯನ್ನು ಗೆಳಿಯನೋಂದಿಗೆ ಮಲಗಿಕೊಳ್ಳಲು ಬಿಡುವುದುಂಟಿ! ಅವನಿಗೇನೋ ನನ್ನ ಬಗ್ಗೆ ಪೂರ್ತಿ ನಂಬಿಕೆಯ ಇದೆ. ಅಂತಲೇ ನನ್ನನ್ನು ಅವಳ ಬಳಿ ಕಳಸಿದ್ದಾನೆ—ಆದರೆ—.

ಶಿಲಾಸನದ ಮೇಲೆ ಕುಳಿತುಕೊಂಡು ಶಂಕರೂ ಮೇಲಕ್ಕೆ ದೃಷ್ಟಿ ಹೊರಳಿಸಿದ.

ಅಶಿದೂರದಲ್ಲಿ ತಾರೆಗಳಿರು ಜಾಜ್ಞಲ್ಯವಾಗಿ ಹೋಳಿಯುತ್ತಿದ್ದವು. ಪಕ್ಕದಲ್ಲಿ ಸುಂದರ ಚಂದ್ರಕೋರ. ಆ ಚಂದ್ರ—ಆ ತಾರೆ ದೃಷ್ಟಿಗೆ ಬೀಳುತ್ತಲೂ ಶಂಕರೂ ಕಂಗಳಿದುರು ಇನ್ನೊಂದು ಚಂದ್ರ—ಇನ್ನೇರಿಂದ ತಾರೆ ಬಂದು ನಿಂತವು. ಒಂದು ರಾಜಿಯ ಮುಖ ಚಂದ್ರವು—ಇನ್ನೇರಿಂದ ಅವಳ ನೇತ್ರ ತಾರೆ!—

—ಅಂದು ಸಾಯಂಕಾಲ ಸ್ವಾಮಿ ಬೊಂಬಾಯಿಗೆ ಹೊರಟು ನಿಂತಾಗ ಅವಳು ತನ್ನೆಡಿಗೆ ಬೀರಿದ ಕಟಾಕ್ಷ! ‘ಅಕ್ಕಪಕ್ಕದ ಮನೆಗಳ ಲೀಲಾ ಪ್ರೇರಿಗಳ ವಾಸ. ಯಾವಾಗ ಏನು ಮಾಡುವರೋ ಭರವಸೆಯಲ್ಲ. ರಾಜಿಯೊಬ್ಬಕೇ, ಹೆದರಿಕೆಯಾದಿತು. ಸೀನೂ ಒಂದು ವಾರ ಇಲ್ಲಿಯೆ ಮಲಗಿಕೊಂಡಿರು’ ಎಂದು ಸ್ವಾಮಿ ಹೇಳಿದಾಗ ಓರಿಗಣ್ಣಿನಿಂದ ಅವಳು ತನ್ನ ಮುಖವನ್ನು ನೋಡಿದ್ದಳು. ವಿದ್ಯಾರ್ಥಿರವರ ಕೆಳಗಡೆ ಬಾಗಿ ನಿಂತಿದ್ದಳಾಕೆ. ಕಣ್ಣಗಳ ಮೇಲೆ ತೀಕ್ಷ್ಣ ಬೇಳಕು ಬಿಡ್ಡ ಬೊಂಬೆಗಳಿರುತ್ತಾ ಥಳಥಳ ಹೋಳಿಯುತ್ತಿದ್ದವು. ಕತ್ತು ಕೊಂಚ ಅಲುಗಿದಾಗ ಮೂಗಿನಲ್ಲಿನ ನತ್ತು ಫಳಫಳನೆ ಮಿಂಚುತ್ತಿತ್ತು!

‘ಮಲಗುತ್ತೀ ತಾನೆ?’ ಸ್ವಾಮಿಯ ಪ್ರಶ್ನೆಯಿಂದ ತಾನು. ಮೆಟ್ಟಿ ಬಿಡ್ಡ ತಲೆಯುತ್ತಿದ್ದ.

ಎದುರನಲ್ಲಿ ಮುಗುಷುನಗಿಯ ಮಲ್ಲಿಗೆ ಅರಳಿಸುತ್ತ ನಿಂತಿದ್ದಳು

ರಾಜಿ! ಹೌದು! ಸಂಕೆಯವೇ ಇಲ್ಲ. ತಾನು ಅಲ್ಲಿಗೆ ಮಲಗಲು ಹೋದರೆ ಅವಳಿಗೂ ಸಂತೋಷವೇ ಇತ್ತು. ಮಾತನಾಡುತ್ತಿರಲ್ಲ ಆಕೆ. ನಿಜ. ಆದರವಳ ಆ ಕಣ್ಣಿ! ಎಹೊಂದು ಭಾವ—ಎಹೊಂದು ಆನಂದ ಹೋರಷೂಸುತ್ತಿತ್ತು, ಆ ಕಂಗಳಿಂದ! ಅವುಗಳ ಒಂದೊಂದು ಹೋಳಪ್ಪಣ ತನ್ನನ್ನು ಆಹಾನಿಸುತ್ತಿತ್ತು—‘ಬಾ! ಮರೆಯದೆ ಬಾ ರಾತ್ರಿ ಇಲ್ಲಿಗೆ!’ ಎಂದು ಕರೀರುತ್ತಿತ್ತು!—

ನೀನಷಿನ ಸುರೆಯನ್ನು ಸೇವಿಸಿದ ಹಾಗೆಲ್ಲ ಶಂಕರೂ ಕಣ್ಣಿಗಳಲ್ಲಿ ಮದ ತುಂಬಿ ಬಂತು. ಯಾವುದೋ ಒಂದು ಅನಿರ್ವಚನೀಯ ಮಾಧುರಿಯಿಂದ ಅವನ ಸಮಸ್ತ ತರೀರವೂ ನವೆರೆದ್ದಿತು. ತನ್ನ ಜೀವಮಾನದಲ್ಲೇ ಇಂಥ ಅನುಪಮ ಆನಂದ ದೊನೆವುದಿದೇ ಮೇಲದಲ ಬಾರಿ! ಎಮ್ಮು ದಿನಗಳಿಂದ ಶಾದಿದ್ದನೋ ಆದಕಾಣಿಗಿ! ಆ ಒಂದು ಸಂದರ್ಭಕಾಣಿ!—ಒಲವಿನಿಂದ ಕರೆವ ಕಣ್ಣಿ—ಸಂತಸಂಪಿಂದ ಆರಳಿದ ಮುಖ—ಆಸಂದದಿಂದ ರಂಗಿಗೇರಿದ ಕೆನ್ನೆ!—ಅದುರುತ್ತಿರುವ ತುಟಿ—ಆಲ್ಯಂಗನಕಾಣಿ ವುಂದಾದ ಎದೆ—ಸಡಿಲುಬಿದ್ದ ಕೇಶರಾತಿ....ಹೋಮಲಕರಗಳ ಮಾಲೆ!—

—ಓ! ಅದೆಪ್ಪು ದಿನ್‌ರಿಂದ ಕಾದಿದ್ದ ಆ ಒಂದು ಯೋಗಕಾಣಿ! ತಾನು—ತಾರುಣ್ಯಬಂದ ತುಂಬಿದ ಒಂದು ಹೆಣ್ಣು—ಇನ್ನೇನೂ ಬೇಡ ತನಗೇ! ಅವಳು ಬರೀ ಹತ್ತಿರ ಕುಳಿತ್ತಿದ್ದರೆ ಸಾಕು. ಒಂದು ನಗೆ ಈ ಅರಳಿಸಿದರೆ ಸಾಕು—ಮೋಹ ತುಂಬಿ ತನ್ನ ಭುಜದ ಮೇಲೆ ಕತ್ತು ಒರಗಿಸಿದರೆ ಸಾಕು—ಕೈಲ ತನ್ನ ಕೈ ಸೇರಿಸಿ ಆದನ್ನು ಮೃದುವಾಗಿ ತಬ್ಬಿದರೆ ಸಾಕು—ಅವಳ ಒಂದೇ ಒಂದು ತುಟಿ ತನ್ನ ತುಟಿಗೆ ಸೋಂಕಿದರೆ ಸಾಕು. ಇನ್ನೇನೂ ಬೇಡ ತನಗೇ!—ಎಂದು ಹಾರ್ಡೆಸುತ್ತಿದ್ದ. ಇನ್ನು ಬಂದಿದೆ ಆ ಸಂದರ್ಭ, ತಾನೇಕೆ ಅದನ್ನು ಕಳೆದುಕೊಳ್ಳಬೇಕು? ತಾನಾಗಿಯೇ ಕರೆದಿದ್ದಾಳೆ ರಾಜಿ. ಸಂದೇಹವೇ ಇಲ್ಲ ಆದರಲ್ಲಿ! ಅವಳಿಗೂ ತನ್ನ ಬಗ್ಗೆ ಅನುರಾಗವಿದೆ. ಏಂಡಿ ತವಾಗಿಯೂ ಇದೆ—

—ತಾನು ಅವರ ಮನೆಗೆ ಹೋಗಲಾರಾಭಿಸಿದಂದಿನಿಂದ ರಾಜಿ ತನ್ನಿಂದಿಗೆ ವರ್ಷಿಸಿದ ಬಗೆ! ಅವಳ ಎಲ್ಲ ಚಲನವಲನಗಳಲ್ಲಿ ಎಮ್ಮು

ಸಲುಗೆ! ಎಂಥ ಸ್ವೇಚ್ಛೆ! ಗಂಡನಿಗೂ ಹೆಚ್ಚು ಮುಮತಿ ತನ್ನ ಬಗ್ಗೆ! ಸಾಮಾನ್ಯ. ನಿರುದ್ಯೋಗಿಯಾಗಿದ್ದುದರಿಂದ ಅವರ ಮನೆ ವೆಚ್ಚುವನ್ನೆಲ್ಲಾ ತಾನು ವಹಿಸುತ್ತಿದ್ದ ದೇನೂ ಅದಕ್ಕೆ ಕಾರಣವಾಗಿರಲಿಲ್ಲ. ಕೃತಜ್ಞತೆಯ ದೃಷ್ಟಿಯೇ ಬೇರೆ—ಬಲವಿನ ದೃಷ್ಟಿಯೇ ಬೇರೆ! ಸೈಕಾಲಜಿ ಓದಿದ ತನಗೆ ಅನ್ವಯ ತಿಳಿಯದೆಂದರೆ ಹಾಸ್ಯಾಪ್ಸವಾದಿತು. ಗಂಡನಿದ್ವಾಗ ಎಷ್ಟು ಸಲುಗೆಯೂ—ಅವನಿಲ್ಲದಾಗಲೂ ಅಪ್ಪೆ. ಅದಕ್ಕೇ ಹೇಳಿದ್ದ ಸಾಮಾನ್ಯ—‘ಹೃದಯ ಒಂದು; ದೇಹ ಮೂರು!’ ಎಂದು.

ಆ ಮಾತ್ರ ಮತ್ತೆ ನೆನಪಾಗುತ್ತಲೂ ಅವನ ಶರೀರ ನಿಮಿರಿ ನಿಂತಿತು.

—ಎಂಥ ಸರಳ ಹೃದಯದವ ತನ್ನ ಸಾಮಾನ್ಯ! ಇಷ್ಟು ವಿಶ್ವಾಸದ ಗೆಳೆಯನಿನ್ನೊಬ್ಬ ಸಿಕ್ಕುವುದುಂಟಿ? ಗೆಳೆಯರೂಂದಿಗೆ ತಮ್ಮ ಹಂಡಿರು ನಗು ನಗುತ್ತ ಮಾತನಾಡಿದ ಮಾತ್ರಕ್ಕೇ ಸಂಶಯದಿಂದ ಉರಿದು ಬೀಳುವ ಸಂದಂದಿರಿಲ್ಲವೇ? ಅದರ ತನ್ನ ಸಾಮಾನ್ಯ! ತಮ್ಮ ಗೆಳೆತನದ ವಾವಿತ್ತುದ ಬಗ್ಗೆ ಕೊಂಚವೂ ಸಂದೇಹವಿಲ್ಲ ಅವನನ್ನೀ! ಇಂಟಿರಾವ್ಯಾಗಾಗಿ ಕರೆ ಬರುತ್ತಲೂ ಅವಳನ್ನು ತನ್ನವಶಕೊಳ್ಳಿಸಿಬಿಟ್ಟು ಹೊರಟುಬಿಟ್ಟು. ಎವ್ವ ಧೈರ್ಯರಾಲಿ! ಎಂಥ ಗಂಡುಸು! ಅವನ ಹೃದಯವಾದರೂ ಎಂಥಿದು! ಇಂಥ ಗೆಳೆತನದ ಗಂಗೆಯಲ್ಲಿ ಹೊಲಷು ಬೆರೆಸುವುದೇ? ಅನೇಕ ವರ್ಷಗಳಿಂದ ಬೇಕೆಂದು ಒಂದ ಸ್ವೇಚ್ಛದ ಬ್ರಹ್ಮಂಹನ್ನು ಕಿತ್ತುಬಿಸುಟ್ಟಿವುದೇ?—ಅವನ ಮದದಿ ತನಗೆ ಸೋದರೀ ಸಮಾನ. ಅವಳ ಒಗ್ಗೆ ಇಂಥ ಹೇಳಿ ವಿಜಾರ! —ಭಿಂ! ಭಿಂ! —

ತನ್ನ ಮತ್ತು ಸಾಮಾನ್ಯಿಯ ಅನುಪಮ ಸ್ವೇಹದ ದಿನಗಳು ಅವನ ಕಣ್ಣ ನೆಡುರಿನಲ್ಲಿ ಸುಳಿದುಹೋಡುವು. ತನಗೆ ಬಾಳಿನಲ್ಲಿ ಬೇಸರವುಂಟಾದಾಗ ಒಡ ಹುಟ್ಟಿದ ಸೋದರನಂತೆ ಉತ್ಸಾಹ ಹುಟ್ಟಿಸಿದ್ದ ಸಾಮಾನ್ಯ. ತನಗೆ ಮೈ ಕೊಂಚ ಬಿಸಿಯಾದರೂ ಕಣ್ಣೀರು ಕರೆಯುತ್ತಿದ್ದ ಸಾಮಾನ್ಯ. ತನ್ನೊಂದಿಗೆ ಒಂದೇ ತಟ್ಟಿಯಲ್ಲಿ ಉಂಟಿಮಾಡಿ, ಒಂದೇ ಹಾಸುಗೆಯ ಮೇಲೆ—ಒಂದೇ ಕಾಲು ಹೊಡ್ಡುಕೊಂಡಃ ನಾರಾರು ರಾತ್ರಿಗಳನ್ನು ಕಳೆದ ಸಾಮಾನ್ಯ!—ಉಂಥನನೊಂದಿಗೆ ಇಂಥ ಮೋಸ? ಮನುವ್ಯಕ್ತವಾದರೂ ಏನುಳಿಯಹು?

ರಾಜೀಯೇನೋ ತನ್ನ ಮೇಲಿ ಮನಸ್ಸನ್ನೂ ಇಟ್ಟಿದ್ದಾಳು. ತನ್ನ ಸಹವಾಸ ಕಾಮಿಗಿ ಆತುರಪಡುತ್ತಲೂ ಇದ್ದಾಳು. ಅವಳು ಕರೆಯುವಳೆಂದು ನಾನು ಹೊಗಬೇಕೇ? ಬಹಳ ಕೆಟ್ಟಿದ್ದು ಈ ಹೆಣ್ಣು ಜೊತಿ. ಅದರಿಂದಲೇ ದೇಶ ಗಳು ಹಾಳಾಗಿವೆ. ಸಾವಾರ್ಥಿಗಳು ಮಣಿಗಳು ಮುಕ್ಕಿವೆ. ಮಾನವ ದಾನ ವನಾಗಿದಾನೆ. ಎಲ್ಲವನ್ನು ಶಿಳದೂ ತಾನು.....

—‘ಸ್ವಾಮೀ, ಒಂದ್ದಾಪ್ತಾಸು!—’

ಕೂಗು ಕಂಕರಾವನ್ನು ವಿಚಾರ ಚಕ್ರದಿಂದ ಹೊರಗೆಯಿತು. ಕ್ಷಣಿಕ್ತಿ ನೋಡಿದ. ಭಿಕ್ಷುಕಿಯೊಬ್ಬು ಉಬಲಗ್ರೀ ಮುಂದೆ ಮಾಡಿ ನಿಂತಿದ್ದ ಈ ತರುಣೆಯೇ? —ಹೊಡು. ತರುಣೆಯೇ ಸರಿ! ಹರಿದ ಸೀರೀಯಾದರೇನು.... —ಹೊಲಸು ವ್ಯೇಯಾದರೇನು— ಇನ್ನೂ ಮಾಸಿಲ್ಲ ಆ ಯೋವನ! —‘ ಇವಳಹಾಗೆಯೇ ಕೈ ಮುಂದೆ ಚಾಚಿ ಸಿನ್ನ ಬಲವಿನ ಭಿಕ್ಷೇಗಾಗಿ ಯಾಚಿ ಸುತ್ತಲಿದಾಳೆ ರಾಜಿ! ಎಂಥ ಬೆವೃತಕ್ಕೆದೇನೋ ನಿನು! ಇಂಥ ಮುದುಗ ತಾನಾಗಿ ಒಲಿದು ಬಂದರೆ ಬಿಡುವಂಥ ಹುಣ್ಣರೂ ಉಂಟಿ? ಗೆಳಿತನ— ಗಳಿತನ— ಎಲ್ಲಾ ಗೊಡ್ಡುವೇದಾಂತ! ಸುಮಿದ ಬಟ್ಟಲು ನಿನಗಾಗಿ ಕಾದಿದ. ಹೊಗಿ ಕುಡಿಬಾರದೇ ಹುಣ್ಣ! ’ ಎಂದು ಬಂದು ಮನಸ್ಸು ಕೂಗಿ ಹೇಳಿತು.

ಯಾರೋ ಅವನ ಕೈ ಹಿಡಿದು ಎಬ್ಬಿಸಿದ ಹಾಗಾಯಿತು.

ಎದ್ದು ನಿಂತ ಕಂಕರೂ.

—ದೂರವಿಲ್ಲ ಅವಳ ಮನೆ. ಇನ್ನೇನು ಇಲ್ಲೋ ಹತ್ತಿರದಲ್ಲಿ. ಮೂರು ಫಲಾಂಗು—ಸರ. ಬಂದೇ ಬಿಡುತ್ತೇ. ಯಾರದು ಮನೆ ಬಾಗಿ ಲಿನ ಮರಿಗಿ ನಿಂತಿರೋದು? ಆ ಕೊಟ್ಟಿಯಾದರೂ ಎಂಥದು! ಒಂದೇ ಒಂದು ಮಹಡಿಗೆಲ್ಲ—ಅಲ್ಲಿ ಏನು ಮಾಡಿದರೂ—ಎಂಥ ಗಲಾಟಿಯಾದರೂ ಯಾರಿಗೂ ತಳಿಯುವಂತಿಲ್ಲ—ಎಲ್ಲ ಅಸುಕೂಲವೇ ಇದೆ ತನಗೆ—ಅದೋ— ಗಾಳಿಯೊಂದಿಗೆ ಡಾಲಿನಿಂದ ಹಾರಾಡುವ ಆ ಸೀರಿಗು ಯಾರ ಸೀರಿ ಯಾದು? ಆತುರದಿಂದ ಏರಿಂದ ಎದೆಯಂದಾಗಿ ಓರೆಯಾಗಿದೆಯೇನೋ ಆ ಸೀರಿಗಿನ ಅಂಚು! ಅಬ್ಬು! ಎಹ್ಮ್ಮೆ ಅರಕ್ತವಾಗಿದೆ ಆ ಕೇನ್ನೆ! ಉಸಿರಿಗೂ

ఎష్టు వేగ! సూక్ష్మ కంపనదింద బలుకుత్తిద దేహంకి! కైయొందు బాగిల మేలిదే. ఒళగినింద బరువ విద్యుద్దిపద కిరణ గళల్లి హేగి ధళ ధళ హోళియుత్తిదే ఆ తోళు. తనగే తిలయదంతియే యారో! తన్నున్న అవళిడిగే సేళియుత్తిథారి. అష్టు ఎదెగారికి యారద్దు? గేళితనద బంధనగళన్నెల్ల కిత్తు బిసుడి తన్నున్న ఆల్లిగే నుచుత్తిరువ శక్తి యావుదు? ఇన్నావుదు? అదే అవర ఒలవు! తన్న చెఱువే రాజియ ఒలవు!

—తన్న రాజి? అముదు! ఇన్నార రాజి? దేవరు ధైముగ శింబ సుఖ్య విషయగళ సాక్షియాగి స్వామి అవర కై కుడిదానే. నిజ. అంధ గొడ్డు సాక్షీ బేశిల్ల నమగే. నన్నుచు వ్యదయద సాక్షీ....నమ్ముదు ఒలవిన సాక్షీ....స్వామియింధ వ్యక్తి రాజియ పతియాగలు అహనే? —సవదా ఆల్లి—అవశు రూపసి. దంతదల్లి కడిదంధ హేణ్ణు. ఇంధ లావణ్ణిగే ఎంధ గండు! స్వామియ బణ్ణ కప్పు....మూగు దష్ట — సరియాగి బట్టి కాకిచోట్టువుదర కడిగూ అవనిగే గమనపిల్ల. తనగో! కోంచవాదరూ సౌందయివిడి—తెళ్లిగే—బెళ్లిగే ఇదానే. సూటుకాకి తలేగూదలన్న అందవాగి బాఛి కోట్టుత్తానే. హేణ్ణు హక్కియన్న బలిగే కాకిచోళ్లు అవశ్యవాద గుణగళూ ఇవే. నిజ, రాజి తన్న కండు మరళాదుదరల్లి సంతయవే ఇల్ల. అవశ కణ్ణే హేళుత్తవే. గుట్టు రట్టు మాముత్తడి ఆ ధ్వని. సాలడే?—ఇన్నేను బేకు?

అవను కల్పిసికోండిద్ద కాగే బాగిలినల్లియే నింకిద్దచు రాజమ్మ. ఆనంద, ఆతురతే, ఎలాసలాలసిగళ మధుర భావ మూడిత్తు ముఖుద మేలి. నోదలే కేంపగిద్ద తుటి. ఆగతానే తాంబూల సవిదిద్ద లేనో! ఆరక్తవాగి బిట్టిత్తు! నీళవాద కేఱ రాశి దిపద బేళకినల్లి మిరమిరనే మించుత్తిత్తు. సోగసాగి ఎద్ద చత్తినల్లి మోక్తిచ మాలీ తుంబ అందవాగి కోరుత్తిత్తు. శణ్ణ!

ಎಂಥದೋ ಒಂದು ಅದ್ವಿತೀಯ ಮಾಟಗಾರಿಕೆ ಅಲ್ಲಿ ತುಂಬಿದ್ದ ಹಾಗೆ ಭಾಸವಾಯಿತು ಅವನಿಗೆ.

ಮೇಟ್ಟಿಲು ಏರುತ್ತ ಏರುತ್ತ ಕೊಂಡ ಕಾಲ ಅಪ್ರತಿಭನಂತೆ ನಿಂತದ್ದ ಶಂಕರೂ. ಮುಂದುವರೆಯುವುದೇ—ಚೇಡನೇ?—‘ನಡೆ ಮೂರು! ಸ್ವರ್ಗ ಸುಂದರಿಯ ಅರಮನೆಯ ಮಹಾದ್ವಾರ ನಿನಗಾಗಿ ಸ್ವಾಗತವಿಯುತ್ತಿದೆ. ಇಂಥ ಸಮಯದಲ್ಲಿ ಓಡಿಕೊಳ್ಳುವುದುಂಟೇ?’ ಎಂದು ಒಂದು ಮನಸ್ಸು ಹೇಳುತ್ತಿತ್ತು. ‘ಈ ಮನೆಲ ಈಗ ಕಾಲಿಡುವುದೆಂದರೆ ನರಕದ ಬಾಗಿಲಲ್ಲಿ ಕಾಲಿಟ್ಟ ಹಾಗೆಯೆ ಸರಿ. ಓಡು ಹುಡುಗಾ ಇಲ್ಲಿಂದ. ಎಪ್ಪು ಚೇಗ ಓಡಿದರವ್ಯೂ ಒಳ್ಳೆಯದು’ ಎಂದು ವಿವೇಕ ಬೋಧಿಸುತ್ತಿತ್ತು.

ಮಧುರ ಮಂದಹಾಸ, ಚಿಮ್ಮಿತು ಆವಳ ಮುಖಿದಿಂದ. ಆ ಕೋಮಲ ತುಟಿಗಳ ಮೋಡಕ ತಲನವಲನ ಮಾತ್ರವೇ ರಂಕರೂಪನ್ನು ರುಚ್ಯಾಸನಾಶಿಗಿ ಮಾಡಲು ಸಾಕಾಗಿತ್ತು. ಜತೆಗೆ ಮುಕ್ತ ಉದುರಿದ ಹಾಗೆ ಘಸಿವಾತು. ‘ಬರಬಾರವೇ ಒಳಕ್ಕೆ? ಎಪ್ಪು ಹೊತ್ತಾಯಿತ್ತಾ?!

—ಸರಿ! ಆವಳ ಮಾತಿನಲ್ಲಿ ಎಪ್ಪು ಆಶುರಾ? ‘ಹೊತ್ತಾಯಿತ್ತಾ! ಎಂದು ಹೇಳುತ್ತ ತನ್ನ ಹೃದಯವನ್ನೇ ತೆರದಿರಸುತ್ತಿರುಳಿ ಹುದುಗಿ! ‘ಬರಬಾರವೇ ಚೇಗ?’ ಎಂದು ಆಲಕರೆಯುತ್ತಿದ್ದಾಣ. ಇಂಥ ಲಿಪ್ಯಾನ ದೊರಿತರೆ ಸುಮೃಸಿದ್ದೀತೇ ಯಾವನದ ಬಿಸಿ ನೆತ್ತರ?

ಒಳಕ್ಕೆ ಅದಿಂದಿಸುತ್ತು ಲೂ ಮೋದಲು ದೃಷ್ಟಿಗೆ ಪದ್ದುದು ರಾಸುಗೆ. ಹೌದು, ಒಂದೇ ಒಂದು. ದೆಚು ಬಾಟಿಗೆ ತೆರಲು ಶಕ್ತಿಯಲ್ಲಿದೆ ಒಂದೆ ಕೊಟ್ಟಿದೆಯಲ್ಲಿ ಸಂಸಾರ ಸಾಗಿಸುತ್ತದ್ದುವರು ಅವರು. ನಿಂತ, ಬೇರೋಂದು ಹಾಸುಗೆಯನ್ನಾದರೂ ಸಿದ್ಧಪಡಿಸಬಹುದಾಗಿತ್ತಲ್ಲ; ಶಂಕರೂಗೆ ಸಂಶಯನೆ ಉಳಿಯಲ್ಲ. ಅವನ ಮುದ ನೆತ್ತಿಗೆರಿತು. ಕಂಪಿಸುವ ಶರೀರದಿಂದ ಅದರ ಹೇಳುರಿಗಿಕೊಂಡ. ಕೆನ್ನೆಗೆ ಏನೋ ಮೃದುವಾಗಿ ಸವರಿ ಕೊಂಡಂತಾಯಿತು. ಬಾಗಿನೋಣಿದ. ಅಲ್ಲಿಲ್ಲ ಇಂದಾಗು ಆರಳು ಮಲ್ಲಿಗೆ ರಾಜಿ ಮುಡಿದುದಾಗಿರಬೇಕು ಎಂದು ಒಂದೆರಡು ಕೃಗೆತ್ತಿಕೊಂಡು ತುಟಿಗಳಗೊತ್ತಿಕೊಂಡ. ಆವಳ ಮುಡಿಯನ್ನಾಲಂಗಿಸಿದ ಹೂ— ಇದರ ನಾಥು

ರಿಯ ಬೇರೆ—ಎಂದುಕೊಂಡ. ಹೃದಯವೇ ದೃಷ್ಟಿಯಲ್ಲಿ ತುಂಬಿ ಬಂದು ರಾಜಿಯನ್ನು ನಿರೀಕ್ಷಿಸಿತು. ಬಾಗಿಲು ಮುಚ್ಚಿ ಎರಡು ಕೈಗಳನ್ನೂ ಹಿಂದೆ ಹೋರಳಿಸಿ ಸಿಂತಿದ್ದ ಭಾಕೆ. ಅವನ ದೃಷ್ಟಿಯಾಂದಿಗೆ ತನ್ನ ದೃಷ್ಟಿ ಬೆರಿಯುತ್ತಲೂ ಆವಳ ಕಣ್ಣೆ ವೆಗಳು ಒಯ್ಯಾರದಿಂದ ಕೆಕ್ಕೆ ಬಾಗಿದ್ದವು ಎವೆಗಳ ಮೇಲಿನ ಆ ಕಾಡಿಗೆ ಬಣ್ಣ ಬಿಳಿಕಿಸಲ್ಲಿ ಅದೆಷ್ಟು ಅಂದವಾಗಿ ತೋರುತ್ತಿತ್ತು!—

ತಲೆದಿಂಬಿನ ಮೇಲೆ ಎಷಗ್ಗೆ ಉಂಟಿ ಶಂಕರನ ಕತ್ತು ಕೊಂಚ ಮೇಲಕ್ಕೆತ್ತಿದ್ದ. ಕಂಡದಳ್ಳಿ ಮಾತ್ರ ಬಂದಿದ್ದರೂ ನಾಲಗೆ ಅದನ್ನು ಆಡಲೊಳ್ಳಿದು. ಅದೇನು ವಾಯಂಕೊ ಯಾರಿಗೆ ಸೋತ್ತು! ‘ಬಾ ನನ್ನ ರಾಜಿ! ಸಿಂತು ಸಿಂತು ಕಾಲು ಸೋತಾವು! ಇಲ್ಲ ಬಾ! ನನ್ನ ಎದೆಯ ಮೇಲೊರಗು ಬಾ!’ ಎಂದು ಹೇಳಲು ಮನಸ್ಸು ಹೂತೆಲರಿಯತ್ತಿತ್ತು. ಆದರೆ ಆಷುವುದಾನರೂ ಹೇಗೆ? ‘ರಾಜಮಾತ್ರಾ,’ ಎಸ್ಸುದೇ ಮಾತೇ ಎತ್ತದವ ಇಂದು ‘ರಾಜಿ’ ಎಂದು ಕರೆಯಿವುದು ಹೇಗೇ? ಅವನಿಗೆ ಧೃತಿಯು ಸಾಲಿದು! ಅವಕೊ...ಇಂತ್ರಾ ಮೂರ್ತಿಯುಂತ ಸ್ಥಿತಿಪಾದ್ಧಾಂತಿ! ಬರಬೇಕು. ತನ್ನ ಬಳ ಏಂತುಕೊಳ್ಳಬೇಕು ಎಂಬ ಮಾರ್ಪಣದ್ವಾರಾ ಪಾನಾಗಿ ಮುಂದು ವರೆಯಲಾರೆ. ಗಂಟೆಗೆ ಮಂದಾಗಾಟ್ರೇ ಒಂದು ಉಡುಂಬಾಗಳಲ್ಲಿ!—

‘ಕೂತುಕೊ... ರಾ... ಆಂ ರಾ... ಟ್ರೆ’ ಎಂದು ತೊಡಲುತ್ತ ಸುಡಿದ.

ಎಂಥ ಪೈಯ್ಯಾರುಂದುವರು! ಕೂತುಕೊಳ್ಳುವಂಥ ಸಾಮಾನ್ಯ ವಿವಂತುದಳೂ ಹೇಳು ಆವು ಸೋಗಸು ತುಂಬಾವುದನ್ನು ಆತ ಎಂದೂ ಕಂಡಿರಲಿಲ್ಲ. ಗಿಡದ ಆಧಾರ ಬಿಟ್ಟು ಬಳಿ ಕೆಕ್ಕೆ ಬಾಗುವೆಂತೆ ಕುಳಿತು ಕೊಂಡಳು ರಾಜಿ ಅವನಿಗೆ ಕೊಂಚ ದೂರದಲ್ಲ. ರಾಸುಗೆಯೇ ಅಂಚಿನ ಮೇಲೆ.

ಅವಳ ಕೃಯನ್ನು ಮೆಲ್ಲಿಗೆ ಹಿಡಿದು ಶಂಕರನ ಆಕೆಯನ್ನು ಒರನೆಳ್ಳಿದು ಕೊಂಡ. ಗಿಡವನ್ನೇ ಲೀಡರಿ ಹೂ ಕೈಗೆ ಬರುವಂತೆ ಆವಳ ಮುಖ ಅವನ ಮುಖಿದ ಬಳಿ ಬಂತು. ಜಡಿಯಲ್ಲಿ ಮುಡಿದ ಅರಳು ಮಲ್ಲಿಗೆಯ ಮಾದಕ

ಸುಗಂಧಿ ಅವನ ಅಂಗಾಂಗಗಳಲ್ಲಿ ನವಿರು ಹುಟ್ಟಿಸಿತು. ಹೆಣ್ಣನ ಸ್ವರ್ಚಷ್ಟಾ ಒಂದು ಅದ್ವಿತೀಯ ಸುಖವೇ! ಆ ಕೋಮಲ ತನು—ನುಣುಪಾದ ಕೈಬೆರಳು— ಬೆಣ್ಣ ಯಂತೆ ಮೃದುವಾದ ಶೋಳು—

ಆ ಶೋಳಂಗಳಿರಡನ್ನೂ ಹಿಡಿದು ಇನ್ನೂ ಹತ್ತಿರ ಸೆಳೆದುಕೊಳ್ಳುತ್ತ ಹೇಳಿದ.

‘ಹೀಗೇಕೇ ರಾಜಿ?’

ಅದೇಕೋರೆ ಏನೋ—ಈ ಬಾರಿ ಮಾತ್ರ ಅವಳು ಲಜ್ಜೆಗೆ ಬಾಗಲಿಲ್ಲ. ಅವನ ಕಣ್ಣಲ್ಲಿ ಕಣ್ಣೆರಸಿ ಕೇಳಿದಳು.

‘ನೀವಾಗ್ಯಕೆ ಹೀಗೇ?’

ಕೊಂಚ ಕಾಲ ಇಬ್ಬರಿಗೂ ಮಾತು ಬರಲಿಲ್ಲ. ಅವಳ ಭುಜಗಳ ಮೇಲೆ ಮೆಲ್ಲಿನ ಕೈಗಳನ್ನೂ ಅವಳ ಮುಖದ ಬಳಿ ಮುಖವನ್ನು ಒಯ್ಯಿ ಹೇಳಿದ.

‘ರಾಜಿ.....’

‘ಶಂಕರೂ.....’

‘ಹೀಗಾದೀತೆಂದು ಕನ್ನಾನಲ್ಲೂ ಎಣಿಸಿರಲಿಲ್ಲ ನಾನು!’

‘ಮನಸಿನಲ್ಲಿ?’

‘ಸಾವಿರ ಬಾರಿ! ನೀನೂ ಹೀಗೆಯೇ ಕನಸು ಕಂಡಿದ್ದೀ ಯಾ ನನ್ನ ರಾಜಿ?’

‘ನಮ್ಮನೆಗೆ ನೀವು ಬಂದಂದಿನಿಂದ ಎಷ್ಟು ಸತ್ತಿರ್ ಯೋಚಿಸಿದ್ದೇನೋ ಎಣಿಸಿ ಹೇಳಲಾರೆ!’

‘ನಿಜಕ್ಕೂ ನನ್ನ ಮೇಲೆ ನಿನಗೆ ಮನಸ್ಸಿದೆಯೇ ರಾಜಿ!’

‘ನನ್ನ ಮೇಲೆ ನಿಮಗ್ಗಡ್ಡರಿ.....’

‘ಇದ್ದರೆ—ಎಂದು ಸಂಶಯನೇಕೆ ನನ್ನ ಮುದ್ದೀ. ನಿನಗಾಗ ಪ್ರಾಣವನ್ನಾದರೂ ಬಿಟ್ಟೀನು!’

‘ಅಷ್ಟು ಮಾತ್ರ ಮಾಡಬೇಡ ನಿಮ್ಮ ದಮ್ಮಯ್ಯ! ನೀವು ಪ್ರಾಣ ಬಿಟ್ಟರೆ ನನ್ನ ಗಳಿಯೀನು?’

‘ನಿಜ ಹೇಳು ರಾಜೀ. ಸ್ವಾಮಿಯು ಸಹವಾಸ ನಿನಗಿಷ್ಟವಿಲ್ಲವೇ?’

‘ನಿಮ್ಮ ಕೊರ್ಕಾಡೆಗೂ ಸಿಜ ಹೇಳ್ತೇನೆ. ಆ ಕೊತ್ತಿಯಂಥ ಮುಖ ಕಂಡರೇನೆ ವಾಂತಿಯಾಗುತ್ತೇ ನನಗೆ. ಅವರನ್ನು ಮದುವೆಯಾಗಲೂ ಕೊಂಡಪ್ಪು ಇಷ್ಟವಿರಲ್ಲಿ ನನಗೆ. ಪನ್ನ ರೂಪ! ಎಂಥ ಕಲರು!— ತಂದೆ ತಾಯಿಗೆ ಬುಳವಂತೆ. ಗಂಡು ಒರೆ ಸ್ಕ್ರಾಲ್‌. ಸೆ, ಸಿವಾರ್ಕೈ ವಿಲ್ಲದೆ ಮುಮ್ಮೆಯಾದೆ.....’

ಆ ಮಾತಿನಲ್ಲಿ ಕಂಡನವಿದ್ದ ಪಾಗೆ ತೊರ್ಲಿತು ತಂಕರೂಗೆ. ಆವಶ್ಯಕ ಹೃದಯ ಸರಾಸರಿಭಿತ್ತಿಯಾಂದ ತುಂಬಿ ಬಂತು.

‘ಅ ಯೋಗ್ಯೇ ನನ್ನ ಡೆಲುವೆ! ಸಂಸಾರದಲ್ಲಿ ಪನ್ನ ಸುಧವಿಲ್ಲವೇ ನಿನಗೆ?’

‘ಇಂಥ ಗಂಡನ್ನು ಕಟ್ಟಿಕೊಂಡು ಪನ್ನ ಸುಖ ಉಣಿ ಬೇಕು? ಬಾಯ್ಯಿ ಬಣಿದುಕೊಂಡೇ ಬೇಕು ಅಷ್ಟೇ.....’

‘ಹಾಗಾದರೆ.....’

‘ಹಾಗಾದರೆ.....’ ಎನ್ನುತ್ತ ತನ್ನ ಕ್ಷೇಗಳಿರಜನ್ನೂ ಅವನ ಕ್ಷೀಣಿಸುತ್ತ ವಾಲೆ ಯಾಕ ಯಾಸುಗಳು ಹೇಳಿಗೊಂಡಾಗು.

— ಏನು ನೌಂದಂತು ಇದು, ಕರ್ಮ್ಯಾಯಲ್ಲಿರಿದ ಇಷ್ಟನ್ನುಂಟು? ಜಗತ್ತಿನಲ್ಲಿನ ಸಮಸ್ಯೆ ಲಾವಣ್ಯವೇ ತಳ್ಳಿ ತನ್ನುದುರು ಬರಗಿರಬೇಕೆಂದೂ ಅವನಿಗನ್ನಿಸಿತು. ಘಟಘಟ ಹೋಕೆವ ಆ ಹಾಲುಗಳು!

— ಸಮುದ್ರದ ತೆಲಿಗಳಿಂತೆ ಪರಿ ಇಂದ ಎ— ಆತುರ ಉದ್ದೇಶ ಗಳಿಂದ ಉಬ್ಬಿ ಇಂದ ಮುನಿಸ ಯೋರಳೆ!— ಕ್ವಿಂಕಾಲ ಮಂತ್ರಮುಗ್ಧನಂತೆ ಆ ರೂಪರಾತಿಯನ್ನು ಕಂಗಳಿಂದ ಕುಡಿಯುತ್ತಿದ್ದು ಕೇಳಿದ ಶಂಕರೂ.

‘ತಪ್ಪಲ್ಲವೇ ಇದು ರಾಜಿ?’

‘ಯಾವುದು?’

‘ಇದು.....’

‘ಅಂದರೆ....?’ ಉರೆದೆರದ ಕಂಗಳಿಂದ, ಕಟ್ಟಾಕ್ಕ ಸೂಸುತ್ತೆ ಅವಳು ಕೇಳಿದಳು ತುಟಿಗಳಲ್ಲಿ ಮಿಂಚುತ್ತಿತ್ತು ಶೃಂಗಾರ ರಸಭರಿತ ತುಂಟಿನಗೇ

‘ಅಂದರೆ?....’ ಅಪ್ರತಿಭಾನಾದರೂ ಆತ ಹೇಳಿದ. ‘ಅಂದರೆ ನನ್ನ ಸೈನ್ಯ ಸಂಬಂಧ....’

ಒಮ್ಮೆಲೆ ಎದ್ದು ಕುಳಿತು ಆವೇಶದಿಂದ ಕೇಳಿದಳು ರಾಜಿ.

‘ನೀವಿಂಥ ಗುಗ್ಗಾ ಅಂತ ನಾ ತಿಳಿದಿರಲಿಲ್ಲ....’

‘ಹಾಗಲ್ಲ ರಾಜಿ....ಆದರೆ....ನಾನು – ಸ್ವಾಮಿ ಸ್ನೇಹಿತರು....’

‘ಸ್ನೇಹಿತರಾದರೆ ಆಯಿತು. ಅದಕ್ಕೂ ಇದಕ್ಕೂ ಏನು ಸಂಬಂಧ?

ಅವರೂ ನೀವೂ ಸ್ನೇಹಿತರಾದರೆ ನನಗೂ ನಿಮಗೂ ಏನು ಸಂಬಂಧ?....’

‘ಅದು ಸರಿ ರಾಜಿ.... ರೇಗಬೇಡ. ನಿನ್ನ ಪರೀಕ್ಷೆಮಾಡುವುದ ಕೊನ್ನೀಸ್ವರ ಹೀಗೆ ಕೇಳಿದೆ ಅಷ್ಟೆ. ಹೆಚ್ಚಿನ ಮುಂದೆ ಎಲ್ಲಿನ ಸ್ನೇಹ—ಏನು ಕತೆ! ಬಾ ನನ್ನ ರಾಣಿ! ’ ಎಂದೆನ್ನುತ್ತ ಅವಳನ್ನು ಸೆಳಿದು ಎದೆಗೊತ್ತಿ ಕೊಂಡ. ಅವಳ ಎಡೆಯ ಸುಣಿಪು ತನ್ನ ಎಡೆಗೆ ತಲಪುತ್ತಲೂ ಅವನ ಶರೀರದಲ್ಲಿ ವಿದ್ಯುಲ್ಲಹರಿ ಪಸರಿಸಿದಂತಾಯಿತು. ಅವಳ ಶರೀರವನ್ನು ಬಿಗಿಯಾಗಿ ಹಡಿದು ಎರಡು ಕೃಗಳನ್ನೂ ತಲೆಗೆ ಇಟ್ಟು ಮುಖದ ಬಳಿ ಮುಖ ತಂದುಕೊಂಡ....

ಒಂದೇ ಕ್ಷೇಣಿ....

ಆ ತುಂಬಿದ ತುಟಿಗಳ ರಸವಾನ....

ಫಾಡ್ ಡ್ ಡ್ ಡ್

ಕುಟಿಕಿಯ ಬಾಗಿಲು ಒಮ್ಮೆಲೆ ತೆರೆಯಿತು.

ಶಂಕರೂ ದೊಱ್ಱಿಬಿದ್ದು ಸೋಡಿದ.....

ಸ್ವಾಮಿಯ ಮುಖ!

ಮುಖದ ಶಿಶಿರ ಏರಿತ್ತು ಸವಿಗನಸು. ಕೆಳಕ್ಕುರುಳಿತು. ಒಡೆದು ಇಂತಾರು ಚೂರಾಯಿತು!

ಕೃಗೆ ಬರೆದಿತ್ತು ತುತ್ತು! ತುಟಿಗೆ ಬಾರದುಳ ಯಿತು!

ಅವಳನ್ನು ಮುತ್ತಿಡಲು ಮುಂದಾಗಿದ್ದ ತುಟಿ ತಾವಾಗಿಯೆ ಮುಚ್ಚಿ ಕೊಂಡವು ಮುಖ ಹಿಂದೆ ಸರಿಯಿತು. ಕೃಗಳು ಕೆಳಕ್ಕುರುಳಿದವು. ಇಂತಾಚಿಕೆ, ಜಗುಪ್ಪೆ, ಕಳವಳ, ಪಶ್ಚಾತ್ತಾಪಗಳಿಂದ ತಲೆ ಬಾಗಿಕೊಂಡಿತು.

ಸ್ವಾಮಿಯೋ—ತನ್ನ ವಿಶ್ವಾಸ ಫಾತಕ ಕಾರ್ಯವನ್ನು ಕಟ್ಟಾರೆ ಕಂಡಿದಾನೆ. ಮುಂದೇನಾಗುವುದೇ! ರಾಜಿಯ ಗತ?—ಬೊಂಬಾಯಿಗೆ ಹೋದುದಾಗಿ ಹೇಳಿದ್ದ ನಲ್ಲಿ! ಇವ್ಯಾ ಬೇಗ ಹೇಗೆ ಬಂದ? ಏನು ಮಾಡುವನ್ನೇ! —ನಾಳನ ದಿನ ಪಶ್ಚಿಮಗಳಲ್ಲಿ ಸುದ್ದಿ ಬಂದರೂ ಬಂದಿತು—‘ಒಬ್ಬ ತರುಣ ಅಶ್ವಾಚಾರ. ಹಂಡತಿಯನ್ನೂ ಅವಳ ಪ್ರಿಯಕರನನ್ನು ಚೂರಿಯಿಂದಿರಿದು ಕೊಂಡ’ ಎಂದು. ಅವನ ಮೈ ನಡುಗಿತು. ಏನೂ ಹೋಳಿಯದಾಯಿತು. ಕಣ್ಣಿಗೆ ಕತ್ತಲೆ ಕವಿಯಿತು. ಬೊಂಬೆ ಉರುಳುವಂತೆ... ಅವನ ಶರೀರ ಹಾಸುಗೆಯ ಮೇಲುರುಳಿತು.

೨

ಕಟ್ಟಿರೆದು ನೋಡಿದ ಶಂಕರೂ.
ಬೇಳ್ಳಗೆ ಬೆಳಗಾಗಿತ್ತು!

ಕಣ್ಣಿ ಜ್ಞ ಕೊಂಡು ಸುತ್ತೆ ಲೂ ದೃಷ್ಟಿ ಹೋರಳಿಸಿದ. ತನ್ನದೇ ಕೊಟ್ಟಿ. ತನ್ನದೇ ನುಂಜ. ತಾನೇನು ಈ ಜಗತ್ತಾನಲ್ಲಿರುವೆನೋ ಇಲ್ಲವೆ ಪರಲೋಕ ಸೇರಿ, ತಾನು ಬಿಟ್ಟುಬಂದ ಕೊಟ್ಟಿಯ ಕನಸು ಕಾಣುತ್ತಿರುವೆನೋ ಎಂದು ದಿಗಿಲಾಯಿತು.

ಹಾಸುಗೆಯ ಮೇಲೆದ್ದು ಕುಳಿತ. ಕಿಟಕಿಯಿಂದ ಕಾಣಿಸಿತು, ಅದೇ ಜಿರಪರಿಚಿತ ಬೀದಿಯ ದೃಶ್ಯ. ಸಿನಿಮಾ ವಾದ ಹೇಳಿಸ್ತೊಂದು ಬೊಬ್ಬಿ ಯಿಂಡುತ್ತ ಸಾಗಿತ್ತು. ಪರಲೋಕದಲ್ಲಿ ಸಿನಿಮಾ ಇರುವುದುಂಟೇ? — ತಾನು ಈ ಜಗತ್ತಾನಲ್ಲಿ— ತನ್ನ ಕೊಟ್ಟಿಯಲ್ಲೇ ಇರುವುದು ನಿಜ— ಎಂನೆನಿಸಿತು. ಆದರೇನು ಆಶ್ಚರ್ಯ! ಸ್ವಾಮಿಯ ಮನೆಯಲ್ಲಿ ಮೂರ್ಖಹೋಗಿದ್ದ ತಾನು ತನ್ನ ಕೊಟ್ಟಿಗೆ ಬಂದುದು ಹೇಗೆ? ಸ್ವಾಮಿಯೇ ತನ್ನನ್ನು ತಂದಿರಿಸಿದನೆನ್ನ ಬೇಕೇ? — ತೀರಾ ಅಸಾಧ್ಯ. ನಿಜ ಹೇಳುವುದಾದರೆ ಕಡಿದು ತುಂಡು ತುಂಡುಮಾಡಿ, ಹದ್ದುಕಾಗೆಗಳಿಗಿರಿಸಬೇಕು ತನ್ನ! ರಾಜಿ! ಅಯ್ಯಾ ಪಾಪ! ಅವಳನ್ನು ಕೊಂಡುಹಾಕಿ ತನ್ನನ್ನು ಹಾಗೆಯೆ ಬಿಟ್ಟುನೊ

ವನ್ನೋ! ಎವ್ವಾದರೂ ಹಡೆಯ ಸ್ವೀದ. ಆ ಕರು-೨ ಇಂಥ ಕೆಲಸ ಹೇಗೆ ಮಾಡಿತ್ತು? ಸ್ವಾಮಿ! ಅಯ್ಯೇ ಸ್ವಾಮೀ! ಈವನಂಥ ಮಹಾತ್ಮಸಿಗೆ ಎಂಥ ದೊರ್ಕೆ ಬಗೆದ ತಾನು ಪಾಪಿ! —

ತಲೆದಿಂಬಿನ ಮಧ್ಯ ತರೆಯನ್ನು ರಿ ಒಕ್ಕೆ ಒಕ್ಕೆ ಅಳತೊಡಗಿದ್ದ. ಶಂಕರೂ ಕೈಗೆ ಪನೋ ತಾರ್ಕಂತಾರ್ಯಂತಃ. ಏತ್ತಿಕೊಂಡು ನೋಡಿದ್ದ. ಒಂದು ಕಾಗದ.

ಕಂಬನಿದುಂಬಿದ ಕಂಗಳಿಂದ ಆದರ ಮೇರೆತೆ ಹ್ಯಾಫ್ಟಿಬೀರಿದ. ಸ್ವಾಮಿ ಬರೆದುದೇ? ಹೌದು. ಆಶುರತೆಯಂದ ಓದತೊಡಗಿದ.

“ಸ್ವಿಯ ಶಂಕರೂ,

ಮಾಡಬಾರದ ಕೆಲಸಮಾಡಿದೆ ನಾನು. ಸಿನ್ನು ಗೆಳಿತನದ ಪಾಪಿತ್ವ ವನ್ನು ಒರಿಗೆ ಹಚ್ಚು ಬೇಕೆಂಬ ದಂಬುರಿಧಿ ನನಗೆ ಯಾವ ಮುಹೂರ್ತದಲ್ಲಿ ಬಂತೋ ತಿಳಿಯದು. ನನ್ನ ಪತ್ತಿಯನ್ನೇ ಆ ಪರೀಕ್ಷೆಯ ಸಾಧನವಾಗಿರಿಸಿದ್ದು ಇನ್ನೂ ಒಂದು ಮಹಾಪ್ರಮಾದ. ಈ ಪರೀಕ್ಷೆಯಲ್ಲಿ ಸೀನು ಹಂಡಿತ ವಾಗಿಯೂ ಉತ್ತೀರ್ಣನಾಗುವೆಯಂದು ನಾನೆನ್ನಿಸ್ತು. ಆನಾದು ತಪ್ಪಿಯತ್ತು. ನನ್ನ ಕಣ್ಣಿ ತೆರೆಯತ್ತು.

ನಾನು ಚೊಂಬಾಯಿಗೆ ಹೋದ ವಿಚಾರ ಒಪ್ಪೆ ಬುರುಡೆ. ಸಿನ್ನು ಪರೀಕ್ಷೆಗಾಗಿ ಆ ಪ್ರಯಾಣದ ನಾಟ್ಕ ಆಟದ ಅಷ್ಟು. ನಾನು ರೈಲು ಕೊಡ ಹತ್ತಿರಲಿಲ್ಲ. ಸಿನ್ನು ಮೊದಲನೆಯ ಆಟಕ್ಕೆ ಸಿನಿಮಾಕ್ಕೆ ಹೋಗಿದ್ದು ಹತ್ತು ಗಂಟಿಗೆ ಮನೆಗೆ ಬಂದೆ. ಆಗ ಸೀನೂ ಬಂದೇ ಬರುವ ವುಂದು ಸಿರೀಕ್ಕಿಸಿದ್ದೆ. ಹಾಗೆಯೇ ಆಗಿತ್ತು. ಕೆಂಕಿಯ ಬಳಿ ಸಿಂತುಕೊಂಡಿದ್ದು ಮಾತುಗಳೆಲ್ಲ ವನ್ನೂ ಹೊಂಚಿ ಕೇಳುತ್ತಿದ್ದೆ. ಇನ್ನೂ ಪ್ರಮಾದವಾಗುವುದೆಂದು ಅರಿತೊಡನೆ ಒಳಕ್ಕೆ ಸುಗ್ಗಿದೆ. ಸಮಯಕ್ಕೆ ಸರಿಯಾಗಿ ನಾನು ಬರದಿದ್ದರೆ ಏನು ಅನಧಿವಾಗುತ್ತಿತ್ತೋ! ಬಂದೆ. ಎಳ್ಳವನ್ನೂ ತಡೆದೆ. ಸೀನು ಎಚ್ಚರದಪ್ಪಿ ಬೀಳುತ್ತಲೂ ಸಿನ್ನನ್ನು ಗಾಡಿಯಲ್ಲಿ ಹಾಕಿಬಿಟ್ಟು ಸಿನ್ನ ರಾಮಿಗೆ ತಂದು ಮಲಗಿಸಿದೆ.

ನಡೆದುದರ ಬಗ್ಗೆ ನಾಟಿಕೊಂಡು ಕಳವಳಿಪಡುವ ಕಾರಣವೇನೂ

ಇಲ್ಲ ಶಂಕರೂ. ನನ್ನ ನಿನ್ನ ಸ್ನೇಹಕೆ ಈ ಘಟನೆಯಿಂದ ಕಳ್ಳು ಬಿತ್ತಿಂದು ತಿಳ್ಳಿ ಯಬೇಕಾಗಿಲ್ಲ. ಪ್ರತಿಯೊಬ್ಬ ನೃತ್ಯಿಯ ತಾರುಣ್ಯಕಾಲದಲ್ಲಿ ಇಂಥ ಮೋಹದ ರಾತ್ರಿ ಒಂದೇ ಬರುತ್ತೆ. ಆದರೆ ಆ ರಾತ್ರಿಯ ಕತ್ತಲೆ ಬಹುಕಾಲ ಉಳಿಯುವುದಿಲ್ಲ. ಅಲ್ಲಿನ ಬೆಳಕೂ ಬಂದೇ ಬರುತ್ತೆ. ಕಾಮನ ಕಾಳ ಸರ್ವವನಸ್ಪತಿ ಎಂದೂ ಕೇಳಬಾರದು. ಕೆಣಕಿದಾಗ ಹಡೆಯೆತ್ತಿ ಘೋತ್ತರಿಸಿದ್ದಿಂದೇ? — ಆದರ್ಲೂ ಮಂದುವೇಂಬಾಗದ ತುಂಬುತ್ತರುಣ ಸೀನು. ಹೆಣ್ಣು ಒಲಿದು ಬಂದಂತೆ ಶೈರಿರಿದಾಗ ಬಟ್ಟೆಚಿಡಲು ನೀನೇನು ವಿವೇಕಾನಂದರೆ ಮರಿಯಿಲ್ಲ. ಈಗ ತಿಳಿಯುತ್ತಿದೆ ನನಗಿರ್ಲ ವಿಚಾರ! ಮೊದಲೇ ತಿಳಿದಿದ್ದರೆ— ಇಂಥ ವಿಷಪರೀಕ್ಷೆ ನಡೆಸುವ ಗೋಜಿಗೇ ಹೋಗುತ್ತಿರಲಿಲ್ಲ.

ಆದುದನ್ನೇಲ್ಲ ಮರಿತುಬಿಡು ರಂಕರೂ! ಇಂಥ ಕ್ಷುಣ್ಣಕ ಘಟನೆ ಗಳಂದಾಗಿ ಅಗಲುಷ್ಟದಕ್ಕೇನು ನಾವು ಗೇಳಿಯಾದದ್ದು?

ನಿನ್ನವನೆ,

ಸಾಮಾನ್ಯ!

ಓದಿ ಮುಗಿಸಿದ. ಕಂಬಸಿ ಅಗಲೆ ಮಾಯವಾಗಿದ್ದನ್ನು. ಮುಖ ದಶ್ವಿ ಆನಂದ ಹೋರಣಾಸುತ್ತಿತ್ತು.

—ಎಂಥ ಉದಾತ್ಮಕ್ಯದಯದವನ ಸಾಮಾನ್ಯ! ಎಷ್ಟು ಕ್ಷಮಾತೀಲ! ಪ್ರತ್ಯೇಕ ತನ್ನ ಹೆಂಡತಿಯನ್ನು ಬಾಹುಪಾಶದಲ್ಲಿ ಸೆರೆಹಿಡಿದು ಚುಂಬಿಸಿ ಹೋರಣಿನನನ್ನು ಕ್ಷಮಿಸಿಬಿಡುತ್ತಿದೆ ಆ ಸ್ನೇಹ! ಆ ಗೆಳಿತನಕೆ ಯೋಗ್ಯನೇ ತಾನು! ಸೀಜ! ಪಾಪಿ! ಈ ಕಲಂಕಿತ ಮುಖ ಹೊತ್ತುಕೊಂಡು ಸಾಮಾನ್ಯ ಯನ್ನು ಮಾತನಾಡಿಸುವುದಾದರೂ ಹೇಗೆ?

ಅವನ ದೃಷ್ಟಿಯಿಂದಿಗೆ ಬಂದು ಸಿಂತಿತು ರಾಜಿಯ ಮೂತ್ತಿ. ರಾಜಿ! ಅವಳಿ ಈ ಎಲ್ಲ ಅನಧಿಕ್ಕಾಗ್ಯ ಕಾರಣಳು. ಅವಳು ಆ ರೀತಿ ಉತ್ತೀರ್ಜನವಿಯದಿದ್ದರೆ— ಕೈಹಿಡಿದು— ಮೈಮುಟ್ಟೆ— ಆಲಿಂಗಿಸಿಕೊಳ್ಳಲು ಬರದಿದ್ದರೆ ತಾನು ಖಂಡಿತ ಮುಂದಾಗುತ್ತಿರಲಿಲ್ಲ. ಹೆಣ್ಣು! ಇದಕ್ಕೆಲ್ಲಾ ಕಾರಣ ಆ ಹೆಣ್ಣು! ಅವಳ ಗತಿಯೇನಾಯಿತೋ? ಸಾಮಾನ್ಯ ಏನೂ ಬರೆದಿಲ್ಲವಲ್ಲಾ!

ಕುತೂಹಲದಿಂದ ಕಾಗೆದವನ್ನು ಹೊರಳಿಸಿ ಸೋಡಿದ. ಪ್ರಪ್ರ ದೊಂದು ಮರಿತ ಮಾತು :

‘ರಾಜೆ ನಿನ್ನ ಕಂಡು ಮೋಹಿತಳಾಗಿದ್ದ ಲೀಂದು ತಪ್ಪು. ತಿಳಿದುಕೊಳ್ಳೇ ಬೇಡ ಶಂಕರೂ. ನನ್ನ ಮಾತಿಗೋಸ್ಮರ ಸಿನ್ನೊಂದಿಗೆ ಅವಳು ಪ್ರಣಯ ನಾಟಕವಾಡಿದಳು ಅಷ್ಟೇ. ಕೊನೆಯವರಿಗೂ ನಿನ್ನನ್ನು ಪರೀಕ್ಷೆಸಚೇಕೆಂದು ನಾ ಹೇಳಿದ್ದೆ. ನೀನು ಕೈಹಿಡಿದರೂ, ಮೈ ಹಿಡಿದರೂ ಅವಳು ನಿನಗೆ ಉತ್ತೇಜನವಿಶ್ವಾಸ ಅದಕ್ಕಾಗಿಯೇ.

ನಿನ್ನ ಬಗ್ಗೆ ಅವಳಲ್ಲಿ ಯಾವ ದುಭಾವವನೆಯೂ ಉಳಿದಿಲ್ಲ. ಆದು ದೆಲ್ಲ ಒಂದು ನಾಟಕ ಅಂತ ತಿಳಿದುಕೊಂಡು ಮೂವರೂ ಮತ್ತೆ ಸ್ನೇಹಿತ ರಾಗೋಣ. ಮರೀಚೇಡಪೋ ಶಂಕರೂ! ಹೃದಯ ಒಂದು; ದೇಹ ಮೂರು!....’

ಆ ಕೊನೆಯ ವಾಕ್ಯ ತನ್ನನ್ನು ಅಣಕವಾಡಿ ನಗುತ್ತಿರುವಂತೆ ಭಾಸ ವಾಯಿತು ಶಂಕರಾಗೆ. ಎರಡು ಕೈಗಳಿಂದಲೂ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕಳವಳಿದಿಂದ ಕೂಗಿದ.

‘ಇಲ್ಲ – ಇಲ್ಲ – ನಾಣಿನು. ಅವರಿಗೆ ಮುಖ ತೋರಿಸುವುದು ಕೂಡ ಸಾಧ್ಯವಿಲ್ಲ. ಈ ಉರಿನಲ್ಲಿರುವುದೂ ಸಾಧ್ಯವಿಲ್ಲ. ಆ ಪವಿತ್ರ ಹೃದಯು ಗಳಿಂದಿಗೆ ಎಂದಿಗೂ ಒಂದಾಗಲಾರದು ಈ ಕೃಷ್ಣಹೃದಯ! ’

○ ○ ○ ○

ಮೋಹದ ರಾತ್ರಿಯೇನೋ ಕಳೆದುಹೋಗಿತ್ತು.
ಕತ್ತಲೆ ಮಾತ್ರ ಇನ್ನೂ ಕೆವಿದಿತ್ತು.

ಮನಸಿನ ಮಂಜು!

ಈ ಉಸೆಯ ಕೊಟಡಿಯೆಂದರೆ ಹರಟಿಮಲ್ಲಿರ ಕಚೇರಿಯೆಂಬ ವಿಚಾರ ಕಾಲೀಜು ವಿದ್ಯಾರ್ಥಿನಿಲಯದಲ್ಲಿ ವಾಸಿಸುವವರಿಗೆಲ್ಲ ಚೆನ್ನಾಗಿ ಗೊತ್ತು. ಅಲ್ಲಿನ ಹನೆ ಸೇವಿಸಿದವರೆಲ್ಲ ಪ್ರಖ್ಯಾತ ವಕೀಲರೂ, ಪ್ರಫೇಸರರೂ, ರಾಜಕಾರಣವಟ್ಟಿಗಳೂ ಆಗುವರೆಂದು ಕೆಲವರು ತಮಾನೆ ಮಾಡುತ್ತಿದ್ದುದೂ ಉಂಟು. ಸಾಯಂಕಾಲದ ಉಬ್ಬ ಮುಗಿಯುವುದೇ ತಡ—ಆ ಕೊಟಡಿಯು ತುಂಬ ಸಿಗರೆಟ್‌ನ ಮಾದಕ ಸುಗಂಧ-ಜಡಿಗೆ ಮಾತಿನ ಮಳೆಯ ಕೋಳಾಹಲ. ಕಾಶ್ ಹನ್ನೆ ರಡು—ಒಂದು—ಎರಡು ಅದೇಕೆ ಎಷ್ಟೋ ಬಾರಿ ಜೆಳ್ಳಿಗೆ ಬೆಳ್ಗಾಗುವವರಿಗೂ ಅಲ್ಲಿನ ವಾದವಿವಾದ ಹಾಗೇ ನಡೆಯುತ್ತಿತ್ತು.

ಪಕ್ಕದ ಕೊಟಡಿಗಳಲ್ಲಿದ್ದ ಪ್ರಸ್ತುಕಪಿಶಾಚ ವಿದ್ಯಾರ್ಥಿಗಳಿಗೆ ಆ ಕೊಟಡಿಯನ್ನು ಕಂಡರಾಗುತ್ತಿರಲಿಲ್ಲವಾದರೂ, ಅದನ್ನು ಸ್ತ್ರೀಕುಸುಮದೆ ಸಂಖ್ಯೆಯೇನೂ ಅಲ್ಪವಾಗಿರಲಿಲ್ಲ. ಅಲ್ಲಿ ನಡೆಯುವುದೆಲ್ಲಾ ಗೊಂದ್ಲು ಹರಟಿಯೇ— ಎಂದು ಅನೇಕರು ಬೀಳುಗಳೆಯುತ್ತಿದ್ದ ರಾದರ್ಹಿ ಆವರೀಭೂ ಅದರಲ್ಲಿ ಭಾಗವಹಿಸಿದವರೇ. ಅಲ್ಲಿ ಸೇರುತ್ತಿದ್ದವರೆಲ್ಲ ರಸಿಕರಾದ ತರುಣ ವಿದ್ಯಾರ್ಥಿಗಳು. ಅವರೆಲ್ಲರೂ ಇನ್ನೂ ಇಪ್ಪತ್ತುದರ ಸೀಮೆ ದಾಟಿದವರೆಲ್ಲ ಅವರು ಮಾತನಾಡುವ ವಿಷಯಗಳಾದರೂ ಹೇಗೆರಬೇಕು? ಎತ್ತುತ್ತಿಬೇಕು? — ಅದು ಹೀಗೇ— ಎಂದು ಹೇಳಲು ಯಾರಿಗೂ ಸೂಧಾರ್ಜುವಾಗ್ಗೆ ಕಾಲೀಜನ ಬೆಣಿನ ದುಡುಗಿಯರ ಒನ್ನಪು, ಒಯ್ಯಾರೆಳುಗಾದ ಮೆಂದಿಳಿ

ಮಾಡಿಕೊಂಡು, ಸೌಫೆಸರುಗಳ ನಕಲಿ—ಲೇವಡಿ, ಘರ್ತು ಕೋ ಕ್ರಾಪ್ಲೆ, ಬರುವಾ ಚಿತ್ರಗಳ ಛಚ್ಚೆಗಳನರಿಗೂ ಆ ದರಂಟ ನಾಗುತ್ತಿತ್ತು. ಅದೊಂದು ವಚಿತ್ರ ಚಚ್ಚೆಯೇ! ಅದರಲ್ಲಿ ಚಚ್ಚೆಲ್, ಒಟ್ಟುರ್, ಮುಸಲ್ನಿಗಳೂ ಮೊಗ ಹಾಕುತ್ತಿದ್ದರು. ಲೆನಿನ್, ಟ್ರಾಟ್‌ಸ್ಟೀ, ಜವರರೂ ಕಾಣಿಸುತ್ತಿದ್ದರು. ಸ್ವೀಗಲ್, ಕಾನನಬಾಲಾ ಹೆಸರೂ ಸಂಗೀತದ ತಾನದಂತೆ ಆಗಾಗ ಕೇಳಬರುತ್ತಿತ್ತು. ಆ ಸಂಗೀತದ ಹಿಂದೆಯೇ ಡೆನಾಕ್ಸ್ - ಷಾಷ್ಟಿನಿಂದಂ - ಸೋಶಲಿಜಂಗ್‌ ಗಂಭೀರ ರಾಗವ್ಯಾ ಹೊರಡುತ್ತಿತ್ತು.

ಅದರೆ ಆ ದಿನ ಮಾತ್ರ ಈ 'ಇಜಂ' ಗ್ರಾಷವ್ಯೆ ಅಲ್ಲಿ ತಲೆಹಾಕಲಿಲ್ಲ. ಅದಕ್ಕೆ ಪ್ರತಿಯಾಗಿ ಅತ್ಯಂತ ಸೂಕ್ಷ್ಮವಾದ ಹೊಸ ವಿಚಾರವ್ಯೋಂದು ಎಳೆ ಎಳೆಯಾಗಿ ಹೊರಡತ್ತಾಡಿತು. ಸೀನಿಯರ್ ಬಿ. ಎ. ವಿದ್ಯಾರ್ಥಿ ವಸಂತ ಶುಲಕರಣಿ ಅದರ ನಾಂದಿಗಾರಂಭಿಸಿದ್ದು.

'ಇಂದು ಮಾನಸಶಾಸ್ತ್ರದ ಪ್ರಸ್ತುತಪ್ರೋಂದನ್ನು ಓದಿಸೋಡಿದೆ. ಮನುಷ್ಯ ಬೆಳೆದು ಎಷ್ಟೇ ದೊಡ್ಡವನಾದರೇನು ಅವನ ಮನಸ್ಸು ಮಾತ್ರ ಮಂಗುವಿನ ಹಾಗೆಯೇ ಇರುತ್ತದೆಂದು ಅದರ ಲೇಖಕ ಸಿದ್ಧಾಂತ ಮಾಡಿ ಥಾಣೆ. ಅವನ ಜ್ಞಾನ ಎಷ್ಟೇ ಬೆಳೆದರೇನು— ಮನಸ್ಸು ಮಾತ್ರ ಇದ್ದ ಹಾಗೇ ಇರುತ್ತದೆಂತೇ.'

ವಿರಾಮಕುಚೆಯ ಹೇಳಿರಗಿ ಶುಳ್ಳಿತಿದ್ದ ನಾಣ ಪಾಟೀ ಸವಾಲಿ ಸಾರಂಭಿಸಿದ.

'ತೆಗೆದ ಸ್ವೀಕಾರಜೀನ! ಅದೊಂದು ಹುಚ್ಚು ಎದ್ದಿದೆ ಈಚೆಗೆ. ಅದೆಲ್ಲ ಶುಳ್ಳಿತೆಹರಣಿ ಅಷ್ಟೇ! ಮನುಷ್ಯನ ಮನಸ್ಸು ಬೆಳೆಯೋಡೇ ಇಲ್ಲ!—ಅವ್ಯಾತಿಳಿಯೋಡಿಲ್ಲವೇನು ನಮಗೆ?— ದಿನ ಕಳೆದಂತೆಲ್ಲ ಎಲ್ಲವೂ ಜೆಳಿಯಲೇ ಬೇಕು. ಒಂದು ಬೆಳೆದು ಇನ್ನೊಂದು ಹಾಗೇ ಇರುವದೆಂದರೆ ನಿಷ್ಠೆ ನಿಯಮಕ್ಕೆ ವಿರುದ್ಧವೇ ಸರಿ. ಯಾರಿಗೂ ತಿಳಿಯದ ಹಾಗೆ ಒಂದು ಬುರುಳೆ ಹಾರಿಸಿಬಟ್ಟುರಾಯಿತೇನು? ಎಂಟು ಮಕ್ಕಳನ್ನು ಈ ಭೂಮಿ ನಾಳು, ತಲೆಯೆಲ್ಲ ಬೆಳ್ಗಿಗೆ ಮಾಡಿಕೊಂಡ ಮುದುಕನೂ ಮಂಗುವೇ ಈ ಮಾನಸಶಾಸ್ತ್ರಜ್ಞರ ದೃಷ್ಟಿಯಲ್ಲಿ. ಓ! ಅದು ನಿಜವೇ ಅದರೆ ಮತ್ತೆ

మొదలిసించ జీవన్ సాగిసబహుదల్ ! మత్తె హుచుగనాగబహుదు-
తరుణనాగబహుదు-మదువేయాగబహుదు-జైని బజావ్ మాడ
బహుదు....'

' ఏనూ తిళయదే హుచ్చుజ్చు హరటిత్తీయత్తోఁ నాటి !
మహామయా రాష్ట్రజ్ఞరు అనేక వషభగళ సంశోధనదింద మాడిద
సిద్ధాంత ఇదు. మనుష్యన మనస్సు మగువిన మనస్సు ఒండే.
అనేక బారి తీర ఆజ్ఞానిగళంతే నావు వత్ససుపుధక్కు కారణ
విదే' ఎంద వసంత.

' పీగే బీను హేళోదక్కే ఆధార ఏను ? ' ఎందు ప్రత్యే
కాకిద నాటి.

' ఆధార ? ..హేళలు కొత్తరే రాత్రియాదరూ సాలలూరదు.
ఎష్టో బారి నావేల్లరూ మగువినంచాగుత్తీపే. ఆ కాలదల్లి
నమ్మిచుట్టి, నమ్మిజ్ఞానవికాస, వివేక, ఎల్లి మాయవాగుత్తుదే.
కల్లినంతే గట్టియాగిరున హృదయనే కేల సందబ్ధగళల్లి బెణ్ణెయంతే
మృదువాగుత్తుదే....'

' బెణ్ణె - తుష్టగళ మాతు బేడ మహరాయా, యార బాయల్లా
దరూ నిరూరితు. ఆ ఉపమాలంకారగళ మాతు ఇల్లి బేశిల్లి.
ప్రత్యేక్క దృష్టాంతవే ఇల్లి ప్రవాణ. ఆదర వినా ... '

అవనన్ను నడువేయి తడిచు వసంత హేళద.

' ప్రత్యేక్క అనుభవదిందలే ఈ మాతు యేళుత్తిదేనే కణోఁ
నాటి. ఇదేనూ గాళమాతల్ల. సేవేల్లా కేళలు సిద్ధరిద్దరే నాను
హేళలూ సిద్ధనిదేనే. ఆదరి అదొందు దొడ్డెకతే. ఎరడు గంటి
యాదరూ ముగియలిక్కేల్లి'

' పరవాయిల్ల - హేళు. హేళు ' ఎందు హత్తు కంఠగటు ఒమ్మెలే
కిరుచిచోండవు.

కుటియ ' కైగళ మేలే అస్తుష్టువాగి కాలూఁ చిమ్మ

ಕೊಂಡಿದ್ದ ವಸಂತ ಎದ್ದು ಸರಿಯಾಗಿ ಕೂತುಕೊಂಡ. ಬದಿಯಲ್ಲಿದ್ದ ಸೌಪ್ರಣಿದಿಂದ ಸಿಗರೀಟ್‌ನೆ ತೆಗೆದು ಹೊತ್ತಿಸಿಕೊಂಡ. ಕ್ವಾಕಾಲ ಹೊಗೆ ಎಳೈಯತ್ತಿದ್ದ ಮಾತಿಗಾರಂಭಿಸಿದ.

‘ಒಂದು ವರ್ಷವಾಗುತ್ತ ಬಂತು ಆ ಫೋಟನೆ ನಡೆದು. ಆಪ್ತರೊಬ್ಬ ರನ್ನು ಕಾಣಲು ಬೆಂಗಳೂರಿಗೆ ಹೋಗಿದ್ದವನು ರಾತ್ರಿಯ ರೈಲಿನಿಂದ ಮರಳಿ ಹೊರಟಿದ್ದೆ. ಬೆಂಗಳೂರು ನಿಲಾಣ ಜನಗಳ ಗಲಾಟೆಯಿಂದ ‘ಕರ್ಡಿಂಝ್’ ಎನ್ನಿತ್ತು. ಬಂಡಿಯಲ್ಲಿ ಸ್ಥಳ ಸಿಕ್ಕುವುದೂ ಕಷ್ಟವಾಗಿತ್ತು. ಹೇಗೋ ಏನೋ ಒಂದು ಡಬ್ಬಿಯಲ್ಲಿ ನನಗೂ ನನ್ನ ಸಾಮಾನುಗಳನೂ ಸ್ಥಳ ಸಿಕ್ಕುತ್ತು.

ಕಿಟಕಿಯ ಹತ್ತಿರದ ಸ್ಥಳ ಹಿಡಿದು ಕೂತುಕೊಂಡೆ. ಬಂಡಿ ಬಿಡುವುದಕ್ಕೆ ಇನ್ನೂ ಹದಿನ್ಯೈದು ನಿಮಿಷ ಅವಕಾಶವಿತ್ತು. ಹಾಯಾಗಿ ಕೂತುಕೊಂಡು ಸಿಗರೀಟ್‌ನೆ ಹೊತ್ತಿಸುತ್ತ ಒಂದುಬಾರಿ ಡಬ್ಬಿಯಲ್ಲಿಲ್ಲ ದೃಷ್ಟಿ ಓಡಿಸಿದ. ಸ್ಟ್ರೀ-ಪುರುಷರೇ, ಮುದುಗ-ಹುಡುಗಿಯರು, ಮಕ್ಕಳು-ಸಾಮಾನುಗಳ ರಾಶಿ.... ಬೇರೆ ಬೇರೆ ಭಾಷೆ-ಬೇರೆ ಬೇರೆ ಕಂಠ-ತರತರದ ಬಟ್ಟೆಬರೆಗಳು. ಮೂರನೆಯ ವರ್ಷದ ಡಬ್ಬಿ ಎಂದರೆ ಒಂದು ಮಹಾಜಾತ್ಯಯೆ ಸರಿ-ಎಂದುಕೊಂಡು ಪಾಲ್ಟೊಫಾರ್ಮನ್‌ನ ಕಡೆ ದೃಷ್ಟಿ ಹೊರಳಿಸಿದೆ.

ಎರಡನೆಯ ಗಂಬೆ ಬಾರಿಸಿತು. ಇನ್ನು ಎರಡು ನಿಮಿಷಗಳಲ್ಲಿ ಬಂಡಿ ಹೊರಡಬೇಕು. ಅವರಲ್ಲಿ ಹತ್ತಿರದಲ್ಲೀ ಏನೋ ಚೊಬ್ಬಿಗಾರಂಭವಾಯಿತು. ಆದೇನೆಂದು ಅತ್ತ ಹೊರಳಿದೆ.

ದೃಢಕಾರ್ಯದ ಮುಹಮ್ಮದಿಯನೊಬ್ಬ ಡಬ್ಬಿಯ ಹಲಗೆಯ ಮೇಲೆರಿ, ಸಲಾಕೆಯನ್ನು ಹುಡಿದುಕೊಂಡು ಒಳಕ್ಕೆ ಪ್ರವೇಶಿಸಲು ಹೊಡಿ ಧಾರುತ್ತಿದ್ದ. ಡಬ್ಬಿಯಲ್ಲಿ ಕೊಂಚವೂ ಸ್ಥಳವಿರಲಿಲ್ಲವೋ - ಇಲ್ಲ - ಅವನಿಗೆ ಸ್ಥಳಕೊಡಲು ಜನರಿಗೆ ಇವ್ವಿರಲಿಲ್ಲವೋ - ಅಂತೂ ಎಲ್ಲರಿಂದಲೂ ವಿರೋಧ ಸ್ವಂತ್ವಾಗುತ್ತಿತ್ತು. ಒಳಗಿನವರ ವಿರೋಧ ಹೆಚ್ಚಿದಂತಹಲ್ಲಿ ಅವನ ಅಭಿಪ್ರಾಯ ಹೆಚ್ಚಿತ್ತಿತ್ತು. ವಿಚಿತ್ರವಾದ ಉದ್ದೇಶನಲ್ಲಿ ಬ್ಯಾಗಳ ಮಳೆಯೇ ಪುರಿಯಲು ತ್ವರ್ತಿತ್ತು ಅವನ ಮುಖಿದಿಂದ. ಒಳಗಿಷ್ಟಿನರ್ಹ ಇವನಿಗೆ ಶಾಂತಿಯಘರಾಗಿರುತ್ತಿತ್ತು.

లిల్లవేనో! కరకుమురుకు హిందియల్లి అవరూ బ్యోగళమాలే ఆపిఎస్తుతిద్దరు.

ఆ గలాటియన్న కెండు రైలు ఆధికారియొబ్బ ధావిసిబంద. ఆ మహమృదీయ అవనిగూ సోప్పుహాకలిల్ల. ‘గాడి యారప్ప నదు? – నా ఇల్లీ కంత్తువన! ఇవరీను మాడుత్తారో సోఎదు త్తీనే’ ఎందు గొణగుట్టుతే, బాగిలన్న నూకి ఒళక్కే బరలా రంభిసిద.

ఆదరి ఒళగిన ఆసావిగళు సుమ్మనిరబీకల్ల. నాల్చారు జన బాగిలిగి ఆడ్డ వాగి నింతుకొండు బిగియాగి ఆదన్న హిడిదుకొండు ఆవనన్న కేళక్కే దూడలు ప్రయత్నిసక్కొడగిదరు.

గణగణ ఎందు బారిసితు కేంసే గంటి. గాడిఎన సిళ్లన కెక్కిత కూగు పాల్ టొఫామిఎనల్లీల్ ధముఘుమిసితు. ఇన్నోను బండి హోరడబీకు. అష్టరల్లి డబ్బియల్లిన గలభీ విపరీతవాయితు. ఆ మహమృదీయన ఆభఫటియూ హేళ్లుతొడగితు.

ఆదేకో ఏనో తిలియదు. అంకొ ఆ ఆన్యాయ ననగే సరి యెన్నిసలిల్ల. తక్కేణ ఎద్దు బాగిలిన ఒళ హోగి ‘బరలి బిడి వాప! గాడియూ హోరటితు!’ ఎందు హేళి జనరన్న ఆచే సరిసి ఆతనన్న ఒళక్కే లేదుకొండి.

ఆ మనుష్య ఒళక్కే బండవనే కృతజ్ఞతి తుంబిద్ద దృష్టియన్న నన్న కడె హోరణిసిద. డబ్బియల్లిద్ద ముఖగోల్ల ఆవనన్న విరోధ భావదింద నిరీక్షిస్తుతిద్దవు.. సకానుభూతియ దృష్టి నన్నమొండే ఒందు. ఆకనన్న ఒళక్కే కరెదుకొండుదేనో ఆ యితు. ఆదరి స్థల సంపాదిసి కొడబీకల్ల! మోదలే కిక్కిరిదు తుంబిద్ద డబ్బియల్లి ఇన్నెళ్లిందు శరీరక్కే స్థలవేల్లి? ‘బేడ బేడ అంబ్రె ఈ ముట్టాళ నన్న, కరెదుకొందిరి. ఇన్న నిమ్మ జాగవన్న ఆవనిగి జొడి’ ఎందు హత్తిరద ప్రవాసియొబ్బ వ్యోమస్థాస్థారథల్లి హేళిద.

‘ಹಾಗೇ ಆಗಲಿ’ ಎಂದುಕೊಂಡು ಆತನಿಗೆ ನನ್ನ ಸ್ಥಳಪಟ್ಟಿ ಕೂತಿರ ಹೇಳಿ ನಾನು ಸಿಂಕುಕೊಂಡುಬಿಟ್ಟಿ.

ಆತ ಕೂತುಕೊಳ್ಳಲಿಲ್ಲ. ‘ಆವುಕೊ೧೦ ಬಿಂದೀ ರಮೇಂಗೆ? ಬ್ಯಾಲಿಯೆ. ವೆಚ್ಚಿ ಬಿಡು ರಹತಾ ಡೊಂ’ ಎಂದು ಹೇಳುತ್ತಾ ನನ್ನನ್ನು ಕೂತುಕೊಳ್ಳುವಂತೆ ಒತ್ತಾಯವಡಿಸಿದೆ. ಇನ್ನೇನು ವಾಡುವುದು? ಹಾಸುಗೆಯ ಸುರುಳಿಯನ್ನು ಕೂಡೆಗೆಕೊಂಡು ಆದರ ಮೇಲೆ ಕುಳಿತುಕೊಂಡೆ.

ಮಾತ್ರಕತೆಗಾರಂಭವಾಗಲು ಇವ್ವು ಪ್ರಸ್ತಾವನೆ ಸಾಕಾಗತ್ತು. ತನ್ನ ಉದ್ದ್ವಾದ ಕೊಣಿನ ಜೀಬಸೆಂದ ಸಿಗರೀಟು ಡಬ್ಬು ತೆಗೆದು ಆಗ್ರಹಿಸ್ತು ‘ಲೀಜಿಂಟನ್’ ಎಂದು ನಾಗೆಂದು ಕೊಟ್ಟು. ತಾನೊಂದು ಹೊತ್ತಿ ಸುತ್ತ ಪ್ರಾರಂಭಿಸಿದೆ. ಅಧಾರತ್ ಒಂದೂ ಸ್ತಾನಿಯಿಂಬೇ.

‘ಎಲ್ಲಿಗೆ ಪ್ರಯಾಜಿ?’

‘ಹುಬ್ಬುಗೆ’ ಎಂದು ಇತ್ತುರವಿತ್ತು ಒಂದು ಬಾರಿ ಆತನನ್ನು ತಲೆಯಿಂದ ಕಾಲಿನವರಿಗೆ ದಿಟ್ಟಿಸಿ ನೋಡಿದೆ.

ಮಧ್ಯಮ ವರ್ಗದ ಮಜಮ್ಮದೀಯರ ಹೇಣ. ಕಂಡುಬಣ್ಣದ ಉದ್ದೇಶಿನ ಕೆಳಗಡಿ ಸದಿಲಾದ ಪಾಯಿಚಾವೆನೆ. ಕಾಲಿಗೆ ಪಂಪ್ ರೂಸು. ತಲೆಯ ಮೇಲೆ ಇರಾಣಿ ಟೊಂಪಿ. ಉಗ್ರವಾಗಿ ತೊರುವ ಮುಖ. ತೀಕ್ಷ್ಣವಾದ ದೃಷ್ಟಿ. ಡಬ್ಬಿಯಲ್ಲಿನ ವಿದ್ಯಾದ್ವೀಪಗಳ ಕಿರಣಗಳಿಂದಾಗಿ ಆವೃಷ್ಟಿಯ ತೀಕ್ಷ್ಣತ್ವದ ಇನ್ನೊಂದು ಹೆಚ್ಚಿತ್ತಿತ್ತು.

ನನ್ನ ದೃಷ್ಟಿ ಮತ್ತೊಂದು ಬಾರಿ ಡಬ್ಬಿಯಲ್ಲಿಲ್ಲ ಸುತ್ತುವರೆಯೆತು. ಆವೃತ್ತಿಯ ಆಗಮನಾಂದ ಅನೇಕರು ಕೊಂಡ ದಿಗಿಲುಗೊಂಡ ಹಾಗೆಯೆ ಶಾಂತಿತ್ತು. ಆ ಮನುವು ಏನು ವಾಡುವನೋ-ಎಲ್ಲಿ ಗಲಾಟಿಮಾಡಿ-ನಾಹುತ ನಡೆಸುವನೋ ಎಂದು ಎಲ್ಲರಲ್ಲಿ ಸಂದೇಹ ಸುಳಿಯುತ್ತಿದ್ದುದು ಕಾಣಿಸಿತು.

ಆಭೀತಿ, ಆ ಸಂದೇಹಗಳನ್ನು ಕಂಡು ಮನಸ್ಸಿನಲ್ಲೇ ನಕ್ಕಬಿಟ್ಟು ನಾನು ಆತನ ಕಡೆ ಹೊರಬಿದೆ. ಆವೃತ್ತಿ ಕೈಲಿದ್ದ ಸಿಗರೀಟು ಬಿಸಾಡಿ ಇನ್ನೊಂದೆ ಬೆಂಕಿ ಹಚ್ಚಿ ಮತ್ತಿದ್ದನಾತೆ.

‘తావు ఎల్లిగే?’ ఎండె.

‘హీంబాయిగే! చుట్టుభై యమరెగాదరూ తమ్మంఘవట్టాబ్సుకె
జోతే సీక్కితల్లు అంత సంతోష ననగే. ఈ నమ్మకట్ట దేకదల్ల
తమ్మందు సమానుభూతియు జన్మ తీర్చ కడిపుసారా. ఈగలే సీపే
సోఇదిదరప్ప! డబ్బయల్ల స్ఫుళకొడలు సక సిద్ధరిరలిల్ల ఈ జన.
ఆదూ అవరప్పన గాడియల్ల! నామూ టికెట్ల కొండుకొండు
బందిరువవ. ఆదరూ జనర విరోధవే! ఇన్ను తమ్మ మనేలి
కరెదుకొళ్ళవ ప్రసంగ బందరేను మాడువరో! కత్తు పుడిదు
దబ్బవ జనరే సరి! ఎందు హేళుత్తు ఆత బందు బారి డబ్బ
యల్లిన జనరస్సుప్ప కూరచ్చుయింద సెట్టిసి సోఇద. ఆ చ్చెప్పి
యింద ఎమ్మ జనర ఎచ్చు మోడత చెక్కుతోఇ తికయిచు.

‘హోగల ఏడి జనాబో! రైలినిల్లూ, స్నిమాదిల్లూ జనర
వత్కుపేంచే ఒర్గి! ఎందు మేళ ఆకస్మాతసమాధానప్రాసలు
ప్రయత్నిసిదే.

సవాధానపాగల్లు ఆప్పగే! శాఇవ ఇస్కూ చేచ్చు యితు.
శరస్వతదింద హేళిద.

‘ప్రిందూసాథన సారా— ఇదు ప్రిందూసాథనా! ఆదే ఇంగ్లిండి
నల్లి సోఇడబీకు. రైలినల్లే ఆగలి, సినిమాద్లే ఆగలి. జన
ఎమ్మ శాంతవాగి, సువ్వవస్తితవాగి వత్తిసుత్తార! బీరెయవరు
బందరే తమ్మ స్ఫుళ బిట్టుకొడువరే వినా కలహక్కే సిల్లువుదిల్ల.
నాను లండన్నిగే హోగిద్దాగ ఆ తిస్తు, తిష్ణుజాచ, సువ్వవస్తి
కండు బాయల్లి బెరళిట్టుకొండే!’

‘ఓహో! ఇంగ్లిండిగూ హోగిద్దరేను సీవు?’ ఎందు
విస్క్యుయదింద కేళిదే.

‘మూరు బారి జోగిదే. గిరణిగే యంత్ర కొళ్ళవ నిమిత్త
వాగి లండన్, ప్రారిస్ ఎల్ల సుత్తికొండు బండే!’

‘ಗಿರಣಿ? ಎಲ್ಲಿದೆ ಅದು?’

‘ಬೊಂಬಾಯಲ್ಲಿದೆ. ಹದಿನೈದು ಸಾವಿರ ಜತ ಅಲ್ಲಿ ಕೆಲಸಮಾಡುತ್ತಿದ್ದಾರೆ’ ಎಂದು ಹೇಳುತ್ತ ಆತ ಹೆಸರಿನ ಚೀಟಿಯಾಂದನ್ನು ತೆಗೆದು ನನ್ನ ಕೈಗಿತ್ತ.

‘ಇಸ್ತಾಯಿಲ್ ಸೇಟ್,

ಪ್ರೈಪ್ರೈಟರ್,

ಅಜಾದ್ ಮಿಲ್ಸ್, ಬೊಂಬಾಯಿ.

—ನನ್ನ ಹತ್ತಿರ ಕುಳಿತ ಈ ವ್ಯಕ್ತಿ ಭಾರಿ ಗಿರಣಿಯೊಂದರ ಒಡೆಯ! ಸರಿ! ಅವನ ಬಗ್ಗೆ ನನ್ನಲ್ಲಿಂಟಾಗಿದ್ದ ಅಸಕ್ತಿ ಇಷ್ಟೂ ಹೆಚ್ಚಾಗಿಯಿತು. ಮಿಂಚು ಹೊಳೆದಾಗ ಕಣ್ಣ ಕುಕ್ಕಹೋಗಿ ನನಗೇನೂ ಕಾಣಿಸದಂತಾಗುವುದಿಲ್ಲವೇ? — ಆಗಲೂ ಹಾಗೇ ಆಯಿತು. ಇಂಥ ದೊಡ್ಡ ಗೃಹಸ್ಥನೊಬ್ಬನ ಸ್ನೇಹ ದೊರೆಯಿತಲ್ಲಾ ಎಂದು ನನಗೆ ಸಂತೋಷವು ಆಯಿತು.

‘ಆದರೆ— ಈಗ ಆ ಗಿರಣಿ ನನ್ನ ದಾಗಿಲ್ಲ, ಅದು ಸಾಲದಲ್ಲಿ ಹರಾಜಿಗೆ ಹೋಗಿ ಚೇರೆಯವರ ಪಾಲಾಗಿ ಇಂದಿಗೆ ಆರು ವರ್ಷವಾಯಿತು’ ಎಂದು ಇಸ್ತಾಯಿಲ್ ಬಾಂಬು ಹಾಕಿದ.

ಸಹಾನುಭೂತಿಯಿಂದ ನಾನಾತನ ಕಡೆ ನೋಡಿದೆ. ಆ ಕಣ್ಣಗಳಲ್ಲಿ ವಿಷಾದದ ಭಾಯ ಮೂಡಿದ ಹಾಗೆ ಕಾಣಿಸುತ್ತಿತ್ತು:

‘ಆಂತಿಯೆ ನಾನೀಗ ಥಡ್‌ ಕಾಲ್ ಸಿನಲಿ ಪ್ರವಾಸ ಮಾಡಬೇಕಾಗಿದೆ. ಗಿರಣಿಯಾಡಿಯನಾಿದ್ದಾಗ, ‘ಫಸ್ಟ್ ಕಾಲ್ ಸಿಗಿಂತ ಹೆಚ್ಚಿನದಾದ ಒಂದು ಕಾಲ್ ಸಾ ಇದ್ದರೆ!’ ಎಂದುಕೊಳ್ಳತ್ತಿದ್ದ ನನಗೆ ಇಂದು ಈ ಸ್ಥಿತಿ ಬಂದಿದೆ. ಖುದಾಕೇ ಮಜ್ಜೇ! ’ ಎಂದು ಹೇಳಿ ಇಸ್ತಾಯಿಲ್ ಸಿಟ್ಟುಸಿರು ಹಾಕಿದ.

ಇವ್ವರಲ್ಲಿ ತುಮಕೂರು ಬಂತು. ದಬ್ಬಿಯಲ್ಲಿದ್ದ ಮುಕ್ಕಾಲುಪಾಲು ಜನರೆಲ್ಲ ಅಲ್ಲಿಯೇ ಇಳಿದುಬಿಟ್ಟರು.

‘ಚೆನ್ನಾಯಿತು ಬಿಡಿ. ಆ ಪೀಡಿಗಳೆಲ್ಲ ತೊಲಗಿದುವು. ಇನ್ನು ನಾವಿಬ್ಬರೂ ನಿಸ್ಯಂಕೋಚವಾಗಿ ಮಾತನಾಡಿಕೊಂಡು ಹೋಗಬಹುದು’ ಎಂದ ಇಸ್ತಾಯಿಲ್.

ಬಂಡಿ ಮತ್ತೆ ವೇಗದಿಂದ ಧಾವಿಸತ್ತೊಡಗಿತು. ಅದರೊಂದಿಗೆ ಇಸ್ತ್ಯಾಯಿಲನ ವಾಣಿಯೂ ಧಾವಿಸತ್ತೊಡಗಿತು.

‘ಅರಸನಾಗಿದ್ದ ಮನುಷ್ಯ ಒಂದು ಕ್ಷಣದಲ್ಲೀ ತಿರುಕನಾಗಿ ಬಿಡು ತ್ತಾನೇ ಎನ್ನುವುದಿಲ್ಲವೇ? – ಹಾಗಾಯಿತು ನನ್ನ ಪಾಡು. ಸುಖಿದ ಶೀರ ಕ್ಷೇರಿದ್ದ ನಾನು ಅರೆ ನಿಮಿಷದಲ್ಲೀ ದುಃಖಿದ ಅಧೋಪಾತಾಳಕ್ಕುರುಳಿ ಬಿದ್ದೆ. ಬಿದ್ದು ಚೆನ್ನಾಗಿ ಏಟುಬಿದ್ದಾಗ ನನಗೆಚ್ಚುರವಾಯಿತು. ಅದು ವರಿಗೂ ಎಚ್ಚರನೇ ಇರಲಿಲ್ಲ ನನಗೆ. ನಾನೀ ಜಗತ್ತಿನಲ್ಲಿರುವನೇಂದೇ ಅನ್ನಿಸುತ್ತಿರಲಿಲ್ಲ. ಕೆಳಕ್ಕೆ ಬಿದ್ದುಬಿಟ್ಟಾಗ ಮೊದಲಬಾರಿ ಆಯಿತು ಆ ಅರಿವು. ಎದ್ದು ಕಣ್ಣಿಜ್ಞ ಕೊಂಡು ಸುತ್ತಲೂ ನೋಡಿದೆ. ‘ಎಂಥಾ ವಿಚಿತ್ರ ಸ್ವರ್ಪಿ ಇದು! ’ ಎಂದು ಆಶ್ಚರ್ಯವಾಯಿತು ನನಗೆ. ಇದುವರಿಗೂ ಸಂಪತ್ತು ನನ್ನ ಮನೈಯ ಆಳಾಗಿತ್ತು. ಆಗಲಾದರೂ – ನಾನೀ ಬೇರೆ ಯವರ ಆಳಾಗಬೇಕಾದ ಸಂದರ್ಭ ಬಂತು....’

ಸಹಾನುಭೂತಿಯಿಂದ ನಾನಾತನ ಮಾತು ಕೇಳುತ್ತ ಕುಳಿತಿದ್ದೆ. ನಡುಗುತ್ತ ನಡುಗುತ್ತ ಹೊರಡುತ್ತಿತ್ತು ಆ ಧ್ವನಿ.

‘ನಿಮ್ಮ ಜೀವನದಲ್ಲಿ ಇಂಥ ದೊಡ್ಡ ಬದಲಾವಣೆಯಾಗಲು ಏನು ಕಾರಣವಾಯಿತು?’ ಎಂದು ಕೇಳಿದೆ.

‘ಧ್ವನಿಕರು ದಿವಾಳಿ ತೆಗೆಯೋದೇತಕ್ಕಾಗಿ ಎಂಬುದು ಗೊತ್ತಿರಬೇಕು ನಿಮಗೆ. ಸಟ್ಟಾ, ಲಾಟ್ಟಿ, ರೇಸು ಇದ್ದೀ ಇರುತ್ತವ್ಲಿ! ಜೊತೆಗೆ ಮುದಿರಾ ದೇವಿಯ ಮೋಹನ್ ಪೂ ನಮ್ಮನ್ನು ಮೂಢರನ್ನಾಗಿ ಸ್ವಾಡಿರುತ್ತದೆ. ಭೂತ ಕಾಲ – ಭವಿಷತ್ತಾ ಕಾಲಗಳ ಕಲ್ಪನೆಯೇ ಆಗ. ನಮಗಿರುವುದಿಲ್ಲ. ವರ್ತ ಮಾನಕಾಲದ ಮೋಹನಿ ನಮ್ಮ ಕಣ್ಣಿನ ಮೇಲೆ ಪರದೆಯಳಿದು ನಮ್ಮನ್ನು ಅಂಧರನ್ನಾಗಿ ಮಾಡಿರುತ್ತಾಳೆ. ಚಟ್ಟ! ಚಟ್ಟ! ಚಟ್ಟ! ಮನುಷ್ಯ ತನ್ನ ಮನುಷ್ಯತ್ವವನ್ನು ಕಲೆದುಕೊಂಡು ಪಶುವಿಗಿಂತ ಕೇಳಾಗಿ ವತ್ತಿ ಮನುಷ್ಯದಕ್ಕೆ, ಸುತ್ತುಮುತ್ತಲು ಬಡವರ ರೋದನ ಸ್ವರ ಕೇಳಿಸುತ್ತಿದ್ದರೂ ಅದಕ್ಕೆ ಕೆವಿ ಗೊಡದ ಶ್ರೀಮಂತರು ತಮ್ಮ ಲೀಲಾವಿಲಾಸಗಳಲ್ಲೀ ಮಗ್ನಿರಾಗಿರುವುದಕ್ಕೆ ಈ ಕೆಟ್ಟಿ ಚಟ್ಟಗಳೇ ಕಾರಣ. ಕುಡಿತದ ಚಟ್ಟನ್ನೊಂದೇ ಸಾಲದೆ – ಸಟ್ಟಾ,

ಲಾಟ್, ಜೂಜಂಗಳೂ ನನ್ನನ್ನು ಕುರುಡನನ್ನಾಗಿ ಮಾಡಿಬಿಟ್ಟುವು. ರೇಸಿ ಸಲ್ಲಿಂತೂ ನನ್ನ ರಾತ್ರಿ ರಾತ್ರಿ ಹಣ ಸೂರೆಯಾಯಿತು. ಹತ್ತಿರ ಇದ್ದ ಹಣ ವೆಲ್ಲ ಹಾಕಾಯಿತು. ಜೊತೆಯಲ್ಲೇ ಸಾಲಕ್ಕೂ ಪ್ರಾರಂಭವಾಯಿತು. ಅಗಲಾದರೂ ತೆರೆಯಬೇಕಿತ್ತು ನನ್ನ ಕಣ್ಣ. ಇಲ್ಲ. ತೆರೆಯಲಿಲ್ಲ! ನನ್ನ ಸರ್ವಸ್ವವೆಲ್ಲ ನಾಶವಾಗಿ, ನಾಲಿದಲ್ಲಿ ಗಿರಣ ಜರಾಟಗೆ ಮೋಗಿ - ನಾನು ನನ್ನ ಹಂಡಿರು ಮಕ್ಕಳೊಂದಿಗೆ ಬೇದಿಯ ಭಿಕಾರಿಯಾದಾಗ ನನ್ನ ಕಣ್ಣ ನಿಚ್ಚಿಳವಾಗಿ ತೆರೆದುವು. ಜೀವನವೂ ಒಂದು ಜೂಜು ಎಂದು ಶದುವರೆಗೂ ನಾನು ಭಾವಿಸಿದ್ದೆ. ಹೆಂಡಿರು ಮಕ್ಕಳೊಂದಿಗೆ ಘೃಟ್ಪಾತ್ರ ಮೇಲೆ ಒಂದು ಬಿದ್ದಾಗ ನಾತ್ರ ಜೀನಸವ್ಯಾಂದು ಯುದ್ಧ - ಎಂಬ ಅರಿವಾಯಿತು....'

ಆತನ ವಿಹತ್ತಿನಾಕ ಕೆತ್ತಿ ಕೇಳಿ ನನ್ನ ಘೃದಯ ಕರಗಿಮೋಗಿತ್ತು. ಅವನ ಹಂಡಿರು ಮಕ್ಕಳ ಕರುಣಾಜನಕ ಸ್ಥಿತಿಯನ್ನು ನೆನೆದುಕೊಂಡಾಗ ಕಳವಳ ತುಂಬಿ ಒಂದಿತು.

‘ ಈಗ ಎಲ್ಲಿದೀರಿ? ಏಡು ಕೆಲಸ ವಾಡುತ್ತಿದೀರಿ? ’ ಎಂದು ಕೇಳಿ.

‘ ಅಲ್ಲಾನ ಕೃಪೆಯಂದ ಮತ್ತೆ ನನ್ನ ಪರಿಸ್ಥಿತಿ ಸುಧಾರಿಸಿದೆ. ಘೃಟ್ಪಾತ್ರ ನಾವು ಶಬ್ದವಾಗಿದ್ದು ಮತ್ತು ಈಗ ಮತ್ತೆ ಘೃಟ್ಪಾದರೂ ಇನು ಕೂಲವಾದ ಬಂಗಲೆ ದೂರೆತಿದೆ... ಚೊಂಬಾಯಲ್ಲ. ಬೇರೆ ಒಂದು ಗಿರಣೆ ಯೆಲ್ಲಿ ವಾಗ್ಯನೇಜರ್ ಕೆಲಸವೂ ದೂರೆತಿದೆ. ಸಂಸಾರ ಸುಖವಾಗಿಯೇ ನಡೆದಿದೆ.’

ಮಾತು ಮುಗಿಯಬೇಕಾದರೆ ಮಧ್ಯರಾತ್ರಿಯಾಗಿ ಹೋಗಿತ್ತು. ಅರಸಿಕೆರೆ ಸ್ವೇಷನಿಷ್ಠಗೆ ಬಂದು ಬಂಡಿ ಸಿಂತುಕೊಂಡಿತು. ನೊಂದ ಘೃದಯ ಗಳನ್ನು ಕಾಫಿಯಂದ ಕೊಂಚ ಶಾಂತಗೊಳಿಸೋಣವೆಂದುಕೊಂಡು ಇನ್ನಾಗಿಯಲನ್ನೊಂದಿಗೆ ಡಬ್ಬಿಯಂದಿಳಿದೆ, ಪ್ರಾಟ್ ಫಾರ್ಮಿನ ಮೇಲಿನ ಉಪಾಹಾರ ಗ್ರಹದಲ್ಲಿ ತಿಂಡಿ ತಿಂದು, ಕಾಫ್ ಕುಡಿದೆನು.

ದುಡ್ಡ ಕೊಡುವುದಕ್ಕಾಗಿ ಹಣದ ಜೀಲ ತೆಗೆದೆ. ನೊಡಿದರೆ ಕೊಂಚವಾದರೂ ಚಿಲ್ಲರೆಯಿರಬೇಡನೆ! ಬೇರೆ ಐದು ರೂಪಾಯಿನ ನೊಟುಗಳೇ! ಬೆಂಗಳೂರು ಸ್ವೇಷನಿಷ್ಠಲಿ ಪಿಕೆಟ್ ತೆಗಿಸಿದ ಬಳಿಕ ಉಳಿದ

చెల్లరియన్లు లిగరీటు కొళ్ళలు వేళ్ళమాడిదుదరె నేనపథయితు. కాఫి అంగడియవరల్లూ చెల్లరియరల్లిల్ల. ఈ తౌడకు సోఁడుత్త నింతెద్ద ఇస్కూయిల్ల నాను బేడ బేడ అన్నత్తద్దరూ తానే కోచొట్టబిట్ట.

ఇచ్చరూ మత్తె డబ్బియన్నే ఏడివు. మధ్యరాత్రి మారి హోగిద్దు దఱండ ననగి తలకిసువుదక్కే నేదలుఁయితు. స్కృతమూ సాకష్ణిత్తు. యాసిగే సురుళయన్ను బిట్టి కాసి కాయాగి ఆదర మేలొరిగికోండి. పక్కద బెంచిన మేలే ఇస్కూయిలనూ మలగి కోండ.

కత్తలేయన్ను భేదిసికోండు బండి భరదిండ ముంచువరయు త్తత్తు. తదర ఈ కణకశీలార సద్గున మధ్య సిద్ధీయ రాణే నన్ను మేలే యోవాగ క్షేత్ర ఆడిసిదహోర తోయల్లిల్ల.

యాగే ఎష్టుహోత్తు సిద్ధేహోగిద్దేనో తోయడు. జనగళ శశిక కొగినిండ ఒన్నేళ్లే ఎళ్ళరవాయితు.

కాల్పుళ్ళు కొళ్ళత్తు ఎద్దు కుఁతే. వరిమర సిల్వాగుద శిలాషపు ఎదురిగే కాణిసుత్తత్తు.

చెన్నాగి బిళగాగిత్తు. గూడిగే సేరిన ఇరువేగల యాగే జన తచ్చియల్లి నుగ్గుత్తద్దరు.

ఇస్కూయిలనన్నెబ్బిసోఁఇవెందు పక్కద బెంచిన కడి ద్విత్స్థయోరిసిది. అల్లి ఆతనిరల్లి. ప్రాతవిధి తోరిసికొళ్ళుతు హోగి ద్వారాన్ను ఎందుకోండు కేళక్కేలదు హోగి ముఖ తోరిదుకోండి. శాషడ తచ్చిగే హోగిద్దు ఇస్కూయిల్ల ఈగ బందాను. ఇస్కేందు వైమిక్కే బందాను ఎందు కాయిత్తత్తు నింతే.

ఎష్టు హోత్తుదరూ ఆత హోరక్కే బరీల్లిల్ల. శాషయ్యు కాయ్యు చ్ఛిసరిపోగలు మత్తె డబ్బిగే బండి. శాషడ తచ్చి తెరియు నోరికించి అల్లూ ఇరలిల్ల ఇస్కూయితో.

ಎಲ್ಲಿ ಹೋದನೀರೇ ಈ ವೆಲಕ್ಕಣ ಮನುಷ್ಯ ಎಂದು ಗೊಳಿಗುಟ್ಟುತ್ತೆನನ್ನು ಜಾಗಕ್ಕೆ ಬಂದು ಕೂತುಕೊಳ್ಳುವುದರಲ್ಲಿದ್ದೆ. ಅಷ್ಟರಲ್ಲಿ ಪ್ರೇರಿಸು ಅಧಿಕಾರಿಯಾಬ್ಜು ಹತಾತ್ಮಾಗಿ ಡೆಬ್ಬಿಯಲ್ಲಿ ಬಂದ. ಕುಳಿತಿದ್ದವರನ್ನೆಲ್ಲಿ ಇದು ಬಾರಿ ತೀಕ್ಷ್ಣಪ್ರಾಣಿಯಂದ ಸಿಟ್ಟಿಸಿನೋಡಿ ಕೇಳಿದ.

‘ ಈ ಡೆಬ್ಬಿಯಲ್ಲಿದ್ದ ಮುಸಲ್ಲಾನ್ ಬದಾತ್ಮಾನೆನಿಬ್ಜು ಎಲ್ಲಿವಾನೆ ಘಮಗೆ ಗೊತ್ತೇ? ’

‘ ಮುಸಲ್ಲಾನ್ ಬದಾತ್ಮಾ! ಅಂದರೆ ಯಾರೇ? ಇಸತ್ತಾಯಿಲನೀರು ಮನು... ಎಂದುಕೊಳ್ಳುತ್ತೆ ಆ ಅಧಿಕಾರಿಯನ್ನು ವಿಚಾರಿಸಿದೆ. ’

‘ ಯಾಕೆ? ಆಕಾಶ ಬಿಂಬಾರ ಏನು? ’

‘ ಮುಖಾಕ್ಷ್ಯ ಆತ. ಚಿಂಗಳ್ಳರಿನಲ್ಲಿ ಇದುಸಾವಿರ ದೂರವಾಗಿ ಇರುವುಮಾಡಿ ಫೆರಾರಿಯಾಗಿದ್ದಾನೆ. ರಾತ್ರಿ ನನಗೆ ಸುಧಿಒಂತು. ದಾವತ್ತಿ ಸೆರಿಯಲ್ಲಿ ಒಳಿನೇರೀರ ಎಂದರೆ ಸಾಧ್ಯವಾಗಲಿಭ್ರ. ಈ ಡೆಬ್ಬಿಯಲ್ಲಿ ಆತನ ಮುಂಬಿನ ಕಾಣಿಸಿದ ಯಾಗೆ ಇಂತಹಾಗಿತ್ತು. ಪರಿದೇರದಲ್ಲಿ ಆರ್ಸ್‌ಪ್ರ ಮಾಡೇನೀಂಬಂದು ಹೊಂಡು ಹಾಕಿದ್ದೆ. ಆ ಯಾತ್ಮಕ್ಕನಿಗೆ ಶಾರ ಸುಳಿವು ಹೇಗೆ ಗೊತ್ತಾರುತ್ತೇನೇ ತಿಳಿ ಎಂದು. ಇಸ್ತರಣ್ಣೀ ಫರಡಿಯಾಗಿ ಬ್ರಹ್ಮಿಷ್ಟಿ ಕಾನೆ! ಸಿಮಗೇನಾದಂಡ ಗೊತ್ತೇ? ’ ಎಂದರು.

‘ ಇಲ್ಲ ಸಾರ್. ನಾನು ಉರಸೀಕೆರಿಯಲ್ಲಿ ಮುಲಗಿಕೆಂಬಂಡಿದ್ದವೇ ಈಗ ತಾನೆ ಎಷ್ಟುತ್ತೇ... ಸಿಂಹ ದೇಹದಾಗ ಇದೆಲ್ಲಾ ಹೊತ್ತಾದ್ದ ನನಗೆ’ ಎಂದು ಹೀಳಿ ಮೂಡಫೆಂತೆ. ಕುಳಿತುಬಿಟ್ಟೆ,

‘ನಿಮ್ಮ ಜೊತೆಯಲ್ಲಿ ಬಂದನೇನು ಆತ ಬಿಂಗಳಾಪಿಂದ? ’

‘ಇಲ್ಲಿದು. ಇಲ್ಲೀ ಈ ಪಕ್ಕದ ಬೆಂಚಿನ ಮೇತೇ ಮಂಭಗಕ್ಕೆಂಡಿದ್ದು

‘ನನ್ನ ಕಣ್ಣ ತಪ್ಪಿಸಿ ಆತ ಪಾರಾದುದು ಹೇಗೆ ಎಂಬುದೇ ಸಮಸ್ಯೆಯಾಗಿದೆ ನನಗೆ. ಬಹಳಮಾಡಿ ಬಟ್ಟಿ ಬದಲಾಯಿಸಿಕೊಂಡು ಫರಾರಿಯಾಗಿರಬೇಕೆಂದೂ ಅನ್ನಿಸುತ್ತೇ. ನಿಮ್ಮ ಬಟ್ಟಿಗಳೇನಾದರೂ ಹೋಗಿವೆ ನೀನು ನೋಡಿಕೊಳ್ಳಿ.’ ಬೆಂಚಿನ ಕೆಳಗಡೆ ಇದ್ದ ಸೂಟ್ ಕೇನ್. ನೋಡುತ್ತೇನೇ - ತೆರದಿತ್ತು ಅದರ ಬೀಗ!

ప్యూరీసు అధికారియ తక్షచంతే ఆగిత్తు. అదరల్లిడ్డ నన్న కట్టు, కొట్టు, వంచి మాయువాగిద్దవు. ఇస్కూయిల్ మంగిద్ద బెంచిన కేళగడి ఏద్దిత్తు ఆవన ఉడుగ-తోడుగి.....

అధికారి ఆ ఉడ్డ కొఱటిస్కుత్తి కొండు పరిక్షీసి స్కోడిదరు. రాత్రియిట్ల తుంబ ఉచ్చికొండిద్ద ఆ జేచుగణ్ణ ఈగ ఒరి దాగిద్దవు.

నన్న పిశ్చయి ముఖువ మేలి మూడిరచేకు. అధికారి ఒమ్మెలే కేళిచెరు.

‘సిమ్మ దుచ్చుగిద్ద పున్నాదరూ దొర్కిచుచుస్తూ తేంకి కొఱ్ఱు.’

ఇచువచేగూ నన్న దుడ్డిన విబూర్జె లొదిరల్లి ననగే. కొఱటిన ఒళజేపుస్కు క్షేత్రాకి స్కోడికొండే.

—నన్న కెళ్లుగాళ్లారుగి కత్తలే కవివంతా ఎంతు.

మాయువాగిత్తు డువ జీల! - ఆదరభ్రం బదు రాపాయిన ఇష్టత్తుదు స్కోఱ్టుగఁ!

కొస్తగూ ఆతను తన్న సపిమాతుగళించ మేఇసగోటిం, సిహ్య గృఘస్థసేంచ ఖావనే ఘట్టిసి సనగి చక్కరాకొట్టు హోగిద్ద. ఆతను ఇంధ పటాయిక కళ్లునేంబుచు వేలదలే గూత్తిద్ద రే సాసు డాగి ఆతన యత్తిరపే స్క్రైంతెయింద మంగికొఱ్ఱుత్తిరల్లు.

‘పక్క దరోఁడేగార అవ. ఈ మొచ్చలు బుచ్చారుబారి జ్యులిన హవే తిందు బందిద్దరూ ఇన్నా తన్న కాయిక బిట్టులు.’

..‘ఆతనేందు గిరణయ ఒడియునాగిద్దనంతే-- ఈగ బొంబా యల్లి ఇన్నోందు గిరణిగి మాయునేజర్ ఆగిద్దనంతే. ఇంగ్లోడిగూ యోగి బందిద్దనంతే. ఇస్కూయిల్ శేట్లా అంతే ఆవన హసరు!’

ఇస్కూయిల్ శేట్లా ఎంబ హేసరు కేళుత్తలూ అధికారి గజ గింగిసినక్కబిట్టురు. ‘ఎల్లా ఒందనే నంబరిన బురుద! అవన

ಹೇಂದು ಮಹಮ್ಮುದ್ ಯಾನ್ . 'ಮೈಸೂರು ಹೇಳೇಸಿಗೆಳ್ಳ ಅವನು ಚಿರೆ ಪರಬಿತ. ಅವನ ಇಂಗ್ಲೆಂಡ್ ಅಂದರೆ ಸೆಂಟ್ರಲ್ ಜೈಲ್ ಏ ಸರ! ಗರಣ ಪರಣ ಎಲ್ಲ ದುಧ್ವಾಸುಭ್ರು. ಒನ್ನರ ಕಣ್ಣಿಗೆ ಮಂಕುಬಂದಿ ಎರಡಿಬಿಳ್ಳು ಮೋಸಮಾಡುವ ಸಾಧನೆ ಅದ್ಭುತ!' ಎಂದರು.

ಹೌದು. ನನ್ನ ಕಣ್ಣಿಗೂ ಮಂಕುಬಂದಿ ಉಚಿದ್ದು ಆ ಮಹಮ್ಮುದ್ ! ಅದೆಂಥ ಮಂಕುಬಂದಿ ಆದು! ನನ್ನ ಬಂದಿ ಆ ಮಂಕಿನ ಮಂಜಿಗೆ ನಿಕ್ಕು ಬಿಂದ್ದು - ನನ್ನ ಸಾರಾಸಾರ ವಿಜಾರಶಕ್ತಿಯೆಲ್ಲ ಮಾಯವಾಗಿತ್ತು. ಅಂತೆಯೆ ನನ್ನಂಥ ಸುಶಿಕ್ಷಿತ ಕಾಲೀಜ್ ವಿದ್ಯಾರ್ಥಿಯೂ ಮೋಸಹೆಣಿಗೆ ದೇಕಾಯಿತು.'

ಮಾತು ಮುಗಿಸಿದ ವಸಂತ.

'ಕಾಗ ಹೇಳಿ. ಮನುಷ್ಯನ ಮನಸ್ಸು, ಮಗುವಿನ ಮನಸ್ಸು ಒಂದೇ ಹೌದೊ ಅಲ್ಲವೇ? - ಆತನ ಮನಸ್ಸಿಗೆ ಮಂಜು ಕವಿಯಿತ್ತೋ ಇಲ್ಲವೇ?' ಎಂನು ಆತನಿಂದ ಪ್ರಶ್ನೆಮಾಡಲಿಲ್ಲ.

ಗೀಳಿಯರೂ ಮಾತನಾಡಲಿಲ್ಲ.

ಕೈಗಡಿಯಾರದ ಮುಳ್ಳು ಕಡೆ ವಸಂತನ ವೃಷ್ಣಿ ಹೋ ಯಿತು ಗಂಟೀಯ ಮುಕ್ಕು ಎರಡರ ಆರಕಿಯನ್ನು ದಾಟಿಹೊಗಿತ್ತು.

ಸಿಗರೀಟಿನ ಸೈಂಟ್ರಿಳದ ಕಡೆ ಅವನ ಕ್ಕೆ ಬಾಗಿತು.

— ಅದು ಬರಿಣಾಗಿತ್ತು!

ಎರಡನೆಯ ತಾಯಿ!

ಮೇರೆ ತಿಂಗಳನ ಬಿಡುವು ದೊರೆಯುತ್ತಲೇ ಕಾಲೇಜು ವಿದ್ಯಾರ್ಥಿ ಸಳಗೀಲ್ಲ ಸ್ಪರಾಜ್ಯ ಸಿಕ್ಕಿದವ್ಯು ಸಂತೋಷವುಂಟಾಗುವುದು. ನನಗೆಂತೂ ಗವಿಯ ವಾಸ ತ್ಯಜಿಸಿ ಬಯಲು ಹವೆಯ ಸುಂದರ ಪ್ರದೇಶದಲ್ಲಿ ಪ್ರವೇಹಿಸಿದಂತೆ ಭಾಸವಾಗುತ್ತದೆ. ಆ ಕಾಲೇಜು, ಅಲ್ಲಿನ ಕೆಮಿಸ್ಟ್, ಜೂಆಲಜಿ, ಪ್ರೈಥಮಿಕಲ್ ಐರಿಸ್ ಲೆಕ್ಟರು ಎಲ್ಲವುಗಳಿಂದ ಬಿಡುಗಡೆಹಂಡಿ ಒಂದು ಒಂದೂವರೆ ತಿಂಗಳನ ಕಾಲ ಹಾಯಾಗಿ ರಾಲ ಕೆಳೆಯಬಹುದಲ್ಲ. ಎಂದು ಕೇಂದು ನಿರ್ದಿಂತೆಯ ಉಸಿರು ಹಾಕುತ್ತೇನೇ!

ಸುಂದರ ಸುಂದರ ಯಾವತ್ಯಾರ ಸಹವಾಸ ಯೋಗ ಸಿಕ್ಕಬೇಕೆಂದೇ ಕಾಲೇಜಿಗೆ ಬಂದಿರುವ ತಿರಂವಂತ ಯುವಕರಿಗೇನೋ ಈ ಬಿಡುವು ರಾಜ್ಯ ಕಾಲದಂತೆ ಭಾಸವಾಗಬಹುದು. ಅದರೆ ಅಂತಹವರ ಮಾಲಿಕೆಯಲ್ಲಿ ಸೇರಿವವ್ಯು ಭಾಗ್ಯ ನನಗಿಳ್ಳ. ಅದೂ ಸಂಸ್ಕೃತ್ಯಾದವೇ ಸಂ! ಯಾವಾಗ ಈ ಹೋಡಿ ಬಿಡುವು ಕಳಿದು ಮತ್ತೆ ಕಾಲೇಜು ಶುಮಾರಿಯರ ದರ್ಶನ ಸುಖ ಲಭಿಸುವುದೋ ಎಂದು ಚರ್ಚಿಸಬೇಕಾದ ತಾಪತ್ಯಯುತ್ತಿ ಹೆನ್ನಿಗಳ್ಳ. ಅಂತೆಯೆ ಬಿಡುವು ಬಂದಿರುವೆನೆ ಒಳವನಿಗೆಂದು ಭಾಗ್ಯನಿಧಿ ದೊರೆತನ್ನು ಸಂತೋಷವುಂಟಾಗುತ್ತೇ ನನಗೆ.

ಆ ದಿನ ಗಂಟೆಮಾಡಿ ರೈಲ್ ಉದಿಂಗೆ ಯೋಜಣಲು ಸಿದ್ಧಾನಾಶಕ್ಕಿಣಿ. ಇನ್ನೋಽನ್ ಕ್ರೀಲು ಹಣ್ಣು ಹುದ್ದೆಯಾದೆ ಉಂಟಿತ್ತು. ಹಂಡಿತೆ ಕಿಂತಿತೆ

ಕಾಲ ಮೋಡೇ ಮೋಜು; ನನ್ನನ್ನು ತಡೆಯುವರದಾರು? ಎಂದು ಸಂತನ ದಿಂದ ತಣೀಯುತ್ತಿದ್ದೆ. ಆದರೆ ಮುಗಿಲನಲ್ಲಿ ಮೋಡ ಕವಿದರೂ ಮಳ ಬಂದೇ ತೀರುವುದೆಂಬ ನಿಯಮವೆಲ್ಲದೆ? ನನ್ನ ಪೂರ್ಣಾಣದ ಗತಿಯೂ ಹಾಗೆಯೇ ಆಯಿತು!

ಇದ್ದು ದಿದ್ದ ಹಾಗೆ ಕೊಟ್ಟಿದಿಯ ಬಾಗಿಲನ್ನು ನೂಕೆ ತೇವಿರ ಒಷಕ್ಕೆ ಬಂದ. ಬಂದವನೆ ಸನ್ನ ಗಂಟ್ಯಾ ಮೂಳಟಿಗಳನ್ನುತ್ತಿಕೊಂಡು ‘ಹೂಂ! ಹೊರಡು ಬೇಗನೆ! ಹೊರಗ ಟಾಂಗಾವಾಲ ಕಾಯುತ್ತಿದಾನೆ’ ಎಂದು ಹೇಳುತ್ತು ನನ್ನನ್ನು ತಲ್ಲಿಕೊಂಡೇ ಹೊರಕ್ಕೆ ಕರೆದುತ್ತಂದ.

‘ಎಲ್ಲಿ ಓದಿಸಿಕೊಂಡೊಯ್ಯಾತೀಯೋ ನನ್ನು? ಕೊಂಚ ತಡೆ. ಏಲ್ಲಿಗೆ ಹೇಳು’ ಎಂದು ನಾನು ಬೊಂಬ್ಯಾಯೆಂದುತ್ತಿದ್ದರೂ ಉತ್ತರವೀಯುವ ಗೊಡವೆಗೆ ಬೀಳದೆ ಬಲವಂತಮಾಡಿ ನನ್ನನ್ನು ಟಾಂಗಾಕ್ಕೆ ಪರಿಸಿಯೇ ಬಿಟ್ಟು. ಕೊಟ್ಟಿದಿಯ ಬಾಗಿಲಿಗೆ ತಾನೇ ಬೀಗಮುದ್ದೆ ರಾಕ್ಕಿಟ್ಟಿಟ್ಟು ಹತ್ತಿರ ಬಂದು ಕೂತುಕೊಂಡ.

ನಾನೇನನ್ನು ಮಾಡುವುದಕ್ಕೂ ಸಾಫ್ಯ್ಯಪಿರ್ಪಿತ್ತ. ನಾಲ್ಕು ವರ್ಷಗಳಿಂದಲೂ ಆತನ ಸಹವಾಸಪಲ್ಲಿದ್ದು ನನಗೆ ಆತನ ಸ್ವಭಾವದ ಪರಿಷಂತ ವನ್ನು ಯಾರೂ ಹೊಸದಾಗಿ ಮಾಡಿಕೊಡಬೇಕಾಗಿರಲಿಲ್ಲ. ಅವನು ಹೊರಡು’ ಎಂದ ಮಾತ್ರಕ್ಕೆ ಶೈಪ್ಪಗೆ ದೂರಟ್ಟಿಬಿಡಬೇಕು. ‘ಒಲ್ಲೆ ದವಸ್ಯಾಯ್ಯ’ ಎಂದರೂ ಆ ಆಸಾಮಂಯೇನೂ ಬಿಡುವಂತಿರಲ್ಲಿ.

ದೈಲು ಹತ್ತಿದುಳಿಕ ಸಿಗರೇಟ್‌ನ ಹೊಗೆ ಮೊರಡಲಾರಂಭಿಸಿದ ತರು ವಾಯ ಶೇಖರನ ಮೌನವೈ ತಾಚರಣೆ ಭಂಗವಾಯಿತು.

‘ಲೋ ಗುಗ್ಗೂ, ಹೇಗೆ ಸತಾಯಿಸಿದೆ ನಿನ್ನು? ಈಗ ನಾವು ಏಲ್ಲಿಗೆ ಹೋಗುವುದು ಗೊತ್ತೋ?’

‘ಎಲ್ಲೋ ಸುಧುಗಾಡಿಗೆ! ನನ್ನ ಸಹವಾಸ ಅಂದರೆ ರಾವಣಾಸುರನ ಸಹವಾಸಕ್ಕಿಂತಲೂ ಕೆಟ್ಟಿದ್ದು. ಉರಿಗೆ ಹೊರಡಬೇಕೆಂದು ಸಿದ್ಧನಾಗಿದ್ದವನನ್ನು ಈಕಡೆ ಎಳೆದುಕೊಂಡು ಬಂದೆ. ಅಲ್ಲಿ ನಮ್ಮ ಸಂದೇತಾಯಿ ಎಲ್ಲಾದಾರ ಕಾಯುತ್ತರುತ್ತಾರೆ ಅವರ ಗೋಳಿಟ್ಟಿದ ಪೂಪ ಶಿನ್ನತಲೇ ಮೇಲೆ ಬರುತ್ತೇ!’

‘బరలి! బరలి! ఎవ్వాడరూ తండేతాయిగళ గోళాటు తానే? హేత్తువర శాపక్కొంతలూ క్షుదయీశ్వరియి తాపదింద హేజ్చు పాప బరుత్తే! ఆంతమ భయమేనూ ఇల్లవల్ల! ఇరలి బా! నముళ్ళరిగి మోగువ ఈ సల!’

‘సరయప్ప! ఆంతూ సిన్న చెట్టవస్తు సాధిసిచ్చి. ఎల్లి బండేయో సీను ఇందు శని బండ కాగే?’

‘శని, మంగళ ఎల్లూ బెండిగి ఇత్తు! కళేవవస్తు మేత్తగే మాతు తేగెదు ‘బారో’ ఎందు తంగలూకి చేండికొండరూ బుల్లిల్ల సీను. అపక్కే ఈ సల ఏగే సేడు తిరిపికొండసు. సీనేను కాగయీ పోస్యువాతిగి బరుత్తేద్ది లూ?’

‘సినగేనప్ప! ఈ సల ఎం స. బండు ముగివుచిప్పుతు ఆండటి ఎల్లూదరి ప్రూఫేరా ఆగిచుత్తిఇం! నానిన్ను ఈ ఓ.ఎ.బాల తండుచోళ్ళచేక్కల్ల! ఆదక్కగి ఒడ్డుడుతా ఇచ్చేనే. ఈ వు ఛళ్ళయంల్లి ఉంచుకి దచ్చిచోంత లక్కుపాకచే. సం. నాసు ఓ.ఎ.ఆగచేంచే సినగే చోట్టులూరి ఆశ్చే?’

‘సుమారోయో! మాతా ఓచువన సీను! సిన్న వ్యాపంగే ప్రింత ససగే తిళిదే ఇద! చెల్లించుల్లి పనాదరూ హక్కుమేడయువ యోజనే మాడిప్పుకొండిరఖయదు. ఆదు తప్పచోయితు ఆంక నన్న మేలే రేగుతా ఇద్ది ఆశ్చే.’

శేఖరస ఈ మాతు నన్న ముఖవస్తే కట్టిపిట్టుతూ ఇన్ను ఆవసొందిగి జగళ కాయువుదరల్లి ఆఫ్ఫవిల్ల ఎందుకొండు దేశి విషయ ప్రస్తుతిసిదే.

‘నముళ్ళరు నముళ్ళరు అంత కిరుచికొళ్ళుత్తియే! ఎప్పు లక్ష్మి జనరిదారియో సినుళ్ళరినల్లి? ఎప్పు సావిర మనిగళిబే? ఎప్పు జన్మ స్తుతయురు, ప్రరూపరూ, ఎప్పు సూచులుగళు, కాలేజుగళు? ఎప్పు దేవదిపయత గుడిగళు?’

ತೇಜಿರ ನನ್ನನ್ನು ಅದೆಯವಿಡ್ಲಲ್ಲಿ ನನ್ನ ಶ್ರುತ್ಯಮಾಲಕೆ ಅಲ್ಲಿಗೇ ಮುಗಿಯುತ್ತಿರಲ್ಲಿ. ಉದಿಯತ್ತಿದ್ದ ಸಿಗರೀಟನ್ನು ನನ್ನ ಕಾಲಿಗೆ ಸೋಂಕಿಗೆ ತೇವಿರ ನನ್ನನ್ನು ವಿಲ್ಲಿಸಬಿಟ್ಟು.

‘ಅಯ್ಯೋ! ಈನಿ! ಸುಟ್ಟಬಿಟ್ಟೀಯೇ ನನ್ನ ಕಾಲನ್ನು! ’ ಎನ್ನತ್ತು ಅವನ ಕಡೆ ನೋಡಿದೆ.

ಇದುವರೆಗೆ ತುಂಟನಗುವಿನಿಂದ ಹುಂಬಿಕೊಂಡಿದ್ದ ತೇಜಿರನ ಮುಖ ಒಂದು ಕ್ಷಣದಲ್ಲಿಯೇ ಸ್ತಬ್ದ ಸಾಗರದಂತೆ ಗಂಭೀರವಾಗಿದ್ದಿತು.

ಸಿಗರೀಟನ್ನು ಕಿಟಕಿಯೊಳಗಿನಿಂದ ಹೊರಕ್ಕೆ ಬಿಸುಟ್ಟಬಿಟ್ಟು ತೇಜಿರ ಹೇಳಿದ.

‘ಅಲ್ಲಿ ಲಕ್ಷ್ಯ ಜನರೂ ಇಲ್ಲ. ಸಾವಿರ ಮನೆಗಳೂ ಇಲ್ಲ. ನಿಧನಕು ಮನೆಗಳನೇ. ನೂರು ಜನರಿದಾರೆ. ಸ್ವಲ್ಪಲು ಕಾಲೀಜುಗಳಂತೂ ಇಲ್ಲವೇ ಇಲ್ಲ. ದೇವದೇವಿಯರ ಗುಡಿಗಳೂ ಇಲ್ಲ. ಆದರೆ ಈ ಎಲ್ಲ ದೇವಿಯರಿಗೂತ್ತಿಂಥಾದ ಮಾದೇವಿಯೆಬ್ಬಳ್ಳಿ ಮಂದಿರವಿದೆ... ಮತ್ತು....’

ಮುಂದೆ ಆತನ ಮುಖದಿಂದ ಮಾತ್ರ ಹೊರಡಲಿಲ್ಲ. ಅವನ ನಾಲಗೆ ಬಚ್ಚಿಟ್ಟೆ ವಿಷಯವನ್ನು ಕಣ್ಣು! ಇಂದು ಬಿಟ್ಟಿ ತೋರಿಸಲು ಪ್ರಯತ್ನಿಸುತ್ತಿದ್ದ್ಯವು. ಹೃದಯವೇದನ್ನೇಯನ್ನು ಹೊರಡಿಸಲಾರದ ಜಡಪಡಿಸುತ್ತಿದ್ದಹಾಗೆ ಆತನ ಶುಂಗಿಗಳಿರದೂ ಕಂಪಿಸುತ್ತಿದ್ದ್ಯವು.

ಕ್ಷುಣ್ಣಣಕ್ಕೆ ಬಗೆಬಗೆಯ ರೂಪ ತಳೆಯತ್ತಿದ್ದ ತೇಜಿರನ ಮುಖ ವನ್ನೇ ನಿಟ್ಟಿಸುತ್ತ ಮೌನವಾಗಿ ಕೂತುಕೊಂಡೆ. ಆತನ ಸ್ವಭಾವವನ್ನು ಇತವ ನಾಮದರ್ಭಿದ ಅಂತರೆ ಸ್ಥಿತಿಯಲ್ಲಿ ಆತನನ್ನು ಕೊಳುವ ಇವುವೂ ನನಗಿರಿತ್ತಿಲ್ಲ.

ದೈಲು ಓಡುತ್ತಿತ್ತು. ಒಂದಾದ ಬಳಿಕ ಒಂದರ್ದಂತೆ ರಣ್ಣಣಿಗೆ ಒಂದು ಹೀಂದುತ್ತಿರುವ ತಳಕಿಯ ಕಂಬನಕ್ಷಣಕೆ ವಿಜಾರಣೆ ನನ್ನೆ ದೇಯಲ್ಲಿ ಮೂಡಿ ಹೂಣಿಷಾಗಿದೆಯಿತ್ತು.

—ತೇಜಿರ ಈ ವೀಕ್ಷಣೆ ಗಂಭೀರವಾಗಿತ್ತೇನು ಇಂತಹ ವಿರಬಹುದು! ಮಾದೇವಿ! ಮಾದೇವಿ ಮಂದಿರ! ಎಷ್ಟೇಷಣಿ

యురిగింతలూ మిగిలాద దేవి! ఇదేను రక్షణ! అంతు తేఖురన లుఱిగి హోఏగువుదరింద ఆతన గుట్టిన పుస్తకదళ్లినదొందు కశి కేళున లాభవాదరూ దొరియువుదల్లు ఎన్ని సికు.

ఇదువరిగి కేఖుర ఈ మాదేవియు విచారవాగి యాన స్నేహితరీదురిగూ ఒండు తబ్బివన్నెన్ను ఆడిరలిల్ల. ఆవన హాగి మన చిట్ట వూతనాడువ స్నేహితరిన్నారూ ననగిరలిల్ల. ఆవన ఎల్ల రక్షణ గళ భాండారద చింగదక్కే నన్నుల్లిదేయొందు ననగేన్నిసిక్కు. ఆవన జీవనదల్లి నడిద ఎల్ల ఫట్టినేళలూ ననగే తిళదివేయొందు నన్న భావనేయాగిక్కు. ఆదరే—

ఈ ‘మాదేవి’ నన్న ఆ భావనేయన్న ఒంచేచ్చిగే ఖరుళ్లు బిట్టుకు!

సరి! ఒడ్డు ఒడిద ఒలిక కరియువ స్థిరన కాగి నన్న విచార ధారి వేగవాగి కంఠయతోడగితు. ఈ మాదేవి తేఖురన ప్రణయిని యేఎనాదరూ ఆగిరబహుదే? బాల్యదల్లి ఆవరిబ్బిరూ పరస్పరరన్ను ప్రీతిసిరబహుదే? దేవదాసిగి పావకి సిక్కుదే హోద కాగి తేఖురనిగి ఆవళు సిక్కురలిక్కుల్లవే? ఇద్దరూ ఇరబహుదు. ఇల్ల వాదరే ఆవళ జేసరినొందిగి తేఖురన వోగ ఇప్పు గంభీరవాగలు కారణవేనిక్కు?—

కిటికియోళగినింద ఇణుకి అనంత ఆకాశదొందిగి దృష్టి యన్న తేలిబిట్టు కూతిద్ద కేఖురన ముఖ హేచ్చు హేచ్చు గంభీర వాగుత్త హోదకాగి నన్న సంకయువూ హేచ్చు హేచ్చు గమైడగికు

[9]

సేషిషన ఉదిగి ఇందు ఒడిదియ్యు వారాయి కాశ్మిరీ ద్వీప.

ಪಟ್ಟದಾಗಿದ್ದರೂ ಹೆಚ್ಚಿ ತುಂಬ ಸೋಗಸಾಗಿತ್ತು. ಪಟ್ಟಣದ ಗಲಭೇ ರೀಂದ ಸಂತ್ರಷ್ಟನಾಗಿದ್ದ ನನಗೆ ಆ ಹೆಚ್ಚಿಯ ನಿತಾಂತ ಸುಂದರೆ ಸೆರಳ ಜೀವನ ತುಂಬಾ ಸವಿಯಾದುದೆನ್ನು ಸಿತು.

ಹೆಚ್ಚಿಯ ನಾಲ್ಕು ಸಿಟ್ಟುಗಳಲ್ಲಾ ಮುಗಿಲಿಸುದ್ದಕ್ಕೆ ಮೊಗಮಾಡಿ ನಿಂತ ಪರ್ವತಶ್ರೇಣಿಗಳು. ಒಂದು ಮೂರೊಂಬ್ಲಿ ಪ್ರಟ್ಟ ಹೆಚ್ಚಿನೊಂದು ಜುಖಿಜುಖು ಗೀತ ಹೇಳುತ್ತ ಹರಿಯುತ್ತಿತ್ತು.

ಹೆಚ್ಚಿದ ದದದಲ್ಲಿನ ಮಳಲ ಹಾಸುಗೆಯ ಮೇಲೊರಿಕೊಂಡು ನಂಬಿಷ್ಟರೂ ಗಂಟಿಗಂಟಿಗಳ ಕಾಲ ವಾತನಾಡುತ್ತಿದ್ದಿವು. ಗುಡ್ಡಗಳನ್ನು ಸುತ್ತಿ ಬೇಜಾದರೆ ಹೊಲಗಳಲ್ಲಿನ ಗಿಡದ ನೀರಳನಲ್ಲಿ ಮಲಗಿ ವಿಶ್ವಮಿಸು ತ್ವಿದ್ದಿವು. ಮನಸ್ಸು ಒಂದಾಗ ಬಾವಿಯಲ್ಲಿ ಮನದಣಿಯೆ ಈಜಾಡು ತ್ವಿದ್ದಿವು. ಇಂತಹದರಲ್ಲಿ ದಿನಗಳು ಯೇಗೆ ಕೆಂಡುತ್ತಿವೆಯೆಂಬುದು ನಮಗೆ ತಿಳಿಯಿದ್ದರೆ ಆಶ್ಚರ್ಯ ಏನು ಬಂತು?

ಆ ಮಧ್ಯೇ ಆ ‘ಮಾಡೇವ’ಯ ಸಂಶಯದ ಸುಳಿಗೆ ನಾನು ಈ ನಾಯತ್ತಾಗಿ ಸಿಕ್ಕಿಪಿಇತ್ತಿದ್ದೆನಾದರೂ ವಾತಾಗಳ ಮುಕ್ಕೆಯಲ್ಲಿ ಅದು ಎಲ್ಲಾ ತೇಲಿಕೊರ್ಗಿಷಣತ್ತಿತ್ತು. ಆ ಮಾಡೇವಿಯನ್ನು ನೋಡಬೇಕು, ಅವಳ ರಕ್ಷ್ಯವನ್ನು ರಿಂಬಿಕು ಎಂಬ ಅಪೇಕ್ಷೆಯೇನೂ ಹಟಮಾರಿ ಹುಡುಗನಂತೆ ನುಂಡಿ ಬರುತ್ತಿದ್ದಿತಾದರೂ ಶೇಖರ ಆ ಬಗ್ಗೆ ಬಾಯಿ ಬಿಡು ತ್ತರಲಿಲ್ಲವಾದುದರಿಂದ ಮತ್ತೆ ಸುಮ್ಮುನೇ ಬಿದ್ದುಕೊಂಡಿರುತ್ತಿಟ್ಟುತ್ತು.

ಜದಿನೇಳನೀಯ ದಿನ ಸಾಯಂಕಾಲ!

ಅದೆಂತಹ ಸಂಚೆ ಆದು! ನನ್ನ ಜೀವಮಾನದಲ್ಲಿ ಸಾವಿರಾದು ಸಂಚೆಗಳು ಸಂದರ್ಶನವಿತ್ತು ನುಸುಳಿವೆಯಾದರೂ ಆ ಸಂಚೆಯು ನೆನಪು ಮಾತ್ರ ನನ್ನಲ್ಲಿ ಇನ್ನೂ ಆಚ್ಚಿಯಂತಿದೆ!

ಹೆಚ್ಚಿದ ಮೇಲಿನ ಹೊಲಗಳಲ್ಲಿ ಶೇಖರ – ನಾನು ಸುತ್ತುತ್ತಿದ್ದಿವು. ಹೊರಳ ಹೊರಳ ನೋಡುತ್ತ ಮೆಲ್ಲನೇ ಮುಂದುವರಿಯುತ್ತಿದ್ದ ಹೆಚ್ಚಿದ ಹೊಂಬಣಿದ ನೀರು ಸೂರ್ಯಾಸ್ತ ಸಮಯನನ್ನು ಸೂಚಿಸುತ್ತಿತ್ತು. ಚಟ್ಟದ ಮೇಲಿನಿಂದ ಬೀಸಿ ಬರುತ್ತಿದ್ದ ತಂಗಾಳ ಅದೊಂದು ಬಗೆಯು

ఆసుపదు వాతావరణవన్ను నిమించుక్కిత్తు. ఆ సంజీయంతేయి నవీన్యవర మనస్సుగళు శాంతవాగిద్దువు; స్ఫుర్సులీనవాగిద్దువు లచుడిద్దు డాగే ఉఱిర తడిదు స్థంత.

‘ ఆడో! .. అట్ల నోరిడిదేయా? ఆ బిభయ కట్టి? ’

నాను కుతూహలదింద ఆ కచ్చె కణ్ణు డోరోనిదే.

‘ యావుచో! ఒందు సమాధియంతే తొరుత్తే. అకుదే? సిముళ్ళిరన స్కృతానపేసో! ఇదు? ’

శేఖర మాతనోడల్లు. సుమ్మనే కత్తు కోడఱు మౌనవాగి ముందువరేద.. ఉచుగాణిగే సిక్కెబిడ్డ సముద్రదంతే ఆతన ముఖు జలనిచలవాయికు.

స్కృతానపల్లి ఆపసిగేను కేలస ఎందు ఆట్లయుచట్టుకొళ్పు తీచ్చురూ నాసో ఆకస్తన్ను మహినపాగి పించాలేదికొండు యోధే.

నన్ను దిగిలు ఇస్తూ ఉజ్జ్వల్లి లుంకు. నాసు తడిదు హదియు తీచ్చురూ తేఱిర ఆ ర్మేతనపాధియా ఉట్టయ్యల్లి చోప్పనే బిష్టుబిట్టు.

హేళ్ళనే ఆతన తలీయస్తు హేలయ్యత్తి ముఖుక్కె ముఖవిట్టు సోరిడిదే.

ఆపన ఎరడు కోర్కెగల్లించఱు సేరు ధారేధారేయాగి సురియు తీత్తు.

‘ పులు తేఱురా, నినగేను చుట్టే? ఈ స్కృతానపల్లి ఇంకహ సమయదల్లి—ఈ సమాధియ బలి? ఇదేను బింతు? నడి. మనిగే పోఏగువ’ ఎందు హేళి ఆకస్తన్ను హేలక్కెబ్బిసలు ప్రయత్నిసిదే.

ఆతను పళలిల్ల. నన్ను క్షే కోసరికొండు తన్న ఎరదు క్షీగళిండలూ ఆ సమాధియ.. ఆదియున్న నేవరసుత్త బిక్కుతోడగిద. ఆతనే ముఖదింధు ఆస్పుష్టవాగి మాతు కేళబంటు.

‘ మాదేవి....వాదేవి....?’ ఎందు!

బడిదెబ్బిసిద జిగరియంతే నన, కుతూహల జాగ్గుతపాయతు

ಮೂಡೇವಿ! ಅಂತೂ ಆ ರಹಸ್ಯ ಪರಿಹಾರವಾಗುವ ಕಾಲ ಬಂತು ಎನ್ನ ದೇಶು! ಆದರೆ ಮಾಡೇವಿಗಳ ಈ ಸಮಾಧಿಗೂ ಏನು ಸಂಭಂಧ?—

ತರುವಿತರು ಮಾಡುತ್ತ ಕೂತಿರುವ ಸಮಯವೂ ಆದಾಗಿರಲಿಲ್ಲ. ಶೇಖರನನ್ನು ಆ ಸಮಾಧಿಯಂದ— ಆ ಸ್ತುತಾನಂದಿಂದ ನುಸೆಗೆ ಕರೆಸೊಯ್ಯುವುದೇ ಆಗ ಮುಖ್ಯ ಕಾರ್ಯವಾಗಿದ್ದು.

ಆ ರಾತ್ರಿಯಲ್ಲಿ ಇಟ್ಟಿರುವ ನಿದ್ರೆ ಬರಲಿಲ್ಲ. ಆತನಿಗೂ ವಿಚಾರ! ನನಗೂ ವಿಚಾರ! ಮಧ್ಯ ಕೊಂಡ ಜೊಂಪು ಹತ್ತಿದ ಹಾಗಾಗುತ್ತಿತ್ತು ಅಂದರೆ ಆ ಜೊಂಪಿನಲ್ಲಿ ಸಹ ಆ ಕ್ವೀತ ಸಮಾಧಿ ಇಣ್ಣಿದುರಿಗೆ ಕಟ್ಟಿದ ಹಾಗಾಗುತ್ತಿತ್ತು. ಬೆಚ್ಚಿಬಿಮ್ಮ ಕಣ್ಣ ತೆರಿಯುತ್ತಿದೆ. ಮತ್ತೆ ಮಾಡೇವಿ! ಆ ಕ್ವೀತಸಮಾಧಿ!

[೫]

ಮಾರನೆಯ ದಿನವು ಉರೈ ವಿಚಾರ! ಈ ಅವಧಿಯಲ್ಲಿ ನನ್ನ ತರುವಿತರು ಗಾವುದ ಗಾವುದ ದಾರಿ ಅಲೆದು ಬಂದಿತು. — ಮಾಡೇವಿ ಶೇಖರನ ಪ್ರಣಯನಿ ಎಂಬುದೇ ನಿಜ. ಯಾವ ಕಾರಣಂದಿಂದಲೋ ಆಕೆ ಸತ್ತುಹೋಗಿರಬಹುದು. ಇಲ್ಲವೇ ಶೇಖರನೊಂದಿಗೆ ವಿವಾಹ ಸಾಧ್ಯವಿಲ್ಲ ಎಂದು ಪತ್ತುಹಕ್ಕೆ ಮಾಡಿಕೊಂಡಿರಬಹುದು—

ತರುವಿತರುಗಳ ಈ ಮರ್ಕಾಟ ಆಟ ಇನ್ನೂ ಎಲ್ಲಿಯವರಿಗೆ ಸಡೆಯು ತ್ತಿದ್ದಿರು! ಅಷ್ಟುರಲ್ಲಿ ಅದೆಲ್ಲಕ್ಕೂ ತಡೆಬಿದ್ದಿಂದು ಚೆನ್ನಾಯಿತು.

ಮುಧ್ಯಾಯ್ದು ಉಂಟಾದ ಬಳಿಕ ನಾಬಿಬ್ರಂಜ ಶೇಖರನ ಹೊಲದಲ್ಲಿನ ಸೂಖಿನ ಗಿಳಿದ ಸೆರಳಿನಲ್ಲಿ ಒರಗಿಕೊಂಡಿದ್ದೇವು. ಅಲ್ಲಿಂದ ಸೇರಿವಾಗಿ ಸೋಡಿದರಿ ಸ್ತುತಾನಂದ, ಅಂಥಲ್ಲಿ ಎಷ್ಟುಕಾಡೆಸುತ್ತಿದ್ದು ಆ ಕ್ವೀತಕಾನುಕೂಯೂ ದೃಷ್ಟಿಗೆ ಬೀಳುತ್ತಿತ್ತು.

ಇತ್ತೇ ಸಮಯವೇಂತಹಕೊಂಡು ನಾನು ಮೇಳುನೇ ಮಾತ್ರಾಗಾರಂಭಿಸಿದೆ.

‘ఆ సమాధియ పిజార ఏను తేఖిరా ? ఆ మాదేవియారు ? సిన్నయ దిన సిన్ను అల్లి కాగే కన్నోరు కాకలిక్కేను కారణ ?’

కళవక్క తుంబిద కణ్ణగళన్ను నన్న కడె హోరలిసిద తేఖిర. కళ్ళ తేనావుగా స్క్యోపిద్ద భావనేయింద నానాతనన్ను మోఇఁత్త హేళిద.

‘హం ! సాగలి నిన్న ప్రణయ కకి ! ఇదువరిగూ ననగే ఆ బగ్గె చకారవన్ను తిలిసదె బచ్చిట్టు కొండిద్దేయల్లచే కళ్వా ! సర ! ఈ హళ్వియ దేవదాసా సినిమా ఈగలాదరూ సోఇడలు డోలి యాలి ననగే. హేళు. ఆ మాదేపి యారు ? నిన్న ప్రేయసి కానే ?’

చుట్టుసుయాగే నాను ఇన్నొ ఉన్నేసన్ను ఒడబడిసుత్తిడ్డేనేడి తీఱియదు. ఆష్టవరథ తేఖిర నన్న క్షేగళేరకన్నూ పుడిదు ఒలవాగొ ఆముశ హేళిద.

‘సాకుమాషు ! ఎష్టు తప్పుతప్పాగి మాతనాషుత్తీయా ! అవళు ప్రేయసియే ననగే ? ఆవళోయై మాతాయి ! ఈవళోభ్య దేవతి !

ఆవన మాకుగళిగంతటూ ఆవన స్ఫురదల్లి తుంబి బంచిద్ద కఠపనచే నన్నన్ను తెప్పునాగిరిసుతు. అంతా మాదేపి ఆవస్త ప్రేయసియల్ల కాగాదరి !

‘మాతాయియే ఆగలి ! దేవతియే ఆగలి ! నినగూ ఆవళగూ ఏను సంబంధ ? ఆవశ సమాధిగూ నిన్న కంబనిగూ ఏను సంబంధ ?’

కొండ రాల తడిదు క్షేబేరళుగాంద హుల్లిన కుడిగళన్ను తోడుత్త తేఖిర హేళికొడగిద.

‘చిక్కతనదిందటూ నాను ఆవళన్ను బల్లి. నాను మారు వాగిడ్డ దినదింద ఆశే సన్న మేలే వాష్టవ్యుద మళిగరిదిషాణ. కనగేభ్యాలు మగళిడ్డరూ అవళన్ను బడిగిరిసి నన్న న్ను ఎత్తికొంకు

ಖಾಲನೆ ಮಾಡಿದಾಕೆ. ನಾನಿನ್ನೂ ಮೂರು ವರ್ಷದ ಮುಸುಪಿಡ್ಡಾಗಲೇ ಮಾತ್ಯವಿಹೀನನಾದೆ. ಆದರೆ ಮಾದೇವಿಯ ಕಂಕಳಲ್ಲಿ ಬೆಳೆದು ಬಂದ ನನಗೆ ತಾಯಿಯನ್ನು ಕೆಳೆದುಕೊಂಡಂತೆ ತೋರುತ್ತಿರಲೇ ಇಲ್ಲ. ಮಾದೇವಿ ನಮ್ಮ ಜಾತಿಯವರಿಳ್ಳವಾದರೂ ನನ್ನ ಸೇಳೆ ಅವಳಿಗಿಡ್ಡ ಮನುತ್ತಿಯನ್ನು ಕಂಡವರೆಲ್ಲ ಅವಕೇ ನನ್ನ ತಾರುಯಿಂದು ದೇಶಭವುದಾಗಿತ್ತು.

‘ಅವಳ ಮುಗಳು—ಭಂದಾರ್ ಎಂದು ಹೇರು ಅವಳಿಗೆ. ನನಗಿಂತಲೂ ಎರಡು ವರ್ಷಕ್ಕೆ ಕಿರಿಯಾಗು ಇಷ್ಟೆ. ನಾನು ಆರು ವರ್ಷದವನಾಗುವ ವರೀವಿಗೂ ನಾವಿಬ್ಬಿರೂ ಕೂಡಿಯ ಇರುತ್ತಿದ್ದೆವು?’

‘ಮುಂದೆ ನಾನು ತಂದೆಯೊಂದಿಗೆ ಪಟ್ಟಿಬಂಕ್ಕೆ ಹೋಗಬೇಕಾಯಿತು. ಅಲ್ಲಿಯೆ ನನ್ನ ವ್ಯಾಸಂಗಕ್ಕಾರಂಭವಾಯಿತು. ಈ ಮಧ್ಯ ಮನ್ನೊಂದು ಹನ್ನೆರಡು ವರ್ಷಗೆ ನಾನು ದ್ವಾರ್ಗಿಸಿ ಬರುವುದಕ್ಕಾಗಿಲ್ಲ. ಬಾಬ್ರುದ ಬಣ್ಣ ಒಣ್ಣಿದ ಬಾಳು ಆಗಾಗ ನೆಸುಪಿಗೆ ಬರುತ್ತಿದ್ದಿತಾದರೂ ಚಂದಾರ್, ಮಾದೇವಿ ಎಲ್ಲರೂ ಹಳೆಯು ಕಿತ್ತುಗಳಂತೆ ಸುಖಕು ಮಂದಕಾಗಿ ಕಾಣುತ್ತಿದ್ದು ರೂ ಅಷ್ಟು.

‘ಆದರೆ. ಈಗ ಆರು ವರ್ಷಗಳಿಗೆ ಬ್ರಿಂಬ—ನಾನು ಪೂರ್ವಿಕಾ ಪರೀಕ್ಷೆಗೆ ಕಟ್ಟಿದಾಗ.. ಯಳ್ಳಿಗೆ ಬಂದಿದ್ದ ತಂದೆ ಅಕಸ್ಮಾತ್ತಾಗಿ ಇಲ್ಲಿಯೆ ಕಾಲವಾದರು. ಆದಕ್ಕಾಗಿ ನಾನು ಯಳ್ಳಿಗೆ ಬರಲೇ ಬೇಕಾಯುತು.

‘ಹನ್ನೆರಡು ವರ್ಷಗಳ ದೀಪ್ರಾ ಕಾಲಾವಂಡಿ ಹಳ್ಳಿಯ ಜೀವನದಲ್ಲಿ ಅದಷ್ಟೇ ಮಾರ್ಪಾಟಿಗಳನ್ನು ಒಂಟಿಮಾಡಿತ್ತು. ಕೆಲ ದಿನಗಳವರೆಗೆ ಅದಾ ನುದರ ಕಡೆಗೂ ನನ್ನ ಗಮನ ಹೊರಳಲಿಲ್ಲ. ತಂನೇ ತಂದೆಯಾಗಿ, ತಾಯಿ ಯಾಗಿ ನನ್ನನ್ನು ಬೆಳೆಕೊಂಡು ಬಂದಿದ್ದ ಏಕಮಾತ್ರ ಆಧಾರವೇ ಕಳಚಿ ಹೋಗಿದ್ದುದಂದ ನನಗೆ ಜಗತ್ತೀಲವು ಶಾಸ್ಯವಾಗಿ ತೋರಿಕೊಡಿದ್ದಿತು.

‘ಆದರೆ ಆ ಶಾಸ್ಯ ಸೃಷ್ಟಿ ಬಹುಕಾಲ ಉಳಿಯಲಿಲ್ಲ.

‘ಆಗ ಶ್ರುವಣಮಾಡ! ನಾಗರಪಂಚಮಿಯ ಹಬ್ಬ ನವನಧುಗಳನ್ನು ತವರು ಮಫೇಗೆ ಸ್ವಾಗತಿಸುತ್ತಿದ್ದಿತು. ಪುತಿಗ್ರಹಕ್ಕೆ ಹೋಗಿದ್ದ ಹಳ್ಳಿಯ ಹುಡುಗಿರುರೆಲ್ಲ ಉಂಗಿರೆ ಬಂದಿದ್ದರು. ಜೋಕಾಲಿಗಳ ಜೀಕಾಟದಿಂದ ಹಳ್ಳಿಯಲ್ಲಿ ಕೊಸ ಜೀವಕಳಿ ಬಂದಹಾಗಿ ತೋರುತ್ತಿತ್ತು.

‘ ఓందు దిన గేచుసొబ్బున బలవంతెదింద మనెబట్టు హోర హోరటిద్దు. ఉండు లుక్కు జరియుత్తిద్దు ఉత్సాహ నన్నున్నాళ్ళి ఎళ్ళియాగి ఎళ్ళిమకొళ్ళు లారంఫిసితు. ఓందు కడి గిడక్కు కట్టిద్ద జోకాలించు మేలి పరియద ముడుగియరిబ్బరు పురుసించ జీరు వాడుత్తిద్దరు. అవర ఉత్సాహ నన్నున్నాళ్ళి జోకాలించు కడి సేళీంయతోడగితు.

‘ నామిబ్బురూ ఒందు కడి సుంతుకొండు నమ్ము సదచి బచువు దారి శాయతోడగిదేవు.

‘ ఇబ్బరు ముడుగియుచు ఎదురు ఒచురాగి సీకం జోకాలి యాడుత్తిద్దరు. ముచు మేలిక్కే వరాసి నాథు ఆ కడి దృష్టి హోరాళి సిది. సునగ్గెదురాగద్ద కుడుగియు ముఖు కాగ్గుగె ఇస్తుత్తులే పుచ్చు మనో నన్నెదు లలచేగి చూదెమాకొళ్ళులూరంభిసితం. యాస్తుదోకి ఒందు బగీయు తసివచ్చెనేయు ఆక్రమసేటుంటపాగి నన్ను కెఱ్లు మత్తి మత్తి ఆవశ్యే దృష్టిసదూడగిదూకు.

‘ఆగ తానే చెరయిద దూనితిరస్తు! పిరుంసిదఫు ఆ ముడుగి! మందుచుంచాద మాటవాద చేయాలతే! కొంకాగి తుంబిబంద కేస్తే గళ మేలే రష్ణుశరువ తఱంయుగణ్ణు. డ్యుక్కుగి లవణుట్టిచ్చ వసిరుసియేయ సరగు గాళిమేందిగె కుల్లు ముచ్చులేయాడుత్తిద్దితు. ఆవశ ఆ చుచుల దృష్టియే! ఒందు క్షోణపు ఒంచెడి నీల్లుత్తిరల్లు! ఒందేసమనే ఆల్లి ఇల్ల సున్నుసే ప్రియాడుత్తిత్తు!

‘ సం! పిక్కనిధనద జోక ఎల్లోకి మాయువాయుతు. తు చెఱువెయ మాంసి నన్నున్నావరిసిచొండితు!

‘ ఆవళీపు దిట్ట ముడుగి! నన్నుస్తూ ఒందే ఒందు క్షోణదలీ బలిగే తాకిచొందుచు సాకాగలిల్లవేనో! జోకాలి మేలిక్కేర దంతాగలు సేళీవ కంగళించ నన్నున్న సోయత్త ‘స్వప్తి తొగరల్ల జోకాలియన్న! ’ ఎందు జేలిచిడబేకే? ’ ‘ సేరిదిద్దు ముడుగ

ಹುಡುಗಿಯರ್ಲು ನೋಡುತ್ತಿರುವಾಗ ಅವಳನ್ನು ತೂಗಲು ನನಗೆ ನಾಚಕೆ ಮಾಗುತ್ತಿದ್ದಿತಾದರೂ ಆಕೆಗೆ ಆ ಬಜಾರಿ ಹುಡುಗಿಗೆ ಕೊಂಡವಾದರೂ ಲಷ್ಣಿ? ಇಲ್ಲ! ಇಲ್ಲ! ಅವಳ ಕೆಲ್ಲು, ಅವಳ ಹುಬ್ಬ, ಅವಳ ನಿಲುವು, ಅವಳ ಜೀಲುವು ಎಲ್ಲವೂ ನನ್ನನ್ನು ಬಿಟ್ಟುಬಿಡದೆ ಆಹಾರಿಸುತ್ತಿದ್ದುವು.

‘ಸರ. ಆಗ ಸುಮೃಸಿರಲಿಕಾಂಗುತ್ತೀಯೆ? ಅವಳನ್ನು ತೂಗಲೀ ಬೇಕಾಯಿತು. ಎಂತಹ’ ನಿಲ್ದಾಜ್ಜ ಹುಡುಗಿ! ಸುಮೃಸಿರಬಾರದೇ? ಸಾನು ತೂಗಿಯಾದ ಬೇಕ ಕಣ್ಣು ಮಿಟ್ಟಿಕಿಸಿ ಕಿಲಕೆಲನೆ ತುಂಟಿ ನಗೆ ಬೀರಿದ್ದು. ಅವಳ ಆ ಸ್ವಚ್ಚಂದವರ್ಕನೇ ನನಗೆ ಕೊಂಡ ನೋವನ್ನುಂಟು ಮಾಡಿದರೂ ಆ ನೋವಿನಲ್ಲೂ ಒಂದೆ ಅಧುಕಮು ಆನಂದವಿತ್ತು!

ಜೋಕಾಲಿ ಮುಗಿದ ಬಳಿಕ ಜೋತಿಗಿದ್ದ ಗೆಳೆಯನನ್ನು ಅವಳ ಬಗ್ಗೆ ವಿಭಾರಿಸಿದೆ. ಅವಳು ಬೇರಾವ ಹುಡುಗಿಯೂ ಆಗಿರಲಿಲ್ಲ. ಫನ್ನು ಚೆಕ್ಕುತ್ತನದ ಜೋತಿಗಾತಿ ಚಂದ್ರಾ! ಆಗ ತಾನೆ ಮದುವೆಯಾಗಿ ಗಂಡನ ಮನೆಗ ಹೊಗಿದ್ದ ಅವಳು ಹಬ್ಬಿಕಾಗಿ ಹ್ಯಾಗೆ ಬಂದಿದ್ದಳು!

‘ಚಂದ್ರಾನ್ನು ಜೋಕಾಲಿಯ ನೆನ್ನಲೇ ಕಂಡಾಗ ನನಗೆ ಅತ್ಯಾವ ಅಕರ್ವಣೆಯುಂಟಾದುದರ ಕಾರಣ ನನಗಾಗ ತಿಳಿದುಬಂತು. ಇಬ್ಬರೂ ಬಾಲ್ಯದಲ್ಲಿ ಮದುವೆಯಾಟವಾಡಿದವರು; ಆಟದಲ್ಲೇ ಏಕಾಗಲೊಳ್ಳಿದು ನಿಶ್ಚನಲ್ಲೇ ಯಾರಾಗಿ ವೈಜ್ಞಾನಿಕ ವಾಡಿದವರು. ಈಗ ಅವರು ಸುಂದರಿಯಾದ ಯುವತಿಯಾಗಿ ಬೆಳ್ಳಿದಿದ್ದಾರೆ. ಮದುವೆಯಾಗ ಆಗಿದೆ. ಹೀಗಿದ್ದರೂ ಆಗ ನನ್ನನ್ನು ಆ ರೀತಿ ಮೋಹಕ್ಕೆ ಸೇರಿದಳಲ್ಲ!

‘ಅವಳ ಮೋಹಕ್ಕೆ ಬಲೆಯಂದ ಪಾರಾಗಬೇಕೆಂದು ವಿವೇಕ ಸಾರಿ ಹೇಳುತ್ತಿದ್ದಿತಾದರೂ ಮನಸ್ಸು ಮತ್ತೆ ಮತ್ತೆ ಆರಸುವುದರಲ್ಲಿ ಸುಖಪಡುತ್ತಿತ್ತು. ಈ ಸಂಬಂಧ ಒಕ್ಕೆಯದಲ್ಲ. ಅದರ ಪರಿಣಾಮವೂ ಒಕ್ಕೆಯದಾಗ ಶರದು ಎಂದು ವಿವೇಕ ಉಪದೇಶಿಸುತ್ತಿದ್ದಿತ್ತು. ಆದರೆ ತಾರ್ಣಾದ ಮಿಟ್ಟಿಂದ ಮತ್ತುವಾಗಿದ್ದ ಮನಸ್ಸು ಅಂಗು ಲಗಾಮಿಭ್ರದ ಶುದುರೆಯಂತೆ ಜಂಟಿ, ಈ ರಾಜಿ ಧಾರಿಸುತ್ತಿತ್ತು.

‘ಅನಂತರ ದಿನದಿನಷ್ಟು ಚಂದ್ರಾ ನನಗೆ ಕಾಣಿಸಿಕೊಳ್ಳಿತೆಂದಿಗಬಳು.

హళ్ళయల్లి ముడుగయరిగే తుంబా స్వాతంత్ర్యవిరుత్కదే. ముడుగరు, ముడుగియరు కూడి మాతనాషిదారీ యారూ ఏనూ భాషిసించుట్టు దిల్ల. కొడచిచ్చరే ఆవర కేలసస్తూ నడియువంటిల్ల. హగలు హన్నీ రదు తాసూ ఎల్లారూ మోలగణల్లి కొడియై దుడియబేశాగుత్తదే. సరి. జంప్రథ సవవాశదల్ల దినద చూఖాగ కాకేనుచోఇగతోడే గతు. మూలగణల్ల, చక్కచక్క, గుడ్డుచప్ప, గుజియిఖ ఇబ్బరూ సంధిసే తోడగాదెవు. సవాపిక ముడుగియాన చంధు ఈ రీతి సన్న కడే ధాపిసుప్పుడు సనగే ఆళ్ళయుఁవస్సుంటుమాడుత్తిద్దితాదరూ ఆచ్చే సవవాశదల్ల శూటపున్న తాదుచరువ నాసు ఉచ్చు యోజనేయస్సు మాడుత్తిరల్లి.

‘ఆదుచెంగా అవశ కాయియున్న కాలుషుచు సాధ్యవాగిత ల్లి. అవశ విజురస్తు తోదిరల్లి. ఒండుదిన జంప్రథ యేళ్ళ దాగ సనగే గొత్తామదు. దాచేఁగే కాపులేయాఁ. ఆకే మూడిగే ఒడుదుబ్బుచ్చ ఎంతే. ఎల్లుగే మోఇగుని సాధ్యపరలల్లవంతే. ఆదేదిన నాసు ఆవర మంసగే యోఇగా దాచేఁసంయస్సు కెంచె. ఆవశ స్థితి యస్సు కంచాగ కత్తివ చేఁదసేయులుఱకు. సూచేపి మొవలిసు మాచేపియాగిరల్లి. కాపులేఁగు కష్టదీపలు, ప్రొషధియ ఆభావ ఒండలూ మూళగళ ముందిరదంతాగిత్తు ఆవశ శరీర.

‘మందినవ నగరవ తాక్ష్యరోభులిగే బరహేళి కళుపుసిద్ధాందిసింద మాచేఁగే దైషధిగారంభనాయితు. ఆకే కొంచెకొంచె వాగి జేతరిసికోఁతోడగయి.

‘ఈ మంధ్య జంప్రథ మత్తు సన్న చంపంథ దినచోంచు తెడునాగి బెళ్లయుత్తిత్తు. ఆమ వాపనేంచుదు గొత్తిద్దరూ మనస్సు తడియుత్తిరల్లి. శున్నునే సభ్యన మోఇగురూకి మాడిద ఆవరాఫ వస్సు బఛిప్పుచోశువ ఇష్ట ననిల్లవప్ప! ఆమ వావవాశరుకి మనస్సున మోఇఖ్యదింద ఆ కొపక్కే బీళుత్తిద్ద. అల్లదే జంప్రథ ఇ

ನನ್ನನ್ನ ತನ್ನ ಮೋಹವಾಶದಿಂದ ಸೀಕೆದು ಬಿಗಿಯುತ್ತಿದ್ದಳಾದುದರಿಂದ ನನಗೆ ಏನು ಮಾಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ.

‘ಒಂದು ದಿನ ರಾತ್ರಿ ಎಂಟು ಗಂಟೆ ಇಬ್ಬರೂ ಅವರ ಹಿತ್ತಿಲದಲ್ಲಿನ ಬಣವೆಗಳ ಮಧ್ಯ ಒರಗಿಕೊಂಡಿದ್ದಿವು. ಮುಗಿಲಿಸಿಂದ ಜೋತ್ತನ್ನವೃಷ್ಟಿ ಯಾಗುತ್ತಿತ್ತು. ಎಲ್ಲೆ ಇಂದು ಸುಂದರ ರಾಂತಿ ಪರಸಿಸಿತ್ತು. ನಮ್ಮನ್ನು ನೂರಿಡುವವರಾರೂ ಇರಲ್ಪಿಟ್ಟು.

‘ಚಂದ್ರ ನನ್ನ ಎದೆಯ ಮೇಲೆ ತನ್ನ ಶಿರವನ್ನೂ ರಗಿಸಿ ಆಕಾಶದಲ್ಲಿನ ಚಂದ್ರುನ ಕಡೆ ಮುಖಮಾಡಿ ಪವಡಿಸಿದ್ದಳು. ಅವರ ನಿಡುದೊಳ್ಳಬಳ್ಳಿ ನನ್ನ ಕತ್ತನ್ನು ಬಳಸಿ ಸುತ್ತುವರೆಯುತ್ತ ನನ್ನ ಶರೀರದಲ್ಲಿ ಸುಖಾರಕ ಅಲೆಗಳನ್ನು ಹಂಟಿಸುತ್ತಿದ್ದಿವು. ನಮ್ಮಿಬ್ಬರ ಚೇಹಗಳು ಒಂದುಗೂಡಿ ದ್ವಾರಾ ದೂರವಾಗಿ ಉಂಟಾಗಿದ್ದವು; ಹೃದಯಗಳೂ ಒಂದುಗೂಡಿದ್ದವು.

‘ಸಣ್ಣವರಾಗಿದ್ದಾಗ ನಾವಿಬ್ಬರೂ ಗಂಡಹೆಂಡಿರಾಗಿ ಅಟಿವಾಡಿ ದ್ವಾರಾ ನಿನಗೆ ಸೀನಪಿದೆಯು ಚಂದ್ರ? ’ ಎಂದು ನಾನು ಕೇಳಿದೆ.

‘ಆಕ ಈತ್ತರಪೀರುಲ್ಲಿ. ಮೆಲ್ಲನೆ ನನ್ನದೆಯ ಮೇಲೆ ತನ್ನ ಎದೆಯನ್ನು ಹೊರಳಿಸಿ ನಸುನಕ್ಕೂ ಇಲ್ಲ. ’

‘ಭಾವಾವೇಶದಿಂದ ನಮ್ಮ ಎದೆಗಳ ಬಗಿತ ಬಲನಾಯಿತು. ಅವಳ ಎದೆಯು ಹೊಡಿತ ನಾನ್ನ ಎದೆಯ ರಕ್ತದಲ್ಲಿ ವಾರ್ಡಿನಿಗಳನ್ನು ಹುಟ್ಟಿಸಿತ್ತಾರಿ.

‘‘ನಿನ್ನನ್ನ ಈಗಲೇ ಯಾಕೆ ಮದುವೆ ಮಾಡಿಕೊಟ್ಟಿರು ಚಂಡ್ರಾ? ಕೊಂಚ ಕಾಲ ತಡೆದಿಗ್ಗರೆ ನಾನೇ ಸಿನ್ನನ್ನು ಮಾಡುವೆಯಾಗುತ್ತಿದ್ದೆ’ ಎಂದೆ.

‘ಆಕ ಕಣ್ಣಗಳನ್ನು ರಳಿಸಿ ನನ್ನ ಕಡೆ ಚ್ಚಿಟ್ಟ ಹೊರಳಿಸಿದಳು. ಆ ದೃಷ್ಟಿಯಲ್ಲಿ ವಿಸ್ಕೃಯ ತುಂಬಿ ಬಂದಂತಿದ್ದಿತು.

‘‘ಎಂತಹ ಕಾಡುಡರುವಿಗೆ ನಿನ್ನನ್ನ ಕೊಟ್ಟರೋ ತಳಿಯಾದು. ನಿನ್ನ ಜೀವನವನ್ನೆಲ್ಲ ಹಾಳೆಮಾಡಿಬಿಟ್ಟಿರು. ನಾವಿಬ್ಬರೂ ಈಗ ಎಡಿಗೆ ಎದೆ ಸೇರಿಸಿ ಒರಗಿರುವ ಹಾಗೆ ಇಡಿಯ ಜೀವಮಾನದಲ್ಲಿಲ್ಲ ಒರಗಿರಬಹುದಾಗಿತ್ತು. ನೀನು ಚೇರೆ ಜಾತಿಯವಳಾದರೇನಾಯಿತು? – ನಾನು

ಜಾತಿಯ ಕೊಳಿತಿಯನ್ನು ಲಕ್ಷ್ಯಸೂತ್ರರಲ್ಲಿ. ನಿನ್ನನ್ನೇ ಮಂದುವೆಯಾಗು
ಶ್ರೀದೇವಿ.

‘ನನ್ನ ಮಾತಿಸಂದ ಅವಳ ಮಃಿ ಉಕ್ಕೆ ಬಂದಿತೆಂದು ತೋರುತ್ತೆ. ಬಿಕ್ಕುತ್ತ ಬಿಕ್ಕುತ್ತ ಹೇಳಿದಳು. ‘ಅಮ್ಮೆ ನನ್ನನ್ನು ಆ ಸೀಚಸಿಗೆ ಕೊಡ
ಬೇಕೆಂದುಕೊಂಡಿರಲ್ಲಿ. ಅದರ ಕಕ್ಷನ ಮಾತಿನಿಂದ ಮಂದುವೆಯಾಗಿ
ಹೋಯ್ಯಿ. ಅವನ್ನೂ! ಗಂಡಸಂತೆ ಗಂಡ! ಹೋಲೆಯ! ಪರು! ದಿನ
ನೆಲ್ಲ ಹೆಂಡ ಕುಡಿದೂ ಮತ್ತೆನಾಗಿ ಮನಸೆಗೆ ಬಂದಂ ಕೈಗೆ ಸಿಕ್ಕಿದುದರಿಂದ
ಪಟು ಕೊಡುತ್ತಾನೆ. ನನ್ನ ಬಾಳಿಲ್ಲಾ ಗೋಳಾಯ್ಯೆ ಶೇಖರಾ! ಮಂಜಾ!
ಸುಖಾ ಅನ್ನೋದೇ ನನ್ನ ಪಾಲಿಗೆ ಶಾಖ್ಯಾ! ’

‘ಆಳಬೇಡ ಚಂಡಾರ್ತಾ! ಸೀನು ಸುಮೃಸಿರು. ನಾನಿದ್ದೀನೆ. ಸೀನು
ನನ್ನವಳು! ಏನಾದರೂ ಮಾಡಿ ನಿನ್ನನ್ನು ಆ ರಾಕ್ಷಸನ ದವಡೆಯಂದ
ಬಿಡುಗಡೆ ಮಾಡಿಸುತ್ತೇನೆ’ ಎಂದೆನ್ನುತ್ತ ಅವಳನ್ನು ಬಿಗಿದಷ್ಟುಕೊಂಡು
ಮುದ್ದಿಸಿದೆ.

‘ಇಬ್ಬರೂ ಸೆಡ್ಡುಮರಿತು ಅಲ್ಲಿ ಕುಳಿತಿದ್ದೇವು. ಇದ್ದುದಿದ್ದ ಹಾಗೆಯು
ಉಂಟಾಗೇ ಆ ಕಡೆ ಬರುತ್ತಿದ್ದುದು ಕಾಣಿಸಿತು. ನಾವಿಬ್ಬರೂ ಬೆಳ್ಳಿಬಂದ್ದು
ಮಂತ ಸರಿದೇವು. ನೋಡಿದರೆ ಚಂಡ್ರಭ ತಾಯಿ-ಮಾಡೇವಿ! ತನ್ನಲ್ಲಿನೆ
ಬಿಳವೆಲ್ಲವನ್ನೂ ಏಕೇಕರಿಸಿ ಕುಂಟುತ್ತ ಕೂರುತ್ತ ಧಾವಿಸಿ ಬರುತ್ತಿದ್ದಳು.

‘ನಾನು ದಿಗಿಲುಗೊಂಡೆ. ಅಪರಾಧಿಗಳಂತ ನಾವಿಬ್ಬರೂ ಸಿಕ್ಕೆ
ಬಿಧಿದ್ದೇವು. ಮಾಡೇವಿ ಇನ್ನು ನನ್ನ ವಂಚೋದಾರ ಮಾಡದೆ ಬಿಡಳೆಂದು
ನನಗನಿಸುತ್ತಿತ್ತು. ಘೀತಿಯಿಂದಲೂ, ನಾಚಿಕೆಯಿಂದಲೂ ನನ್ನ ಕರೀರ
ಕಂಪಿಸತ್ತಾಡಿತು.

‘ಅದರ ಹಾಗಾಗಲ್ಲಿ. ಮಾಡೇವಿ ಬಂದವಳ ನನ್ನನ್ನು ಬಯ್ಯಿ
ವುದಕ್ಕುರಂಭಿಸಲಿಲ್ಲ. ಆದಕ್ಕೆ ಪ್ರತಿಯಾಗಿ ಕಕ್ಕುಲತೆ ತುಂಬಿದ ಸ್ವರದಲ್ಲಿ
ಹೇಳಿದಳು. ‘ಹೋಗು ಶೇಖರಾ! ಬಂದು ಗಳಗೆಯೂ ಸಿಲ್ಲಬೇಡ!
ಹೋರಟು ಹೋಗು! ಚಂಡ್ರಿಯ ಗಂಡ ಅವಳನ್ನು ಉರಿಗೆ ಕರೆದೂಯ್ಯಲು
ತಂಗ ತಾನೆ ಬಂದವ ನಿಮ್ಮ ಮಾತುಗಳಿಲ್ಲವನ್ನೂ ಕೇಳಿದಾನೆ. ಕಂತ

ತುಂಬ ಕುಡಿದು ಮತ್ತು ನಾದುದು ಬೇರೆ. ಕೊಡಲೀಯನ್ನೈ. ಕುಡಿಗೋಲನ್ನೈ ತರಲು ಹೋಗಿದಾನೆ. ಸೀನಿಂದಿ ಅವನ ಕೈಗೆ ಸಿಕ್ಕಬಿದ್ದರೆ. ಹೋಂ! ಹೋಗು. ಹೋಗು....'

'ಅವಳು ಹೇಳಿ ಮುಗಿಸುವುದಕ್ಕಾಗು ಆತ ಕ್ರೈಟ ಕುಡಿಗೋಲು ಹಿಡಿದು ಕೊಂಡು ಅಲ್ಲಿಗೆ ಬರುವುದಕ್ಕಾಗು ಸರಿಜೋಯಿತಾ.

'ರೂಪನೋ ಸೀನು ಹೋಲಿರು! ಸಾಗ್ರಹಿತಿಯ ಮೇಲೆ ಕೈ ಹಾಳಿದವ! ಸಿನ್ನ ಪ್ರಾಣ ಒಂದಿರಾಕಿ ಬಿಡ್ಡೇನೇ' ಎಂದು ಕೊಗುತ್ತ ಕುಡಿಗೋಲನ್ನೈತ್ತಿ ಆತ ನನ್ನ ಮೈಮೇತೇ ಎಂದ.

'ಅಯ್ಯೋ ಅವನನ್ನೈ ಕೊಲ್ಲಿಚೇಡಿತ್ತೇ ಸಾಪಿ! ನನ್ನ ಮಗನ ಹಾಗೆ ನಾನಾತನನ್ನೈ ಬೆಳಿಸಿದ್ದೇನೆ. ನನ್ನ ವದಿಯ ಯಾಳು ರಾತ್ರಿ ಸಾಕಿದ್ದೇನೆ. ಅವನಿಗೆ ಬದಲಾಗಿ ನನ್ನನ್ನೈ ಕೊಳ್ಳು ಹೇಳಿಕಾದರೆ...' ಎನ್ನತ್ತ ಮಾದೇವಿ ನಮ್ಮೆಬ್ಬರ ಮಧ್ಯ ಸರ್ಬರನ ಬಂದುಬ್ಬಿತು.

'ನನ್ನ ಕುತ್ತಿಗೆಗೆ ಬೀಳಲಿದ್ದ ಏಟು ಸರಿಯಾಗಿ ಅವಳ ತಲೆಗೆ ಬಿತ್ತಾ. ಶಲೆ ಎರಡು ಹೋಳಾಯಿತು. ನೆತ್ತುರ ಕಾರಂಚಿವೆಂತೆ ಶೃಷ್ಟಿಯ ಕ್ರಿಯೆಗೆತು.

'ಆ ಭೀಕರ ದೃಶ್ಯವನ್ನೈ ಕಂಡು ನನಗೆ ಬವಿ ಇಂದಿತು. ಮಾಂದೇ ನಾಯಿತಂಬುದು ತಿಳಿಯಲ್ಲಿ.'

- ಇಮ್ಮೆಹೇಳಿ ಶೇಖರ ತಡೆದು ಸಿಂತ. ಆಗ ಇಂದಿನ್ನು ಇವಳಿ ಈಗ ಮತ್ತೆ ಆತನಿಗೆ ಬಂದಂತೆ ತೋರಿತು ನನಗೆ.

ಕೈಣಕಾಲ ಕಳೆದ ಬಳಿಕ ಕುತೂಹಲ ತುಂಬಿದ ಸ್ವರದಿಂದ ಕೇಳಿದೆ.

'ಮುಂದೇನಾಯ್ಯು ಶೇಖರಾ?'

'ಆಗುವುದೇನು? ಆಗಬ್ರೇಕಾದ್ದು ಆಗಿಯೋಯ್ಯು. ಚಂದ್ರಾ ಕೂಗಾಟಿಂದ ನೆರಿಹೊರಿಯವರು ಥಾವಿಸಿ ಬಂದು ಅವಳ ಗಂಡನನ್ನೈ ಹಿಡಿದುಬಿಟ್ಟಿರು. ಮಾದೇವಿ ಆ ದಿನವೆ ಮಣಿಗೆ ಸೇರಿಹೋದಳು. ಅವಳನ್ನೈ ಹೂಳಿದಾಗ ನನ್ನ ಶರೀರದಲ್ಲಿ ಇನ್ನೂ ಪ್ರಜ್ಞ ಯಿರಲಿಲ್ಲ. ಚೇತರಿಸಿಕೊಂಡಾಗ ಮಾದೇವಿಯನ್ನೂ; ನನಗಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟಿ. ಅವಳ ಅದ್ದುತೆ ತ್ವಾಗವನ್ನೈ ಸೇನಸಿ. ಸೇನಸಿ ಆತ್ಮಬಿಟ್ಟೇ.' ಅವಳ ಸೇರಿಯೆ

మేలే ఆ శ్రీతి సమాధియన్ను కట్టుసిదే. ఇంద్రువవరేగూ సత్కృతు నాయంకాల తప్పున హోగి ఆర్పుప్రాజే మాడి బదుత్తిడే. ఆవళ శ్వంత ముగళొందిగి నాను కాలసినించ ప్రాణయాలాప నడిసిద్దు దన్ను కండరూ ఆశి రేగల్లిస్త నన్ను పేరేలి. నాను మాచాచరాథ మాడిద్దే నాచరా అవస్థ క్రాన్సబిట్టుపు అష్టమాక్రపణ్లు ఈ ఆపరాథ క్షుగి ననగే తక్క టైక్సైటాగలిద్దాగు తానే ఆ లక్ష్మిగీ ఎలియాదకు. మాదేవి! ఆవల్లే... సూతాతార్యు, ఆనశొభ్య దేవత ఎందు నాను నాను ఆగ హేళిదా... నీ రాజుకో !

మాతు ముగ్గు రెంపర ఏదులగి తలేయిత్తే నింటద్ద ఆ శ్రీతి శవసాధియిన్నొండుండ విట్టిసి స్వాంచిదా.

‘ నుంచే జువా గతియేనాయిక్కా? ఆశియు గండన గతి ? ’

‘ కపసిగే కుమారు క్షేయాయితా. తాయియు భీకర కొలే తుండు తుండ్ర వుండు తుండు కొలోండఫు. కెల తింగళు జ్వరింద సరే సరఖ ఆవశ్యక క్రాన్. “ఉఱుహన్న ఖింబాలిసిదళు.” ’

చేయరస స్వరూపాను ఉపాచార్యు చు. తుంబి బంద కంఠచివ ఆకను హేళిద.

‘ తారుణ్యద ఆంచ్యు చేసి ఈ సుదాపూరశ్శే సిక్కిచిద్దు నాను మాడిద పావ అదు! జంద్రులిగే మండువేయాగాద్దు దు తిలిదూ నాను ఆవళొందిగి సరు లేణిదుదలించలే ఇష్టేళ్లు అసధావాయితు. సుశీల్పతితూ, సుసంశ్శుతరూ ఎందు జంభవట్టుకొళ్లువ నాము ఇంతద అక్కమ్మ ఆసరాథగాళన్ను పాడుత్తేమే. మాదేవి మత్తు జంధుళంతప బడపాయిగశు నమ్మ ఆపరాథగళగాగి ప్రాణబిడ పేకాగుత్తిడ. ఆ తాయియు బ్యాదయు ఎష్టు దొడ్డు దు! ‘ఆవన్ను కొల్లబేడ! నన్ను ఎచేయి దాలు కాశి ఆవన్ను సాకెద్దేనే. ఆవసిగి ఒవలాగి నన్నన్ను కొల్లు’ ఎందు ఆవశు ఆ దిన హేళిద మాకుగజన్న నాయువవరేగూ నురీయలారె నొను! ననగే ప్రాణ

ಕೊಟ್ಟವಳು ನನ್ನ ಹೆತ್ತು ತಾಯಿಯೇನೋ ನಿಜ ! ಅದನ್ನು ಇಸುವುದಕ್ಕಾಗಿ ತನ್ನ ಪಾರ್ತಿವನ್ನೇ ಬಲಿ ಕೊಟ್ಟು ಈ ತಾಯಿ ! ಅಂತಹ ತಾಯಿಗೆ, ಅಂತಹ ದೇವಿಗೆ ಇನ್ನಾವ ಪೂಜೆಯನ್ನು ಸಿಂಹಾಸನದಲ್ಲಿ ಈ ಹಾಸಿ ! ಅಶ್ವಪೂರ್ಜ ಅಷ್ಟೇ !

ಅಶ್ವಪೂರ್ಜ !

ಅಹುದು ! ಸಿಂಹವಾಗಿಯೂ ತೇವಿರ ತನ್ನ ಆ ಎರಡನೆಯ ತಾಯಿಯ ಸಮಾಧಿಯನ್ನು ಸಿಟ್ಟಿಸುತ್ತು ಅಶ್ವಪೂರ್ಜ ಸಲ್ಲಿಸುತ್ತಿದ್ದ.

ಚಿಂಗಳಾರು

ಜನವರಿ, ೧೯೫೩

ಹಾವಿನ ಹುಡುಗಿ!

‘ನೆಲ್ಲಿಡ ಮುಸುಕತು. ಪುಂಡು ಹೊಕಯತು. ಮುಳ್ಳಿಗ್ಗಿಗೆ ಖಾದುರತ್ತೊಡಗಿದೆವು.

ಆಕಾಶದ ಕಡೆ ಹೊರಳಿದ್ದ ದೃಷ್ಟಿ ತಿರುಗಿ ಡಾಗಿಲಿಗೆಂರಿ ಘಂಟದ್ವಾರೆ ಕಡೆ ನೋಡಿದೆ.

ಆಕಾಶದಲ್ಲಿನ ಆ ಕಪ್ಪು ಮೋಡ! ಅವಳ ಮುಖದ ಮೇಲಿನ ಈ ಕಪ್ಪು ಮೋಡ! ಅದರ ಪದಿನೆಳೆ ಇಲ್ಲಿ ನನ್ನಾಕೆಯ ಮುಖದ ಮೇಲೆ ಮೂಡಿದ ಹಾಗಿತ್ತು. ಹುಬ್ಬು ಸಂಕುಚಿತವಾಗಿತ್ತು. ಕೆನ್ನೆಗಳ ಮೇಲೆ ಬಿಂಕನ ಮುಸಿನು ಮುಡಿತ್ತು.

‘ಎನ್ನೇ?’ ಎಂದೆ.

ಕೊರ್ಕು ಕೊಂಕಿನಿ ಆಕ ಓಂದ ತಿರುಗಿದಳು. ಮಾತನಾಡಲಿಲ್ಲ.

ಹೊರಡುತ್ತಿದ್ದವನು ಸಿಂತುಕೊಂಡು ಅವಳ ಚೈಗಳಿರಡನ್ನು ಹಿಡಿದು ಕೊಂಡು ಮುಲ್ಲನೆ ಒತ್ತುತ್ತ ಕೇಳಿದೆ.

‘ಎನವ್ವು ಇಡು ಮತ್ತಿ? ಇವಕ್ಕಿಲ್ಲಿಂದು ಮಾಡಿದಿಯೇನೇ ಅಟಾನ?’

‘ಅಟಾನೋ ಪಾಟಾನೋ! ಬಹಳ ಒಳ್ಳೆ-ವರು ಸೀವು ಹೋಗಿ! ನಿಮ್ಮ ಹತ್ತಿರ ಯಾರು ಮಾತನಾಡಬೇಕು?’ ಎಂದಳು.

‘ಯಾರು ಅಂದ್ರೆ ಇನ್ನಾರು ಬಿರ್ತಾರೇ? ನನ್ನ ಜತೀಲಿ ಹಸೇ ಮೇಲೆ ಕೂತ ಹುಡುಗೇ ತಾನೇ ಮಾತನಾಡೋದು?’

‘ಹನೇನೋ! ಬಿಸೀನೋ! - ಹೋಗಿ. ಸಿಮ್ಮೆ ಸಹವಾಸವೇ ಬೇಡ....’ ಎಂದು ಹೇಳಿದರೂ ಆಕೆ ನನ್ನ ಪಕ್ಕಕ್ಕೆ ಬಂದು ಕೊಳಿತಿನ ಗುಂಡಿಗಳನ್ನು ಮುವ್ಯನೇ ಆಡಿಸುತ್ತ ಹೇಳಿದಳು.

‘ನೋಡಿ. ಇವತ್ತಾದರೂ ಮರೆತೀರಿ ಅಂದೆ! ’

‘ವನೇ ಅದು-ಮರಿಯೋದು? ರಿಬ್ಬಿನ್ನೇ? ಪಿನ್ನೇ?... ಕವಡೇನೇ? ಇಲ್ಲಿ ವ್ಯೋಮೂರ್ ವಾಕೇ? ’

‘ಖಂರುಮಾಡಿದ್ದಲ್ಲಾ ಯಾಸಾನ! ಮಾತು ಹಾರಿಸಬೇಕೂ ಅಂದೆ ಪ್ರಾರಂಭವಾಗಿ ಬಿಡುತ್ತೇ ನಿಮ್ಮ ಗಾಮಫ್ಳೋನ! ಈಲ್ಲಾ ನೆನ್ನೆ ಬಿಳಗ್ಗೆ ನೀವು ಹೊರಗೆ ಹೊರಟೂಗ ಏನು ತರಹೇಳಿದ್ದೆ ಜ್ಞಾಪ್ತ ಇದೆಯೇ ಅಂದೆ.’

ಬಂತಲ್ಲಾ ಗ್ರಹಚಾರ! ಈಗ ಸಿಡಕ್ಕ್ಯಾ ನಾನೇ ಸೋತು ಹೋಗಿ ಬೇಕಾದ ಪರಿಸ್ಥಿತಿಯೇ ಸರಿ. ಸನ್ನೆ ಅವಳೇನು ಹೇಳಿದ್ದ ಹೋ... ನಾನೇನು ಕೇಳಿದ್ದಿನೇ... ಒಂದೂ ಜ್ಞಾಪಕವಿರಲಿಲ್ಲ ನನಗೆ. ಇಂದಿನ ಮಾತೇಕೆ ಬಿಡಿ-ವಿನ್ನೆ ಮಧ್ಯಾರ್ಹ ಉವಾಗ ಅಡರ ನೇನವು ಸರಾತೆಯೇ ಇಲ್ಲಿತ್ತೇ! ಈ ಹೊಗ ಶರು ಹೇಳುವ ವಸ್ತುಗಳನ್ನು ನೇನಿಸಿನಲ್ಲಿಟ್ಟುಕೊಳ್ಳುವುದೂ ಕಷ್ಟವೇ ಸರಿ. ಹೇಳುತ್ತಾರೆ ಒಂದು ಪಟ್ಟೀಯೇ. ಒಂದೂಂದೆ ವಸ್ತುವನ್ನಾದರೂ ಹೇಳಿದರಿ ತಲೆಯಲ್ಲಿ ಕಟ್ಟಿ ಇಟ್ಟಿಕೊರ್ಕಿಲಿಕಾಣುವಿತು. ‘ಗಸಿಗಸಿ, ಸಾಸಿವೆಕಾಳು, ಬೆಲ್ಲ, ಕಡಲೇಪುರಿ, ಟೇಪು, ಕುಂಕುಮ, ಜಾಕೀರ್ಟ್ ಬಟ್, ಕೊತ್ತಿಗೆ ತನ್ನ ಸಲು ಕಳ್ಳೀಕಾಯಂ ಪೆಪ್ಪರ್ ಮೆಂಟ್ - ಬಂಸ್ತುತ್ತು, ಬೆಕ್ಕಿದ ಮರಿಯ ಶತ್ತಿಗೆ ಹಾಕಳು ಒಂದು ಗಂಟೆ... ಒಂದೇ ಎರಡೇ... ಪ್ರೇಗೆ ಮಾರಾರು ಇತ್ತುವಿಚಿತ್ರ ವಸ್ತುಗಳು.

ಇವುಗಳಲ್ಲಿ ರೂಪುದನ್ನು ತರಹೇಳಿದ್ದು ಉಲಿತಾ? ಅಡಗೆಗೆ ಬೇಕಾದ ಸಾಮಾನಂತರ ಎಲ್ಲ ಇದ್ದೇ ಇದೆ ಸಾಕಾದವ್ಯ. ಇದನ್ನುಂಟೂ ಅವಳು ಕೇಳಿರಲಾರಳು. ಇನ್ನು ಓದುದು ಕುಂಕುಮ.... ಹೋಂ! ಅಮಾಜಿದಯಲ್ಲ ಪ್ರೊಟ್ಟೆಂ ಪ್ರೊಟ್ಟೆಂ.... ಜಾಕೀರ್ಟ್ ಬಟ್ಟಿಗೇನು ಧಾಡಿ! ಹತ್ತು ಹನ್ನೆರಡು ರವಿಕೆಗಳವೆ ಹೊಜ್ಜು ಹೊಸವು! -- ಕೊತ್ತಿಗೆ ಕಳ್ಳೀಕಾಯಿ.... ಬೆಕ್ಕಿನ ಮರಿಗೆ ಗಂಟೆ.... ನಾಯಮರಿಗೆ ಬಿಸ್ತುತ್ತು.... ಈ ಮುಂರರಲ್ಲಿ

ಯಾವುದಾದರ್ಲೊಂದು ಇರಬೇಕು... ಎಂದುಕೊಂಡು ಕೇಳಬು ನಾಲಗೆ ಎತ್ತಿದೆ. ‘ಕೋರಿಗೆ....’ ಎಂದು ಸೆಲ್ಲನೆ ಹೇಳುತ್ತಲೂ ಲಲಿತೆಯ ಕಣ್ಣಿ....ಅಬ್ಜ್ಯ.... ಇನ್ನು ದೊಡ್ಡದಾಗಿ ಅರಳಿದುವು! ಹಡಿ..ಆ ಮಾತು ಅಲ್ಲೇ ಉಳಿಯಿತು.

ವಡಗಿನ್ನೆಯ ಮೇಲೆ ಬೆರಳಿಸಿಕೊಂಡು ಲಲಿತಾ ಅಂತಹ ಸುಖ ಯೊಂದಿಗೆ ಹೇಳಿದಳು.

‘ಈಗ ಗೊತ್ತಾ ಯಿತು ಕಣ್ಣೇ!’

‘ಏನು!’

‘ಗೊತ್ತಾ ಯಿತೂ ಅಂದೆ!’

‘ಏನೂ ಅಂದೆ!’

‘ಕಲಾವಿದರು, ಪ್ರಖ್ಯಾತ ಚಿತ್ರಗಾರರು ಅಂತ ಜನರಿಂದ ಹೊಗಳಿಸಿಕೊಂಡನರೊಬ್ಬರ ಜಲ್ಲಾಪಕಶಕ್ತಿ ಎಂಥಾದ್ದು ಅಂತ ಗೊತ್ತಾ ಯಿತು!....?’

ಹಡಿ! ಈಗಂತೆ ನಾನು ಸೇರಿಸುತ್ತಾಂಪ್ರೀಕೊಳ್ಳಲೇಬೇಕಾಂತಾನು, ಆದರೆ ಗಂಡುಬಿಸ ಒಂಕ ತೀರಬೇಕಳ್ಳ! ಮನಸ್ಸೀನೇನೂ ಸೇರಿತುಹೋರ್ಬಿ ತಾದರೂ ನಾಳಗ ಸೂರ್ಯಾಲ್ಪಳ್ಳಿ.

‘ಬಿಸದು ಹೇಳಿಲಿಡೇ ಬಜಾರಿ! ಹೊತ್ತಾ ಯಿತು. ಹೋಗಬೇಕು!’
ಎಂದೆ.

‘ತಪ್ಪಿಸು ಅಂತ ಮಾತು ಕೊಟ್ಟರೆ ಯೇಸುತ್ತೇನೆ’

‘ಬರಿ ಮಾತು ಕೊಡಬೋ...ಇಲ್ಲ. ಆದಕ್ಕೆ ಸಾಕ್ಷಿ ಅಂತ ಇನ್ನೇನಾ ದರೂ ಕೊಡಬೋ?’

‘ನಿಮ್ಮ ಆ ‘ಇನ್ನೇನಾದರೂ’ ಸೀಫೇ ಇಟ್ಟುಕೊಳ್ಳಿ. ನಾನೆ ಒಳ್ಳೆ, ಸಂಪಿಗೆ ಹೂ ತಂಡುಕೊಡಿ. ನಾಕು’

‘ಅಂತ್ಯೇ! ಇಷ್ಟೇನೇ? ಸಂಪಿಗೆ ಹೂವಿಗಾಗಿ ಇನ್ನು ರಗಳೇ ಏನೇ ಸನ್ನದು? ಆಗಲೇ ಹೇಳಬಾರವಾಗಿತ್ತೇ ಮಹರಾಯಿತಿ?’

‘ರಗಳೇ ಹಚ್ಚಿದಿದ್ದರೆ ಸೀವು ತರುತ್ತಿದ್ದಿರಿ! ನಾನು ನುಡಿದುಕೊಳ್ಳುತ್ತಿದ್ದೇ! ಏನೋ ಅವರೂಪದ ಹೂ ಈ ಉಳಿಗೆ ಅದು! ಮನೆಯು ಈಡೆ

ಯಾರೂ ತರುವುದಿಲ್ಲಾಂತ ನಿಮಗೆ ಹೇಳಿದರೆ ಸೀವು ನಿತ್ಯ ಮರೆತೇನೇ ಬರ್ಲೇದು! ಇಂದಾದರೂ ತರ್ತೀರೊ, ಇಲ್ಲಾ ಬರಿಗೈಲೇ ಬರ್ತೀರೋ? ' ಎಂದಳು ಲಲಿತಾ ನನ್ನ ಮುಂಗೈ ಚಿಪ್ಪಟ್ಟತ್ತು!

'ಅಯ್ಯಾಯ್ಯಾ! ರಕ್ತಾ ತೆಗೀತೀಯಲ್ಲಿ! ಬಡೇ! ಗಂಡುಬಿರೀ! '

'ಕಾಗೇ ಅಗಪೇಕು ನಿಮಗೆ. ಪೇಟಿಯವರಿಗೂ ಕೈ ನೋಯುತ್ತಾನೇ ಇರಬೇಕು. ಆಗ ನಾ ಹೇಳಿದ್ದು ಏನೂಂತ ಏಂದಿತ ನೇನಾಗುತ್ತೆ! ' ಎಂದಳು ನನ್ನ ಹೋಸ ಹುಡುಗಿ!

'ಹುಡುಗಿರು ತಂದರೆ ಹುಡುಗಿರು! ಏನು ಇವರ ಉಪಾಯಗಳು! ಯಾವ ಬ್ರಹ್ಮಸ್ವತಿ ಇವರ ತಲೆಯಲ್ಲಿ ಬುದ್ಧಿ ಬರಿದಿದಾನೋ ಏನೋ! ' ಎಂದು ಕೊಳ್ಳುತ್ತಾ ಹೂರಟ್ಟಿಬಟ್ಟೆ.

ನಿಜಕ್ಕೂ ಒಳ್ಳೆಯ ಉಪಾಯವನ್ನೇ ಕ್ಷೇಗೂಂಟಿದ್ದಳು ಲಲಿತಾ. ಅವಳು ಹೇಳಿದ ಹಾಗೆ ವೇಚಿಗೆ ಬರುವವರಿಗೂ ನನ್ನ ಮುಂಗೈ ನೋಯುತ್ತೆ ಲೇ ಇತ್ತು. ಮರೆನಿನ ರೋಗಕ್ಕೆ ಮಜದಿಯ ಮದ್ದು!

ಪೇಟಿಯ ಮೂಲೆಯಾಂದರಲ್ಲಿ ಹಳ್ಳಿಯ ಹುಡುಗಿರುತ್ತಾಂ ಸಂಪಿಗೆ ಹೂ ಇಟ್ಟುಕೊಂಡು ಕೂತಿದ್ದು. ಹತ್ತಿರ ಹೋಗಿ ನೋಡಿದೆ. ನಿಜಕ್ಕೂ ಸುಂದರವಾದ ಹೂಗಳು!

'ನಿನಮ್ಮಾ, ಹೇಗೆ ಕೊಡುತ್ತಿರೂ? '

'ತಕೊಳ್ಳಿ ಬುದ್ಧಿ, ಆಳಗೆ ಹತ್ತು! '

'ಏನೆಂದೆ? ಇಂತಿಗೆ ಬರೇ ಹತ್ತೀ? ಕೊಡ್ಡೋರು ಹೇಳಮ್ಮಾ!... ಇವುತ್ತು ಕೊಡ್ಡಿರೂ? '

ಹ್ಯಾಗೆ ಕೊಡೋಕಾಗುತ್ತೆ ಬುದ್ಧಿ? ಆರು ಮೈಲಿಯಂದ ಬಂದು ಮಾರುತ್ತಾ ಕೂತಿದ್ದೇನೆ. ಹೂ ಇಸಬೇಕಾದರೆ ಜೀವಾನೇ ಆದುರಿಸಬೇಕಾಗುತ್ತೆ! ತಕೊಳ್ಳಿ ಬುದ್ಧಿ, ತಕೊಳ್ಳಿ! '

ಅವಳ ಮಾತು, ಆ ಶೈಲಿ, ಸ್ವರದಲ್ಲಿ ತುಂಬಿ ಬರುತ್ತಿದ್ದ ಕರುಷಯ ಲಹರಿ, ಮಾತನಾಡುವಾಗ ಮುಖದಲ್ಲಿ ಮೂಡಿದ್ದ ವೀನಭಾವ, ದೃಷ್ಟಿಯಲ್ಲಿ ತುಂಬಿದ್ದ ಶಾತುರತೆ ನನ್ನ ಮುಖವನ್ನೇ ಕಟ್ಟಿಬಟ್ಟಿತು.

ಒಂದು ಬಾರಿ ಅವಳನ್ನು ಅಡಿಯಿಂದ ಮುಡಿಯನರಿಗೆ ಹೂಕ್ಕೆವಾಗಿ ಸಿಟ್ಟಿಸಿ ನೋಡಿದೆ. ಎಂಥ ತನುಪನು ರಾವರಾಶಿ!

ಸಂಸಿಗೆಯೊಂದನ್ನೇತ್ತಿ ಅದರ ಗಂಥ ಏರುತ್ತ ಪ್ರಶ್ನೆ ಮಾಡಿದೆ.

‘ಪನಮಾತ್ತಾ. ಯಾವೂರು ಈನ್ನದು?’

ಉಲಿನ ವಿಷಯ ಹೊರಡುತ್ತಲೂ ಆಕ ಕೊಂಚ ದಿಗಿಲುಗೊಂಡ ರಾಗೆ ತೋರಿತು. ಆ ಮುಗ್ಗ ಮುಖದ ಮೇಲ ಯಾವುದೂ ನಿಜಿತ್ತ ಭಾವವ್ಯೇಂದೂ ನೀಂಡಿ ಮಾಡುವಾಯಿತು. ಹೇಳಿದಳು.

‘ಒಳ್ಳೆ! ಆರು ಮೈಲಿಯ ಮೇಲೆ ಜಿಕ್ಕಣಿ, ಇಳಿನೇ ಬುದ್ದಿ, ಅವೇ ನಮ್ಮ ಗಾರು!’

‘ಜಿಕ್ಕಣಿ! ಮಾಡ್ಡಿ! ಯಾವ ಪ್ರಾಪ್ತಿ ಹಾಳು ಇಂಥ ಹೆಸರು ಒಡ್ಡಿತೋ ಏನ್ನೋ! ಚೇರಿ ಮೆರುಗಣೇ ಹೊಳೆಯುವರಿಳಿಸ್ತೇ ಏನ್ನೋ ಇವರಿಗೆ ಸೆ. ಸೆ. ಕಟ್ಟಿಮ್ಮ ಇವುತ್ತ ಹೂ!’

ಆಕ ಚೇಗಬೇಗನೆ ಒಕ್ಕೊಳ್ಳಿಯು ಅರಳಿದ ಹೂಗಳನ್ನಾರಿಸಿ ಕಟ್ಟಿ ನಳ್ಳಿಗೆ ಕೊಟ್ಟಾಗು. ನಾಡ್ಯ ತೆಗೆದುಕೊಳ್ಳಲು ಮುಂದಾದ ಆ ಕೊಳೆಮುಳ್ಳಿ! ಯಾವಕ್ಕಿಂಬ್ಬಿ ಸಿನಿಮಾ ಸುಂದರಿಯನ ಸಹ ಈ ಹೂವಿನ ಮುಡುಗಿಯು ಕ್ಕೆ ಕಂಡು ಆಸಾಯಿ ಪಟ್ಟಿಕೊಂಡಾಗು! ಎನ್ನಿನಿತು ನನಗೆ.

ಹತಾತ್ಮಾಗಿ ನನ್ನ ತಲೆಯಲ್ಲಿ ಯೋಜನೆಯೊಂದು ಹುಟ್ಟಿ ಕೊಂಡಿತು. ಮತ್ತೊಂದು ಬಾರಿ ಅವಕನ್ನು ಹೂಕ್ಕೆವಾಗಿ ಸೀರಿಸಿದೆ.

ಬರ್ತಿನಮ್ಮ ಹಾಗಾದರೆ! ಪ್ರತಿನಿತ್ಯ ಸಂಸಿಗೆ ಜೀಕಾಗುತ್ತೇ ನನಗೆ. ಸೀನೇ ಕೊಡುತ್ತಾ ಇರು. ಶಿಳ್ಳಿತೇ! ’ ಎಂನು ತೇಳಿ ಹೊರಿಸಿ ಬಂದ.

ಈ ಸಂಪಿಗೆ ಹೂ ಗಳ ಕಂಪಿಗೆ ಮಾರುಹೊಗಿ ಲಲಿತ್ತಾ ಅವುಗಳನ್ನು ಎದೆಯ ಮೇಲಿಟ್ಟು ಕೊಂಡೆ ಸಿದ್ದಿಸುತ್ತಿದ್ದಾಗೇ. ಸಾತ್ತಿಕ ಸಂತಸದಿಂದ ಅರಳಿದ ನನ್ನವಳ ಮುಖ ಸಿಟ್ಟಿಸಿದ ರಾಗೆಲ್ಲ ಈ ಮೂರ್ತಿ ಮಾಯವಾಗಿ ಅಲ್ಲಿ ಆ ಮೂರ್ತಿಯೆ ಮೋಗದೋರುತ್ತಿದೆ. ಆ ಹೂವಿನ ಹುಡುಗಿ! ಅವಳ ಶಿಳ್ಳಿಗಿನ ತುಂಬು ಹರೆಯಿದ ಶರೀರ-ಮುಗ್ಗ ಮೋಹಕ ಝುಗುಳನಗೆ ಕೂಡ ಭಂಗಿ-ನತ್ತಿದ ಕ್ಕೆ ಕತ್ತಿನ ಡೊಳು....

ನೆನ್ನೆಲ್ಲ ಮೂಡಿದ ಯೋಜನೆ ಫಲಿಸಿದರಿ? ಅದು! ಅದೆನ್ನು ಚೆನ್ನಾದಿತ್ತು!

(೧)

‘ಅದು! ಅದೆನ್ನು ಚೆನ್ನಾದಿತ್ತು! ಎನ್ನು ಮನು ಬಂದು! ತೂರ್ಮಾ ಚೆನ್ನಾಗುತ್ತೇ! ’ ಎಂದು ಅಣಕವಾಡಿ ಲಲತಾ ದಿಷಟ್ಟಿರಿಂದ ಪ್ರಸ್ತರವನ್ನು ಮೇರಿನ ವೇರೀ ಅನ್ನಾಹಿನಾಗು. ರಾಧಿಕರಾಮಕಾಸೆ ಅಂತಿಮದಾರ್ತ ಆರಸಿಂದಾನ ಕೊಟ್ಟಿಗೆ ನಡೆದಳು.

ಕೆಟಿಕೆಯಿರಿಸಿದ ಶಾಶ್ವತದುರ್ಬಳಿ ಜ್ಞಾನಿಗೆ ಸಾರ್ಥಕ ಆರ್ಥಿಕ ಆರಸಿಂದ ಜತ್ತ ಬರೆಯಂತೆ ದೂರ ತಿಳಿದಾಗಿ ಇಲ್ಲ.

ಬಾಗಿಲಾಸ ಕೆರೆಯಂತೆ ಹಾರು ಮೊದಲಾಗಿ ತಾ ಕಾರಣಿಯೋಽಕ್ಕೆ ಕಾಡು ಬಂದಿಲ್ಲ.

ಹೆದೆಯೇರಿಸಿದ ಒಡ್ಡಿಸಂತೆ ಆದ್ದರಿಂದ ಗಂಡಿನ ಮಾಡುವ ಕುಣಿದುವು. ಯಾವುದೂ ಹೇಗೆ ಭಾವನೆಗಾಗು ಅವಳ ದುಃಖ ಮೂಡಿ ಮಾಯವಾದುವು. ಸೀರೆಯ ಸುರಿಗಳನ್ನು ಉದ್ದೇಶಕ್ಕೆ ಕಾಂಡುತ್ತು ಬಂದು ವ್ಯತಿಯ ಬಿಂದೆ ನಿಂತು ನೋಡಿದಳು.

ಚೆಂಡುಬೆಂಡು ಜೆಲುಕೆಂಡುಬುಝು ಕೈ ಉ ಸಂಪರ್ಗಿಸಿದನ್ನು ಬಿಟ್ಟು ಕೊಂಡು ಮುಂದೆಹಾಸ ಬೀರುತ್ತು ಸಿಂಕ್ರಿ ಚಿತ್ರಪದ್ದ.

ಕುಂಚಲಿಯನ್ನು ತರಿಸುತ್ತು ಅರವಿಂದ ತನಕ ಕಡೆ ಮೊರಳಿದ.

‘ವಿನಂತಿಯೇ? ಹೇಗೆ ಬಂದಿದೆ ಬಿತ್ತು? ’ ಎಂದು.

ಲಲತೀಯ ಕೋವಲುಕ್ಕೇರಿ ಬಂತು. ತಟ್ಟಿನ ಆ ಬಿತ್ತ ಫಲಕವನ್ನೇತೀ ಮಾರ ಬಿಸುಬಿಡಳು. ಅವೇಗವ್ಯಾಂತ ಸ್ವರದ್ವಾಂತ ಪ್ರಾಣಿ.

‘ಆ ವಿಜಾರ ಮನು ದೇಳಿಬಿಡಿ. ನನ್ನನ್ನು ಆಗಲೆ ಉಂಗಿ ಕಳಿಸಿಟಿದಿ! ’

ಯಾವ ವಿಜಾರ?... ಮನು ಶವಾಚಾರ? ಯಾವುದು ಅಧಿಕಾರಗು ಲ್ಲಿ ಅರಪಿಂಡಿಗೆ. ಬಿತ್ತಿದ ಬಗ್ಗೆ ಅಭಿಪ್ರಾಯ ಕೇಳಿದಿದೆ ಆದನ್ನು ಏತ್ತಿ

ಉಸುಟಿ ಬೆಳ್ಳಿತ್ತಲ್ಲ. ಅಬ್ಬೆ ಕೊರ್ಕಾಪೇ! ಕಾರ್ಣಿವಾದರಂ ಏನು ಆದಕ್ಕೆ? ಯಾವುದೂ ಅವನಿಗೆ ಹೊಳೆಯಲ್ಲ.

ಅಂತಾ ಏಕ್ಕುತ್ತ ಬೆಕ್ಕುತ್ತ ಹೇಳಿದಳು.

‘ಇಂಬಿಗೆ ರೂ ತನ್ನ ಅಂತ ಯಾವ ಕೆಟ್ಟಿ ಗಳಿಗೆಯಲ್ಲ ಹೇಳಿದನೇನೂ ನಾನು! ಸಿಮ್ಮೆಚರುಲ್ಲ ಆ ಪಿಜಾರೆ ಒಂತು. ಸರಿ. ಸರಿ. ಹಾಗೇ ಆಗಲಿ. ನನ್ನ ಕೆತ್ತು ಕುಯ್ಯ ನಿಮ್ಮ ವಿಚಾರ ಫಲದಾಯಕವಾಗಿ ಮಾಡಿಕೊಳ್ಳಿ. ತುಂಬಾ ಚೆನ್ನಾಗುತ್ತೇ.’

ತ್ವೀಷದಿಂದ ಎದ್ದುಬಿಟ್ಟು ಅರವಿಂದ ಅವಳನ್ನು ಗಟ್ಟಿಯಾಗಿ ಅಪ್ಪಿ ಕೊಂಡೆ. ಕಂಬಿ ತುಂಬಿದ ವ್ಯಾಪ್ತಿಯಂದ ಲಲಿತಾ ಅವನ ಕಡೆ ನೋಡಿದಳು. ಅವನ ಕರ್ನಿಗೆ ಸರುಪ್ಪಿದಾದ ತರು ಎದೆಂಳಿಸ ಅಥ ಸಂರಂಭ ವಸ್ತೇನೇ ವಿಜಾರಣೆ ನೇತೆ. ಉದರ ಸ್ಥಿತಾ ಹೇಗೆ ಉದ್ದ್ಯುಕ್ತಂತಹ ಅ ಮಹಿಳೆ ರೂಪಾಂತರ ಇತ್ತುದ್ದರ್ಶಿಸಿದ್ದು. ಅದರ ಸ್ಥಿತಾ ಹೇಗೆ ಉದ್ದ್ಯುಕ್ತಂತಹ ಮತ್ತೆ ಕೊರ್ಕಾಸ್ಕುಪ್ಪಿತಾ.

ಆತನ ಕ್ರಿಯಾಸಿಕೆಂಡು ಲಲಿತಾ ಕುಂಭರುಲ್ಲ ಕುಕ್ಕರಿಸಿದಳು. ಎರಡು ಕ್ಕುಗಳ ಎಡಳಿನ ಮೂರು ಮೂರು ಕುಂಭಾದು ಉಕ್ಕುಸು ಬಿಕ್ಕಿಳಿಸಿ ಅಧಕ್ಕೆ ಡಗಿಸಿ.

(೨)

ಮದುವೆಯಾದಂದಿನಿಂದ ಎಂದೂ ಬಂದಿರಲಿಲ್ಲ ಇಂಥ ಬಿಕ್ಕಿಟ್ಟು. ನಿತ್ಯವೂ ಅದು ಹೆಚ್ಚಾಗಿತ್ತಾಡಿತು. ನಾಲ್ಕುರು ದಿನಗಳು ಮೌನದ ಅಸರ್ವ ರಾಂತಿಯಲ್ಲಿ ಕಳಿಮಹೋದುವು. ಗಂಡ ಹೆಂಡರಲ್ಲಿನ ಮಾತು-ಕತೆ, ಗೇಲ್-ತಮಾಷೆ, ಪ್ರಣಯಚೇಷ್ಟೆ, ಸರಸಸಲ್ಲಾಪ, ತಂಬೆ-ತಗಾದೆ ಎಲ್ಲವೂ ಸಿಂತುಹೋಯಿತು. ಯಂತ್ರದ ಬೋಂಬಿಗಳಿಂತೆ ಇಬ್ಬರೂ ಕಾಯಂಗಳನ್ನು ಮಾಡುತ್ತಿದ್ದರು. ಈ ವರ್ತನೆ ಇಬ್ಬರಿಗೂ ಅಸಹನೀಯವಾಗಿತ್ತು. ಆದರೇನು! ದುರಭಿಮಾನ ಕೇಳಬೇಕಲ್ಲ!

ಪದನೀಯ ದಿನ ಇನ್ನೂ ಬೆಕ್ಕಾಗಿರಲ್ಲಿ. ಜಾಗರತೆಯಂದೂ ಮಾನಸಿಕ ಅಶಾಂತಿಯಂದೂ ಬೇಸರಗೊಂಡಿದ್ದ ಶರ್ವಸಿಂಹ ಎಮ್ಮೆ ಹೊರಕ್ಕೆ ಬಂದ. ವಕ್ಷಣಿದಿಂದ ಸುಯುನೆ ಬೀಸಿ ಬರುತ್ತಿದ್ದ ತಂಗಾಳಿಗೆ ಮೈಯೊಡ್ಡಿ ನಿಂತು ಸುತ್ತಲೂ ಶೂನ್ಯದೃಷ್ಟಿ ಹೊರಳಿಸಿದ.

ಆಕಾಶದಲ್ಲಿ ಕವ್ವ ಮೋಡಗಳೇ ಎಂದು ಮೋಡಾನ್ನು ಅವು ತನ್ನ ಸಂಸಾರದಿಂದ—ಎಂದು ಯಂಬಲಿಸಿದ ಅರವಿಂದ. ಒಂದು ವೇಳೆ ಅದೇ ಸ್ಥಿತಿ ಕೊನೆಯವರೂ ಉಳಿದುಹೋದರೆ ಉಲಿತೆಯ ಸಂಶಯ ಹಾಗೆಯು ಇದ್ದು ಕೊಂಡು ಬಿಟ್ಟರೆ ತನ್ನ ಸಂಸಾರದ ಗತಿಯೇನು? ತನ್ನ ಗತಿಯೇನು?.. ತಾನು ಕಟ್ಟಿದ ಕನಸುಗಳೆಲ್ಲ ಬರೀ ಕನಸಾಗುವವೇ—ಎಂದು ಅಂತಿಸಿದ.

ನಿಚಾರ ಜಾಲದಲ್ಲಿ ಸಿಲುಕಿದ್ದ ಅರವಿಂದಸಿಗೆ ಉತ್ತಿತ್ತಾ ಬಂದು ಪಕ್ಕದಲ್ಲಿ ನಿಂತುಕೊಂಡರೂ ಎಚ್ಚರವಾಗಲಿಲ್ಲ.

ಆಕೆ ಬಂದು ಮೆಲ್ಲನೇ ಅವನ ಭುಜವನ್ನು ಬೆರಳಿಂದ ತಕ್ಷಿದಳು. ‘ರೀಎ’ ಎಂದಳು.

ಬರೀ ‘ರೀಎ’ ಅಂದರೇನು? ಎಷ್ಟು ಮಧುರವಾಗಿ ತೋರಿತು ಅರವಿಂದಸಿಗೆ ಅದು! ನಾ೯್ಯಾರು ದಿನಗಳ ಮೊಳ್ಳವುತಾಚರಣೆಯ ತರುವಾಯ ನಲ್ಲಿ ಯಾಡಿದ ಸುಂದರೆಯದು! ಒಂದೇ ಒಂದು ಕಬ್ಬಿವಾದರೇನು! ಎಷ್ಟು ಮೋಡಕ! ಎಷ್ಟು ಆಕರ್ಷಕ!

ಅವಳ ಕೈಗಳಿರಡನ್ನು ತನ್ನ ಕೈಲ ಗಟ್ಟಿಯಾಗಿ ಹುಡಿದುಕೊಂಡು ಹೃದಯನೇ ಹೊರಡುವಂತೆ ಸುಂದರ ಅರವಿಂದ.

‘ಲಲಿತಾ....ನನ್ನ ಲಲಿತಾ....ನನ್ನ ಲಲ್ಲಿ...’

ತನ್ನ ಮಾತು ಕೇಳುತ್ತಲೂ ಆಕೆ ಕೋಪ—ಸಂಶಯಗಳಲ್ಲವನ್ನು ನುರಿತು ತನ್ನ ದೇಗೊರಗುವಳಿಂದು ಆತ ಭಾವಿಸಿದ್ದ. ಆದರೆ ಲಲಿತಾ ಹಾಗೇನೂ ನಾಡಲಿಲ್ಲ. ಕೊಂಜ ದೂರ ಸರಿದು ಸಿಂತು ದೃಢ ಸ್ವರದಲ್ಲಿ ಹೇಳಿದಳು.

‘ನಾನಿನ್ನ ಹೀಗೇ ಸಹಿಸಿಕೊಂಡಿರಲಾರೆ. ಇಂದು ಅಮೃನ ಹತ್ತಿರ ಹೋಗುತ್ತೇನೆ.’

ಮಾತನಾಡಲ್ಪಿಂ ಅರವಿಂದ. ಮಾತು ಆದರೂ ಹೇಗೆ ಒಂದಿತು ಅವನ ಮುಖದಿಂದ?

‘ಹೊಗುತ್ತೇನೇ ಆಂದ....’

‘ಹೊಗುತ್ತಿದ್ದರೆ ಹೊರಟುಹೊಗು! ’ ಅವನ ನಾಲಗೆ ಪಕ್ಕನೆ ಸುಧಿದುಬಿಟ್ಟತು.

ಅವಕು ಹೊಗುವುದು ತವಸಿಗೆ ಎಷ್ಟೂ ಇಷ್ಟುಪಿರಿಲ್ಲ. ಅವಳಿಗೂ ಅಷ್ಟು. ಆದರೂ ಸದ ಯಾವುದೋ ಒಂದು ಅದ್ವಯ ಶಕ್ತಿ ಅವರನ್ನು ಈ ರೀತಿ ಸ್ವೇರೀಪಿಸುತ್ತಿತ್ತೇನೂ!

ಹೊರಟುಹೊದಕು ಲಲತಾ.

ದಿನಗಳು, ತಿಂಗಳುಗಳು ಒಂದೊಂದಾಗಿ ಉದ್ದೇಶದಗಿದುವು.

(ಾ)

‘ನನ್ನ ಲಶ್ಮಿ,

ನೀನು ಹೊರಟ್ಟುಹೊಡೆ. ಆ ಮಾಡಿಗೆ ಎರಡು ತಿಂಗಳುಗಳಾಗುತ್ತ ಬಂತು.

ಈ ಎರಡು ತಿಂಗಳುಗಳ ಕಾಲ ಹೇಗೆ ಸಂಖೆಯಂದೆನೇ ನಾನು! ನನಗೇ ಅಷ್ಟಿರಿಯಿಸುತ್ತದೆ. ಸಿನ್ನನ್ನು ಬಿಟ್ಟು ನಾನು ಹೇಗೆ ಬದುಕಿರುವೇನೋ! ಸಿನಗೆ ಒಂದು ಕಾಗೆನವನ್ನು ಬರಿಯದೆ-ಹಾಗೆಯೆ ಮೌನವಾಗಿ ರುವಶ್ವ ಗಟ್ಟಿ ಮನಸ್ಸು ಹೇಗೆ ಮಾಡಿದನೇ! ಹೂದು. ನಿಜಕ್ಕೂ ಅಶ್ವ ಯುವೇ ಅದು!

ಸಿಜ ಹೇಳಲೇನೇ ಲಲ! ಸಿನ್ನ ಮುಂದೆ ಬಷ್ಟಿಟ್ಟುಕೊಂಡು ಪ್ರಯೋಜನವಾದರೂ ಏನು ಹೇಳು. ಸಿನು ಬೇರೆನಾನು ಬೇರೆ ಎಂಬುದಿದೆಯಿ! ಈ ಎರಡು ತಿಂಗಳು-ಎರಡು ವರ್ಷಗಳಂತಾಗಿದೆ ನನಗೆ. ನೀನಿಲ್ಲದ ಈ ಮನೆ ಚಿಂಗಾಡಿನಂತಾಗಿದೆ. ನನ್ನ ಆನಂದ-ನನ್ನ ಉತ್ಸಾಹ ಎಲ್ಲ ನಾಯ ವಾಗಿದೆ.

ಎಷ್ಟು ಸುಂದರವಾಗಿತ್ತೇಲ್ಲೀ ನಮ್ಮ ಸಂಸಾರ? ಸಿನ್ನ ಮನಸ್ಸಿನಲ್ಲಿ ಎಂಥ ಸಂದೇಹ ಬಂತೋ! ಎಲ್ಲಿಂದ ಎಲ್ಲ— ಎಷ್ಟು ಅನಥ! ನನ್ನ ದಿನಚರಿಯನ್ನೊಡಿ ಸಿನ್ನಿಂದ ವಿಕಲ್ಪವುಂಟಾಯೋ ಈಸೋ ಯಾರು ಬಲ್ಲರು!

ಸಿನ್ನ ಸಂಶಯಕ್ಕೆ ಕಾಲಣ ರಾಳ್ವ-ಕ್ಕೆಯಾಗ ಇಲ್ಲ. ಆಗಲ್ಲೇ ಸೀನು ಕೊಂಡೆ ತಳಿ ಮನಸ್ಸಿನಂದ ಹೆಚಾರೆ ಮಾಡಿದ್ದರೆ ಎದೆ ಒಟ್ಟು ಸಿನ್ನ ಕೈಲ್ಲ ಮಾತನಾಡಿದ್ದರೆ ಎಲ್ಲಿರೂ ಸ್ವಷ್ಟವಾಗುತ್ತಿತ್ತು. ಇದರೆ ಸಿನಾದು ಇಷ್ಟ ಪಿರಲಿಲ್ಲ. ಅಂಥ ಹಕ್ಕಿಯದ ಹಾಪ್ತ ಸಿನ್ನ ತತ್ವ ಯೋಕ್ಕಿತ್ತು.

ಸಿನಾಗೆ ಗೊತ್ತು ಅಲ್ಲತಾ! ನಾನು ಸೌಂದರ್ಯ ಪ್ರೇಮಿ. ಸಿನಾದ ಎಲ್ಲ ಬಗರು ನೌಂದರ್ಯ ವ್ಯಾ ಸಿನಾಗೆ ಅಸಂದರ್ಶನ್ಯಾಂಟಿಯಾದುತ್ತದೆ. ಅಂತೆಯೇ ನಾನು ಪರಾರ್ಥಿ ಕೆಲವನ ಒಳಿಗೆ ಸಿಲುಕದ ತತ್ತ್ವಗಾರನಾಡಿ. ನಾನುಇಂದ್ರ ಸೌಂದರ್ಯದ ಅವ್ಯಾತವನ್ನು ಕರೆಯು ಮೂಲಕ ಇಗತ್ತಿಗೂ ಹಂಚುವ ಕಾಯಕ ಕ್ಕೆಗೊಂಡೆ.

ಅದೀಲ ಕರಾರಿಟಕವನ್ನುಂಟಿ ಸಿನ್ನ ಇತ್ತರೆ ಕರೆಯಂದ ತರ್ಕಿಸುವ ಕಲಾ ವಿದ ನಾನು. ಇದರ ಸೀನು: ಸಿನ್ನ ಜೀವನದ ಜೊತೆಗಾತಿಯಾಗಿ, ಸಿನ್ನ ಕಷ್ಟ ಸುಖಗಳಲ್ಲಿ ಪರಾಲುಗಾತಿಯಾಗಿ ಸಿನಾಗೆ ಸಿನ್ನ ಸಂತೋಷಗಳು ಸ್ನೇಹಿಕೆಂದ ಸಿನ್ನ ನಿಂತೆ ಸೀನು?

ಆ ಹೂಪಿನ ಹುಡುಗಾಯನ್ನು ಕಂಡು ದಿನಚರಿಯಲ್ಲ ಅವಕ ಸೌಂದರ್ಯ ವನ್ನು ಕುರಿತು ಬರೆದ ಮಾತ್ರಕ್ಕೇ ಸಿನ್ನ ಚ್ಯಾದಯನೇ ಅವಳಿಗೆ ಮಾರು ಹೊಗಿದೆಯೆಂದೂ ನಂಬಿಟ್ಟೇಯೇನು! ಎಂಥ ಹುಚ್ಚು ಇದು! ಸೌಂದರ್ಯ ಕಲಾಪಿದನಿಗೆ ಸಂತೋಷವನ್ನುಂಟಿನೂಡುತ್ತದೆ. ಆ ಕಲಾ ಚ್ಯಾಷ್ಟಿಯಲ್ಲಿ ವಿಕಾರ ತಂಬಿಧುತ್ತದೆಂದು ಭಾಪಿಸುವುದು ಅವನೇಕವಲ್ಲದಿನ್ನೇನೇ ಹುಡುಗಿ?

ಹುಗಲೂ ಆ ಸಂಸಿಗೆಯಾಕೆ ಆಗಾಗ ಇಲ್ಲಿಗೆ ಬರುತ್ತಾಳೆ. ಹೂ ಕೊಟ್ಟಿ ಹೊಗಿತ್ತಾಳೆ. ಆದರೇನು ಪ್ರಯೋಜನ? ಅವನ್ನು ಮುಡಿದು ಸಂತೋಷಿಸುವವರಾರಿದಾರೆ ಇಲ್ಲಿ? ಅವಳು ಕೊಟ್ಟಿ ಹೊಗಳಿಲ್ಲ ರಾತ್ರಿ

యాగి బిద్దినే సిన్న కోటియల్లి. నన్న మేలి కనికచిల్లపూదరీ హోగలి. ఆ హూగళ మేలాదరూ దయిదోరి తక్కుణ హోరటిబిడు ఇన్నా హోగలిల్లవేనే సిన్న సంతయ! అయిశ్శే హుళ్ళు హుడుగి! నన్న బెప్పు హుడుగి! ఇదేనే సిన్న బుద్ది ఇంధదు! — బిడు అదన్నెల్ల! సుమ్మనే హోరటిబిడు. సిన్నన్నగలి నాను చాలువేనేనే? — హం! కాగే! ఎల్లి హోరచు నోఱోఱి... ఒళ్ళేయి హుడుగి సిన్న!

సిన్న

ఆరవింద'

లలితా ఆ కాగదవన్నెత్తి ఆఱి ఇట్టు అదక్కుత్తరహాగి తాను బరేదిట్టెద్ద పత్రవన్నెత్తి కోండఱు. మత్తొందు బారి అదర సేలి దృష్టియన్నోఇసిదఱు.

“.....రిగే ..

తావు బరెద మారుద్దద కాగద ముట్టెతు. తమ్మిప్రత్యేగిల్ల నాను ఖత్తర రోళ్లారి. అదరూ ఎల్ల తప్పన్న సిన్న మేలే హోరసి నిదోరిషియాగి దూరపిరబేళ్లేమ్మవ నిమ్మ అన్నాయవన్న ఖండిసదిరలారె.

ఆహా! గండము జాతియే! ఏను మోస! ఎంభ కపట! ఎంభ బూటాటికే! నన్నల్లి హుట్టిద్ద సందేశక్కే ఎష్టు ఆధారపిల్ల అంపిరి నీవు. కావ! సిమ్మదినజరియన్న మత్తొన్నే సరయాగి శస్తు తెరిదు ఓదినోఇ. కాదంబరి—నాటికగళల్లిన నాయశత్తు తమ్మిస్తేయియరన్న కురికు బరెద కాగిదే సిమ్మవణనే—తెళ్లగిన శుంటు దరెయద కరిర—సినిమా నటియరంత సుందర కోనులకర—ముగ్గు మోఱక ముగుళు నగీ—కొక భంగి—కత్తిన డౌలు—అదేల్లా నిమ్మల్లి యోఱనే చుట్టిసదీ బిట్టేతే? — ఆవళ జత్కు బరెయవుదరల్ల తల్లినరాగి ఉంటితండెయ సేసపూ ఇల్లడే కాగే ఇంచిద్దిరి నీవు ముక్కు మేలేఖుద్ద సేపగఱు! అష్టు! బురుణిశాం!

ಕಲಾ ದೃಷ್ಟಿ—ವಿಕಾರ—ಅಂಥ ದೊಡ್ಡ ದೊಡ್ಡ ಶಬ್ದಗಳು ನನಗೆ ಹೇಗೆ ಈನೆ ಆರ್ಥಿಕವಾಗಬೇಕು?—ಇಮ್ಮು ಮಾತ್ರ ನಾನು ಹೇಳಬಲ್ಲೆ. ಕಲೆ—ಗಿಲೆ—ಎಂದು ಬುರುಡಿ ಹಾರಿಸುತ್ತು ಕ್ವೇ ಹಿಡಿದಾಕೆಯ ಕತ್ತು ಶುಯ್ಯು ಹಾಕುವ ಕೆಲಾವಿದರು ನೀವು.

ನನ್ನ ಧಾರಿಯನ್ನು ಯಾರೂ ಕಾಯಬೇಕಾದ ಅಗತ್ಯವಿಲ್ಲ. ಆ ಅಂಪಿಗೆ ಹೂಗಳಿಲ್ಲವನ್ನೂ ಬೆಂಕಿಯ ಬಾಯಿಗೆ ಬಲಿಕೊಟ್ಟು ಬಿಡಿ.

ನಿಮ್ಮು (?)

ಲಲಿತಾ :

ಓದಿ ಮುಗಿಸಿ ಒಂದು ಕ್ಷಣಿ ಮೌನವಾಗಿ ಕೂತುಕೊಂಡಿದ್ದಳು. ಇನ್ನಂತರ ಅದನ್ನು ಜೂರು ಚೂರಾಗಿ ಹರಿದು ಹಾಕಿ ಕಿಟಕಿಯೋಳಿಸಿಂದ ತೂರಿಬಿಟ್ಟು ಲು.

ಗಾಳಿಯೊಂದಿಗೆ ಹೊರಟಿ ಆ ಚೂರುಗಳನ್ನು ನೋಡುತ್ತದ್ದು ಹಾಗೆ ಈನ್ನು ಹೃದಯಪೂ ಅವುಗಳಂತಹೆಯ ಜೂರು ಚೂರಾಗಿ ಹರಿದು ಹೋದ ಜಾಗೆ ಭಾಸವಾಯಿತು ಅವಳಿಗೆ.

○ ○ ○ ○

ಮಾರನೆಯ ದಿನವೇ ಅರವಿಂದಸಿಂದ ಇನ್ನೊಂದು ಕಾಗದ ಬಂತು.

‘ನನ್ನ ಲಲಿತಾ,

ನಿನ್ನ ದಿನ ನಾನು ಬರೆದಿದ್ದ ಮಾರುದ್ದದ ಕಾಗದವನ್ನೊಂದಿ ನೀನು ಖ್ಯಾಚಾರುಗೊಂಡಿರಿಂದುದು. ಯಾರಿಗೆ ಗೊತ್ತು— ಕೊಂಡಿಸಿಕೊಂಡು ಇತ್ತುರವನ್ನೂ ಬರೆದಿರಬಹುದು. ನನ್ನ ಕಾಗದದಿಂದ ನೀನು ಸಿಟ್ಟಾಗಿದ್ದರೂ ಸರಿಯೇ—ಕಾಂತವಾಗಿದ್ದರೂ ಸರಿಯೇ. ಇದೀಗ ಮತ್ತೆ ಬರಿದು ನಿನಗೆ ಕೊಂಡರೆ ಕೊಡಲೇಬೇಕಾಗಿದೆ.

ನಿನ್ನ ಯಾದಿನ ನಡೆದ ಘಟನೆಯೊಂದರಿಂದ ನಾನು ತುಂಬ ವ್ಯಾಕುಲ ಝಾಗಿದ್ದೀನೆ. ಅದೇ ಆ ಹೂವಿನ ಮುದುಗಿಯ ವಿಚಾರವೇ. ಹೂಗಳೊಂದಿಗೆ ಈಕೆ ಬಂದಿರಿಲ್ಲ. ಅದಕ್ಕೆ ಪ್ರತಿಯಾಗಿ ಕಂಬಿಸಿ ಸುರಿಸುತ್ತು ಬಂದಿದ್ದಳು. ಆಕೆ ಹೇಳಿದುದನ್ನು ತಿಳಿದಾಗ ಅತ್ಯಂತ ವಿಸಾದವಾಯಿತು.

ಅವಳನ್ನೂ ಅವಿವಾಹಿತೆಯೆಂದು ಭಾವಿಸಿದ್ದೆ. ಅದು ತಪ್ಪಾದುದೆಂದು ತಿಳಿದು ಬಂತು. ಅಲ್ಲದೆ ಇನ್ನೂ ಒಂದು ಹೃದಯಭೇದಕ ವಿಶಾರ ತಿಳಿಯಲು.

ಹೋದಳು ಆ ಹುವಿನ ಹುಡುಗಿ. ಇನ್ನೂ ಮರಳಲಾರಳು.

ಈ ಅನಿಂತ್ಯತ ಘಟನೆಯಿಂದ ನನಗೆ ಹುಚ್ಚು ಹಿಡಿದಂತಾಗಿದೆ. ಶರೀರದಲ್ಲಿ ಸಾಪ್ತಷ್ಠಿತವಿಲ್ಲ. ಮನಸ್ಸಿನಲ್ಲಿ ಶಾಂತಿಯಿಲ್ಲ.

ಕಾಗದ ಕಂಡ ಕೂಡಲೆ ಹೊರಟು ಬಿಡು. ಹೆಚ್ಚಿಗೆ ಬರೆಯಲಾರೆ.

ನಿನ್ನನ್ನು ಬಿಟ್ಟು ನಾನು ಬಾಳಲಾರೆ. ಬೇಗ ಬಾ ನನ್ನ ಮುದ್ದೇ!

ನಿನ್ನ ಅಕ್ಷರೆಯ

ಆರವಿಂದ?

[೪]

ಮೆಟ್ಟುಲುಗಳ ಮೇಲೆ ಧಡಧಡ ಸದ್ರಾಯೆತು.

ಆರವಿಂದ ಎದ್ದು ಬಾಗಿಲಿಗೆ ಬಂದ.

ಹೋಡು. ಲಲ್ತಾ ಬಂದಿದ್ದಳು! ಆನನ ಲಲ್ತಾ!

‘ನನಗೆ ಗೊತ್ತೇ ಇತ್ತು ನೀನು ಬಂದೇ ಬರುವಿಯೆಂದು!’ ಎನ್ನುತ್ತ ಆರವಿಂದ ಅವಳನ್ನು ಎದೆಗೊತ್ತಿಕೊಂಡ.

ಅವನ ಕೆನ್ನೆಯನ್ನು ಮೆಲ್ಲನೆ ಚಿನ್ನಿಟ್ಟುತ್ತ ನಗು ನಗುತ್ತ ಕೇಳಿದಳು ಲಲಿತಾ.

‘ನಿನಂತಾಕೆ ನಿನ್ನ ಹುವಿನ ಹುಡುಗಿ?’

‘ಶಗಳಾದರೂ ಹೋಯಿತಪ್ಪೇ ನಿನ್ನ ಸಂಶಯ? ಇಲ್ಲ-ಇನ್ನೂ ಇಡೆಯೋ?’

‘ಅಲ್ಲ ಅದು ಕಾಗಿರಲಿ. ಆ ಹುಡುಗಿಗೇನಾಯಿಲು? ಎಲ್ಲಿ ಹೋಡಳು?’

ಇಬ್ಬರೂ ಒಂದು ಮುಂಚದ ಮೇಲೆ ಕುಳಿತ್ತುಕೊಂಡರು. ಆರವಿಂದ ಹೇಳಿಸಿದಗಿದ.

‘ ಏನೇನೇ ಆಯ್ದು ಪಾಪ ! ಅವರಿಗೆ ಮಂದುವೆಯಾಗಿ ಬಹು ದಿನವಾಗಿತ್ತಂತೆ. ಒಡತನದ ಬಾಕು. ಗಂಡ ಸಂಪಿಗೆ ಗಿಡ ಹತ್ತಿ ಹೂ ತೆಗೆದುಕೊಡುತ್ತಿದ್ದು. ಆಕೆ ಆವನ್ನು ಪೇಟಿಗೆ ತಂದು ಮಾರುತ್ತಿದ್ದಳು. ಜೀವನ ಹೇಗೋ ಸಾಗುತ್ತಿತ್ತು. ಆದರೆ ಹೊನ್ನೆ ಏನಾಯಿತು. ಅಂದರೆ ಆತ ಅಕಸ್ಮಾತ್ತಾಗಿ ಸತ್ತು ಹೊಗಿಬಿಟ್ಟ.... ’

‘ಅಯ್ಯೋ ಪಾಪ ! ಏನಾಂತು ಆವನಿಗೆ ? ’ ಎಂದು ಶಾಲವಳಿದಂದ ಕೇಳಿದಖು ಲಲಿತ್ತಾ.

‘ ಏನೂ ಆಗಲ್ಲಿ...ಹೊಗಲ್ಲಿ. ಯಾವ ಕಾ ಯಿಲೆಯೂ ಬರಲಿಲ್ಲ. ಹೊನ್ನೆ ಸಂಪಿಗೆ ಗಿಡ ಪರುವಾಗ ಕಾಲು ಜಾರಿ ಕೆಳಕ್ಕೆ ಬಿಡ್ಡುಬಿಟ್ಟು. ಮುಳ್ಳಿ ಗಾಲ—ಆಗ ಪರಬೇಡ ಎಂದು ಮನೆಯವರೆಲ್ಲಾ ಮೊದಲೇ ಹೇಳಿದ್ದರಂತೆ.’

‘ ಅದೇನು ಅಂಥ ದುಷ್ಟು ಆವನಿಗೆ ? ’

‘ ಆದನ್ನೇ ಹೇಳುತ್ತೇನೆ ಕೇಳು. ಹೆಂಡತಿ ಅಂದರೆ ಆವನಿಗೆ ವಿವರಿತ ಪ್ರೀತಿ. ನಿತ್ಯ ಹೆಚ್ಚು ಹೆಚ್ಚು ಹೂ ಮಾರಿದರೆ ಕೊಂಡ ದುಡ್ಡು ಉಳಿಯುತ್ತಿ. ಅವಳಿಗೊಂದರೆ ಒದನೆ ಆಗುತ್ತಿ. ಅಂತ ಆವನ ಇಸಿ. ಆಕೆಗೂ ಗಂಡ ಅಂದರೆ ತುಂಬಾ ಪ್ರೀತಿ. ಇಂಥಾರಿ ಬಂದ ಹಣದಲ್ಲಿ ಕೊಂಡ ಉಳಿ. ಅದನಿಗೊಂದು ಕೊಟ್ಟಿ ಮೊಲಿಸಿ ಕೊಡಬೇಕು ಅಂತ ಯೋಚಿಸಿದ್ದೆಂತೆ. ಅದಕ್ಕಾಗಿಯೇ ಅಂಥಾ ನೇಳಿಯಲ್ಲೂ ಆತ ಗಿಡ ಏರಿದ. ಆಕೆ ಆಸೆಯಿಂದ ಆವನ್ನು ಇಳಿಯುವುದನ್ನೇ ನಿರೀಕ್ಷಿಸುತ್ತ ನಿಂತಿದ್ದಳು. ಆವಳ ಎಲ್ಲ ಆಸ ಗಳನ್ನೂ ನಾಶಗೊಳಿಸಿ. ಆತ ಕಾಲು ಜಾರಿ ಬಿಡ್ಡುಬಿಟ್ಟು. ಹೇಳಿ ಕೇಳಿ ಜ್ಞಾನ. ಡಾಕ್ಟರ್ ಎಲ್ಲಿ ಬರಬೇಕು ಆಲ್ಲಿ ? ಪಾಪ ! ಅಂದೇ ಕಣ್ಣು ಮುಚ್ಚಿದ.... ’

ಹೇಳಿ ಮುಗಿಸಿ ತರವಿಂದ ಪತ್ತೀಯ ಕಡೆ ಹೊರಳಿದ. ಹೆಣ್ಣು ಜೀವ ! ಅಷ್ಟಕ್ಕೇ ಆವಳಿಗೆ ಮುಖವುಕ್ಕೆ ಕಣ್ಣು ತುಂಬಿ ಬಂದಿತ್ತು.

‘ಪಾಪ ! ಎಂಥಾ ಅನಾಂತರಾಯವಾಯಿತು ಅಂದ್ರೆ ! ಆ ಬಡ ಹುಡುಗ ಎಲ್ಲಿಗ ಹೊಂದಳೂ ! ಇಲ್ಲೇ ನಮ್ಮುತ್ತೀ ಇಟ್ಟಿಕೊಳ್ಳಬಹುದಾಗಿತ್ತೀ ! ಶೀಲಸ ಗಿಲಸ ಮಾಡಿಕೊಂಡು ಇರುತ್ತಿದ್ದಳು ! ’

ದಿಗಿಲುಗೊಂಡು ಅರವಿಂದ ಲಲತೀಯ ಕಡೆ ಹೊರಳಿದ. ಹೌದು-ಹೃತ್ವಾನ್ವಕವಾಗಿಯೇ ಆ ಮಾತ್ರ ಬಂದಿತ್ತು ಅವಳ ಮುಖದಿಂದ. ಸಹಾನು ಭೂತಿಯ ಒಂದು ಸ್ವರ್ಥಕ್ಕೇ ಸಂದೇಹವೆಲ್ಲಾ ಅಳಿಸಿಮೋಗಿತ್ತು!

‘ನಾನೂ ತುಂಟ್ರ ಯೇಡಿ ಅವಳಿಗೆ. ಅಲ್ಲಿದೆ ಆಕೆಯು ಒಗ್ಗೆ ಇನ್ನೂ ಒಂದು ಯೋಚನೆಯಿತ್ತು ನನಗೆ. ಈದು ಘಳಕಾರಿಯಾದಿತೇ ಎಂದು ದಿನಚರಿಯಲ್ಲಿ ನಾನು ಬರೆದಿದ್ದೆ. ಅದೇ ನಿನ್ನ ಸಂಶಯಕ್ಕೆ ಮೂಲಕಾರಣ ವಾಗಿರಬೇಕು . . .’

‘ನಾನು ಅಂಥಾ ಯೋಚನೆ?’

‘ಅಂಥ ತದು ತನೇನೂ ಅಳ್ಳಿ ಕಳ್ಳೇ. ನನ್ನ ಚಿಕ್ಕಗಳಿಗೆ ‘ಮಾಡೆಲ್’ ಅಗ ಕಾತುಕ್ಕೂ ಪ್ರಸಾರದಕ್ಕೆ ಕಳ್ಳು ಮೂಗಾಗಿ, ಮ್ಯಾಕಟ್ಟುಗಳಿಂದ ಅಂದ ವಾಗಿರುವ ಚೆಲುವೆಯೊಬ್ಬು ಅಗತ್ಯವಿತ್ತು ನನಗೆ. ಆಕೆ ಅದಕ್ಕೊಷ್ಟು ಯಾಳೇನೇ ಎಂದುಕೊಂಡಿದ್ದೆ. ಇಲ್ಲ-ಅವಳು ಸಮೃತಿಸಲಿಲ್ಲ. ದೂರ-ಎಲ್ಲೋ ಪೊಗಲಾಯಿಯಲ್ಲಿ ತವರು ನುಸೆಯಂತೆ ಅವಳಿದು. ಅಲ್ಲಿಗೆ ಹೊರಟ್ಟಿರ್ಹೋದಳು.’

ಲಲತೀಯ ಹೃದಯದಲ್ಲಿನ ಸಂದೇಹವೆಲ್ಲ ಪ್ರಜ್ಞಿಯಾಗಿ ತೋಡೆನು ಹೋಗಿದ್ದಿತು. ಆ ಕೂನಿನ ಕುದುಗಿಯ ನುರಂತ ಕತೆ ಅವಳ ಎದೆಯನ್ನು ಹಿಂಡಿ ಹಾಕಿದಿತು.

‘ಅವಳಿದೊಂದು ಚಿತ್ರ ಬರೆದಿದ್ದಿರಲ್ಲಾ— ಅದು ನುಗಿಂಂತೇ ?’ ಎಂದು ಕೇಳಿದಳು.

‘ಮುಗಿಸಿ ಎಪ್ಪೋ ದಿನವಾಯಿತ್ತಾ ! ಇಕ್ಕೆ ?’

‘ಅದನ್ನು ನನಗೇ ಕೊಟ್ಟಿಬಿಡುತ್ತೀರಾ ? ನನ್ನ ಕೊರಡಿಯಾಳ್ಳಿ ಹಾಕುತ್ತೇನೇ.’

ಇದೇ ಲೇಖಕರ ಇನ್ನೊಂದು ಕಥಾ ಸಂಗ ಹ

೧೨೦ ಪುಟ

ಕಾರವಾಲ್ನೋ

ಬಳ ೨೨೦೨೨

ಶಾರದಾ ಸಾಹಿತ್ಯ ಮಾಲೆಯ ಮೊದಲನೆಯ ಕಿರಣ

ಮುನ್ನಡಿ: ಶ್ರೀ ಸಿದ್ಧಪನಹಳ್ಳಿ ಕೃಷ್ಣ ಶರ್ಮರಿಂದ

“ ಕತೆಗಳಲ್ಲಿ ವಸ್ತು ವೈಧ್ಯತೆಯಿದೆ. ಶ್ರೀಲಂಬಲ್ಲಿ ಮನಸೆಳೆಯುವ ಮುನ್ನೋಟಿವಿದೆ. ಪಾತ್ರಗಳು ಕಲಾವಿದನ ಅನುರ ಜಿತ್ತುಗಳಂತಿವೆ. ಲೇಖಕರು ಕಹಿ-ಸಿಹಿ, ಸೋನು-ನಗೆ ಮುಂತಾದ ದ್ವಿಂದ್ರಗಳ ಹೋರಾಟ ದಲ್ಲಿ ವ್ಯಕ್ತಿಗಳನ್ನು ತೇಲಿಬಿಟ್ಟು ತಾವು ಸ್ವಷಿಟಿಸಿರುವ ಪಾತ್ರಗಳನ್ನು ಓದುಗರು ಮರಿಯಲಾಗದ ರೀತಿಯಲ್ಲಿ ಪ್ರದರ್ಶಿಸಿ ಕ್ರಾಂತಿಕಾರರಾಗಿರುವರು ”

—ಎಸ್. ಎಂ. ಎಂ. “ ಕಥಾವಳಿ ” ಯಲ್ಲಿ

“ ಬಾಳಿನ ಸಣ್ಣ ಪ್ರಪ್ತಿ ದ್ವಿತ್ಯಗಳಲ್ಲಿ ಕೂಡ ದೋಡ್ಡ ತತ್ತ್ವಗಳ ಮತ್ತು ಮಹಾ ಸಮಸ್ಯೆಗಳ ಪ್ರಭಾವವನ್ನು ಕಾಣುವ ಮತ್ತು ತೋರುವ ಶಕ್ತಿ ಶ್ರೀ ಕಚ್ಚೆಮನಿಯವರಿಗಿದೆ.” — ಎಂ. ಎಸ್. ಎಸ್. ಆರ್. “ ಕತೆಗಾರ ” ದಲ್ಲಿ

“ ಶ್ರೀ ಒಸವರಾಜರು ನಿಜಕ್ಕೂ ದಲಿತರ ಪ್ರತಿಸಿದ್ಧಿಗಳು, ಸೂಂದವರ ಪಡೆಯ ಸಿಪಾಯಿ ಎಂಬುದನ್ನು “ಕಾರವಾನ್” ತೋರಿಸುತ್ತದೆ. ಅದನ್ನೋದಿದರೆ ಮೈನವಿರೇಳುವುದು ರಕ್ತ ಕುದಿಯುವುದು.” — “ಚಿತ್ರ ಸಮಾಜಾರ್ಥ ”

“ ಕಾರವಾನ್ ” ನಲ್ಲಿ ಒರಗಾಲಗ್ರಸ್ತ ವಿಜಾಪುರದ ಗುಳ್ಳೆಕಾರ ಕುಟಂಬ ವ್ಯೂಂದರ ಕರುಣಾಜನಕ ಚಿತ್ರ ಪರಿಣಾಮಕಾರಿಯಾಗಿ ಮೂಡಿಬಂದಿದೆ..... ಈ ಕತೆಗಳ ವಸ್ತು, ತಂತ್ರ, ವೈಧ್ಯ ಪ್ರಾರ್ಥನಾಗಿದೆ ”

— “ ಕರ್ಮವೀರ ”

“ ಸಂಗ್ರಹದ ಏಕು ಕತೆಗಳಲ್ಲಿ ಹೆಚ್ಚಿನವು ಉತ್ತಮ ಕಳಾಕೃತಿಗಳು. ಜನರ್ಚಿನವನದ ರೌರವ ನರಕಯಾತನೆಯು ಅನುಭವಪಿದ್ದ ಶಿಲ್ಪಿಯೊಬ್ಬ ಕಾದಕಲ್ಲನ್ನು ಕಡೆದು ಕೆತ್ತಿ ಚಿತ್ರಿಸಿದಂತಿದೆ. ಶ್ರೀಲಂಬಲ್ಲಿ ಓಷಣಿಯಿದೆ. ಸ್ವಾತಿತ್ಯಯಿದೆ. ಮೇಲಾಗಿ ಜೀವಕಳೆಯಿದೆ. ಕಥಾ ವಸ್ತುವಿನ ಆಯ್ದೆಯಲ್ಲಿ ಜಾಣ್ಯಯಿದೆ. ಪ್ರಗತಿಶೀಲತೆಯಿದೆ. ತಾಂತ್ರಿಕ ಸೈಪುಣ್ಯ ಮನಸ್ಸಿಗೆ ಮುಟ್ಟುವಂತಿದೆ.” — “ನಿರಂಜನ ” “ ಪ್ರಜಾಮತ ” ದಲ್ಲಿ ಪ್ರಕಾಶಕರು :— ಶಾರದಾ ಪ್ರಕಟಿನಾಲಯ, ಬಸವನಗುಡಿ ಬೆಂಗಳೂರು.

ವಾಸ್ತಿಕ ಚಂದಾ ಇ ರೂಪಾಯಿ (ರ. ವೆಚ್ಚ ಕೂಡಿ.)

